

UNIVERSAL
LIBRARY

OU 198909
I

UNIVERSAL
LIBRARY

ವರುಷ ೨

ಕುಸುಮ ೯

ಬ್ರಾಂತಿಯ ಸುಳಿಯಲ್ಲಿ (ಕಾದಂಬರಿ)



ಎಮ್. ಎನ್. ಭಟ್.



ವಿವೇಕ ಸಾಹಿತ್ಯಮಾಲೆ
ಡಿ ನಂಬ್ರ 6-41, ಮಣ್ಣುಗುಡ್ಡೆ,
ಮಂಗಳೂರು-3

ಸವ್ಯಂಬರ ೧೯೫೩

ಬೆಲೆ -ರೂ. ೧-೧೨-೦

ಮುದ್ರಕರು
ಸರಸ್ವತಿ ಪ್ರಿಂಟಿಂಗ್ ವರ್ಕ್ಸ್, ಅಮಿಟಿಡ್,
ಮಂಗಳೂರು-೧.

ಸಂಪಾದಕ .
ರಾಮ ಮೊಳೆಯಾರ, ವಿದ್ವಾನ್,
ಮಂಗಳೂರು-೩.

ಎರಡು ಮಾತು

ಇದೀಗ ಸಾಹಿತ್ಯಮಾಲೆಯ ನಾಲ್ಕನೆಯ ಕಂತಿನ ಪುಸ್ತಕವಾಗಿ “ಭ್ರಾಂತಿಯ ಸುಳಿಯಲ್ಲಿ” ಕಾದಂಬರಿಯನ್ನು ಚಂದಾದಾರರಿಗೆ ಅರ್ಪಿಸುತ್ತಿರುವೆವು. ಹ್ಯೂಸ್ಕೂಲ ಮೆಟ್ಟಿಲು ಹತ್ತಿದರೂ “ಬೊಳ್ಳುಗಟ್ಟಿ”ಯಾಗಿ ಹಳ್ಳಿಯ ವ್ಯಕ್ತಿಯು ಅರಿವಿಲ್ಲದೆ ಹೇಗೆ ಸೋತು ಸುಣ್ಣವಾಗುತ್ತಿರುವ ನೆಂಬುದನ್ನು ಇದರಲ್ಲಿ ಲೇಖಕರು ಅಂದವಾಗಿ ಚಿತ್ರಿಸಿದ್ದಾರೆ. ಹಳ್ಳಿಯ ಪರಿಚಯವುಳ್ಳವರಿಗೆ ಇದು ಚೆನ್ನಾಗಿ ಅರ್ಥವಾಗಬಹುದು.

ಈ ವರುಷದ ಐದು ಮತ್ತು ಆರನೇ ಕಂತಿನ ಪುಸ್ತಕವಾಗಿ ಶ್ರೀ ಪಂ. ಮೂ. ರುದ್ರಮುನಿಸ್ವಾಮಿಯವರ “ಬೆಂದ ಜೀವಿ” ಕಾದಂಬರಿಯನ್ನು ಡಿಸೆಂಬರ್ ತಿಂಗಳಲ್ಲಿ ಚಂದಾದಾರರಿಗೆ ಕೊಡಲಿರುವೆವು.

ಹಿತಚಿಂತಕರಿಗೂ ಅಂದವಾಗಿ ಮುದ್ರಿಸಿ ಕೊಟ್ಟು “ಸರಸ್ವತಿ ಪ್ರಿಂಟಿಂಗ್ ವರ್ಕ್ಸ್”ನ ವ್ಯವಸ್ಥಾಪಕರಿಗೂ ವಂದನೆಗಳು.

ಇತಿ ತಮ್ಮನ,
ಸಂಪಾದಕ.



ಮುಂದಿನ ಕುಸುಮ

“ ಬೆಂದಜೀವಿ ”

(ಕಾದಂಬರಿ)

ಶ್ರೀ. ಪಂ. ಮೂ. ರುದ್ರಮುನಿಸ್ವಾಮಿ,
ಹರಿಹರ.

ಭ್ರಾಂತಿಯ ಸುಳಿಯಲ್ಲಿ

ಸುಳಿ ೧.

ಬೀಜಾವರಿ ಮುಡಿಯೊಂದರ ಸ್ಥಳಕ್ಕೆ ಇಪ್ಪತ್ತು ಇಪ್ಪತ್ತೈದು ಮುಡಿ ಭತ್ತ ಕಡಿಮೆ ಪಕ್ಷ ಹೇಗೂ ಬೆಳೆ ಬರುವ ಮೂರು ಮೂರೂ ವರೆ ಮುಡಿಯ ಒಂದು ಬೆಳೆ ಬೆಳೆಯುವ ಬೆಟ್ಟಗದ್ದೆಗಳೂ ಲೆಕ್ಕ ನ್ನಕಾರ ಒಂದು ಎಕ್ರೆ ಎಂಬತ್ತೈದು ಸೆಂಟ್ಸ್ ಅಡಿಕೆ ತೋಟದ ಸ್ಥಳವೂ ಅದಕ್ಕೆ ತಕ್ಕಷ್ಟು ಕರಿಕಾಡಿನ ಸ್ಥಳವೂ ವಾಸುದೇವ ಭಟ್ಟರಿಗಿತ್ತು. ಅವರು ಉತ್ತಮ ತರಗತಿಯ ಕೆಲಸಗಾರರು. ದುಡಿಮೆಯೇ ಅವರ ಸರ್ವಸ್ವ. ಒಂದು ನಿಮಿಷವಾದರೂ ಮೈಗಳ್ಳರಂತೆ ಕುಳಿತಿರುವುದು ಅವರಿಗೊಗ್ಗದ ವಿಷಯ. ಗಂಗಮ್ಮನವರಿಗನುಕೂಲಿಯಾದ ಸಹಧರ್ಮಿಣಿ. ದುಡಿತದಲ್ಲಿ ವಾಸುದೇವ ಭಟ್ಟರಿಗೆ ಸರಿಸಾಟಿಯಾಗಿದ್ದಳು. ಗದ್ದೆಯ ಸಾಗುವಳಿ ತೋಟದ ಆರೈಕೆ ಮೊದಲಾದುವುಗಳಲ್ಲಿ ಅವರಿಗೆ ಕೂಲಿಯವರ ಅಗತ್ಯ ಅಪರೂಪವಾಗಿ ಬೇಕಾಗಿತ್ತಲ್ಲದೆ ವಿಶೇಷ ಬೇಕಾಗಿರಲಿಲ್ಲ. ನೇಗಿಲು ಹಿಡಿಯುವ ಸಂಪ್ರದಾಯ ಇದುವರೆಗೆ ಬ್ರಾಹ್ಮಣ ವರ್ಗಕ್ಕೆ ಹೇಳಿಲ್ಲವಾದುದರಿಂದ ಆ ಮಟ್ಟಿಗೆ ಮಾತ್ರ ವಾಸುದೇವ ಭಟ್ಟರು ಇತರರನ್ನು ಆಶ್ರಯಿಸಲೇ ಬೇಕಾಗಿತ್ತು. ನೇಜಿ ನೆಡುವುದು ಮೊದಲಾದ ಇತರ ಅತ್ಯವಶ್ಯವಾದ ಅವಸರದ ಕೆಲಸಗಳಿಗೆ ಜನರನ್ನು ಕೂಡಿಸಿಕೊಳ್ಳುತ್ತಿದ್ದರು. ಗದ್ದೆಯ ಕೆಲಸಗಳನ್ನು ಸರ್ವಸಾಮಾನ್ಯವಾಗಿ ಎಲ್ಲವನ್ನೂ ತಾವೇ ವತ್ತಿಯ ಸಹಕಾರದಿಂದ ನಿರ್ವಹಿಸುತ್ತಿದ್ದರು. ಗದ್ದೆಗೆ ಬೇಕಾದ ಗೊಬ್ಬರಗಳನ್ನೊದಗಿಸುವುದು; ಏರುತಗ್ಗುಗಳನ್ನು ಸರಿಪಡಿಸುವುದು; ಗದ್ದೆಯಂಚನ್ನು ಕೆತ್ತಿ ರೂಪಿತಗೊಳಿಸುವುದು; ದೂರದಿಂದ ಕಣಿಯನ್ನು ಸರಿಪಡಿಸಿ ನೀರನ್ನು ತಂದೊದಗಿಸುವುದು; ಇವೇ ಮೊದಲಾದ ಎಲ್ಲಾ ಕೆಲಸಗಳನ್ನು ಹಗಲಿರುಳು ತಾವೇ

దుడిదు పూర్వీకుత్తిద్దరు. మళೆಯల్లి నేనేదోద్దేయాదరూ శీత
 అవరిగే బాధిసువంతిల్ల. బిసిలిగవర వ్యేయేళ్ళుష్టూ సోఱతు
 దణ్ణియువంతిల్ల. ఆగతక్క కేలసగళన్నోందు ఘళిగే మోదలా
 గియే నూడి తిరిసువ స్వభావవవరదు. ఘేచ్చు ఘేచ్చు సార
 జనక వదాఢ్ఢగళన్న గడ్డెగళిగోదగిసి కేఱట్టు అత్తధిక బేళి
 వడేయువుదన్న అవరిందలే కలియబేకు. కంగిన తోఱటద
 విషయదల్ల అవర వరిశ్రమవిదే రిఱితియదు. కాలకాలక్కే
 సరియాగి బేకుబేకాదంతే ఒందిష్టు ఆలస్య తోఱరదే ధారాళ
 సోవ్వు గోబ్బర బూదిగళన్న హాకి అగతే నూడి నీరు హాకి
 మరగళల్లి ధారాళ అడికే గోనేగళు కంగోళిసువంతేసగుత్తి
 ద్దరు. కాయపల్మద తరకారి గిడగళన్న ధారాళ నేట్టు బేళి
 యిసుత్తిద్దరు. సువణ్ణదగడ్డె, కుంబళకాయి, జిఱినికాయి,
 సవుతే, ఏను బేకూఱ అవన్నేల్ల అవరే బేళియిసుత్తిద్దరు.
 తరకారి బేళియిసిద గడ్డెయల్లి నేజి హాకిదరే ఒళ్ళెయదాగుత్త
 దాద్దరింద ఎష్టు సాధ్యవోఱ అష్టు నేట్టు బేళిసుత్తిద్దరు.
 మత్తిరద ఒక్కలుగళూ తమ్మ గడ్డెయల్లి తరకారియన్న తమ్మంతేయే
 బేళిసలు ప్రోత్సాహ సహాయగళన్నూ నీడుత్తిద్దరు. కేఱి
 కూగువ మోదలేద్దు తరకారి గిడగళిగే ఏతద నీరు మోగే
 యలు ఒమ్మేయాదరూ అవరు ఱుదాసిఱవట్టుదిల్ల. కాళుమేఱ
 సిఱ బళియిల్లద ఒందే ఒందు మరనాదరూ అవర జవిూసిఱల్లి
 కాణసిగదు. తేంగిన మరగళు మత్తివ్పత్తే అవరిగిద్దునాదరూ
 నూరు తేంగుగళల్లి బరువ ఫల అవుగళల్లి బరుత్తిత్తు. అంతూ
 జేన్నూర మలసిఱడ్యద వాసుదేవ భట్టర జవిూను నూదరి కృషి
 క్షేత్రదంతిద్దితు.

ఆదాయవన్న వేజ్జునూడువుదరల్లి వాసుదేవ భట్టర
 కృమిష్టు ఱిడిదుదాగిత్తు. అక్కయే ప్రధాన ఆఱారనాదరూ
 ఎష్టర ఱుపయోఱగ కడిమే నూడబమదోఱ అష్టు కడిమే

ಮಾಡುತ್ತಿದ್ದರು. ಅಂದರೆ ಹೊಟ್ಟೆ ಬಾಯಿ ಕಟ್ಟಿ ಗಂಟುಕಟ್ಟಿಡುತ್ತಿದ್ದ ರಿಂದಲ್ಲ. “ನಾವು ಬಡವರು; ಬಡವರಿಗೆ ಹೇಗಾದರೂ ಸರಿ; ಹೊಟ್ಟೆ ತುಂಬಬೇಕು, ತಿನ್ನಲು ಸಾರವತ್ತಾದ ವದಾರ್ಥವೇ ಆಗಬೇಕೆಂದಿಲ್ಲ” ಎಂದು ಗೆಣಸಿನ ಬೆಳೆಯ ಸಮಯ ಅದನ್ನೂ ಹಲಸಿನ ಕಾಯಿಯ ಸಮಯ ಅದನ್ನೂ ಸಾಧ್ಯವಿದ್ದಷ್ಟೆ ಉಪಯೋಗಿಸುತ್ತಿದ್ದರು. “ಮನುಷ್ಯನಾದವನಿಗೆ ಎಂತಹುದೇ ಆಗಲಿ ತಿನ್ನಬಹುದಾದ ವಸ್ತು ವೆಂದಾದರೆ ಅದನ್ನು ತಿನ್ನಲು ಗೊತ್ತುಬೇಕು. ತಿಂದರಾಗದೆ ಬರಲಿಕ್ಕಾಗದು” ಎಂದವರ ಸಿದ್ಧಾಂತ:

ವಾಸುದೇವ ಭಟ್ಟರದು ಹಳ್ಳಿಯ ಜೀವನ. ವೇಷಭೂಷಣಗಳಲ್ಲಿ ಆಡಂಬರವಿಲ್ಲ. ನವೀನತೆಯಿರಲಿಲ್ಲ. ನಡುವಿಗೊಂದು ಒಂದೂವರೆ ಮೊಳ ಅಗಲದ ವಂಚೆಯಿದ್ದರೆ ಸಾಕು. ಕೆಲಸದ ಸಮಯದಲ್ಲದನ್ನು ಕಚ್ಚಿ ಕಟ್ಟಿಕೊಳ್ಳುವರು. ಇತರ ವೇಳೆಯಲ್ಲಿ ಎಷ್ಟು ಮೇಲೆತ್ತಿ ಉಟ್ಟು ಕೊಳ್ಳಬಹುದೋ, ಅಷ್ಟು ಮೇಲೆತ್ತಿ ಉಡುತ್ತಿದ್ದರು ಅಂಗಿಯ ಅವಶ್ಯಕತೆಯೇ ಇರಲಿಲ್ಲ. ನಿಜವಾದ ದುಡಿತಗಾರ ಅಂಗಿ ಧರಿಸಲಾರ. ಅಂಗಿ ಧರಿಸಿ ರುಮಾಲು ಸುತ್ತಿ ಮಣ್ಣಲ್ಲಿ ಕೆಲಸ ಮಾಡುವುದುಂಟೇ? ಅಂದರೆ ಇಷ್ಟಲ್ಲದೆ ಬೇರೆ ಬಟ್ಟೆಬರೆ ಅವರಿಗಿಲ್ಲವೆಂದಲ್ಲ. ಒಳ್ಳೆ ಒಳ್ಳೆಯ ಬಟ್ಟೆಬರೆ, ಅಂಗಿ, ಪಟ್ಟಿ ಶಾಲು ಒಂದೋ, ಎರಡೋ, ಮೂರೋ, ನೆಟ್ಟಿಗೆ ಯಲ್ಲಿದ್ದುವು. ಅವು ಎಷ್ಟು ವರ್ಷ ಮೊದಲಿನವಾಗಿದ್ದರೂ ಹೊಸತಿ ನಂತೆಯೇ ಇದ್ದುವು. ಅವು ಅವರಿರುವಷ್ಟು ಕಾಲಕ್ಕೂ ಸಾಂಕೆಂದು ದೃಢವಾದ ವಿಶ್ವಾಸ ಗಂಡನಂತೆಯೇ ಸಹಧರ್ಮಿಣಿ ಗಂಗಮ್ಮ, ಒರಟಾದರೂ ದಪ್ಪದ ಮಿರುಗಿಲ್ಲದ ಕಪ್ಪು ಬಟ್ಟೆಯನ್ನೇ ಆಕೆಯುಡುವಳು. ಈಗಿನ ಕಾಲದ ಹೆಂಗಸರಂತೆ ಸಾಬೂನು ಹಾಕಿ ಬಟ್ಟೆಯೊಗೆ ವವಳಲ್ಲ. ಗಂಜಿನೀರಿನಲ್ಲಿದ್ದ ತೊಳೆದು ಶುಭ್ರವಾಗಿಸಿ ಮತ್ತೂ ದಪ್ಪವಾಗುವಂತೆ ಮಾಡಿ ಬಾಳಿಕೆ ಬರುವಂತೆ ಮಾಡುತ್ತಿದ್ದಳು. ಸೊಪ್ಪು ತರುವ ಕೆಲಸದಲ್ಲಾಗಲಿ ಜಾನುವಾರುಗಳನ್ನು ಸಾಕುವುದರಲ್ಲಾಗಲಿ ನೇಜಿ ನೆಡುವ ಕೆಲಸದಲ್ಲಾಗಲಿ ನೀರು ಹಾಯಿಸುವ ಕೆಲಸದಲ್ಲಾಗಲಿ ಆಕೆ ಹಿಂದುಳಿಯುವವಳಾಗಿರಲಿಲ್ಲ. ಬೇಕಾದರೆ ಮನೆಗೆಲಸ

ತೀರಿಸಿ ವಾಸುದೇವ ಭಟ್ಟರಿಗಿಂತೊಂದು ಮೆಟ್ಟು ಮುಂದಾಗುತ್ತಿದ್ದಳು. ವಾಸುದೇವ ಭಟ್ಟರೂ ಗಂಗಮ್ಮನೂ ಈ ರೀತಿ ದುಡಿದೂ ಅಗತ್ಯ ಬಿದ್ದಾಗ ದುಡಿಸಿಯೂ ತಮ್ಮ ಅವಶ್ಯಕತೆಗೆ ಬೇಕಾದ ಸಾಮಾನುಗಳ ನೈಲ್ಲಾ ಸಂವಾದಿಸುತ್ತಿದ್ದರು. ಹೊರಗಿನಿಂದ ಬೆಲೆತೆತ್ತು ಪಡೆಯ ಬೇಕಾದ ವಸ್ತು ಅವರಿಗೆ ತೀರಾ ವಿರಳವಾಗಿತ್ತು.

ಹೀಗೆ ಬಹುಸೂಕ್ಷ್ಮವಾಗಿ ಜೀವನ ಮಾಡುತ್ತಿದ್ದ ವಾಸುದೇವ ಭಟ್ಟರು ತುಸುಮಟ್ಟಿಗೆ ಬಾಕಿಯುಳಿಯುವ ಭತ್ತವನ್ನು ಮಳೆಗಾಲದಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದರು. ಅತ್ಯಂತ ವ್ರಾಮಾಣಿಕರೆಂದು ಕಂಡು ಬಂದ ಕೆಲವೊಂದು ಕುಳವಾರುಗಳಿಗೆ “ಹೊಲಿ”ಗೂ ಭತ್ತ ಕೊಡುತ್ತಿದ್ದರು. ಹೊಲಿಗಿತ್ತ ಭತ್ತವೇ ಒಂದೆರಡು ವರ್ಷಕ್ಕವರ ಮಟ್ಟಿಗೆ ಖರ್ಚಿಗೆ ಸಾಕಾಗಬಹುದೆಂದು ಕೆಲವರೆನ್ನುತ್ತಾರೆ. ಕಾಳು ಮೆಣಸು, ತೆಂಗಿನಕಾಯಿ, ಅಡಿಕೆ, ತರಕಾರಿ, ತುಪ್ಪ ಮೊದಲಾದುವನ್ನು ವಾರಿ ನಿಧಿಯನ್ನು ದಿನೇ ದಿನೇ ವೃದ್ಧಿಪಡಿಸುತ್ತಿದ್ದರಲ್ಲದೆ ಹಾಳು ಮಾಡುತ್ತಿರಲಿಲ್ಲ. ಎಂತಹ ವ್ರಸಂಗ ಬಂದರೂ ಕೂಡಿ ಹಾಕಿದ ನಿಧಿಯಿಂದ ಚಿಕ್ಕಾಸು ಸಹ ತೆಗೆಯಲವರ ಮನವೊಪ್ಪದು. ಇಂತಹ ಅವರಲ್ಲಿ ಆರೇಳು ಸಾವಿರ ರೂಪಾಯಿಗಳು ಇವೆಯೆಂದು ಊಹೆ.

ಈ ತೆರನಿರುವ ವಾಸುದೇವ ಭಟ್ಟರಿಗೂ ಗಂಗಮ್ಮನಿಗೂ ಬಹು ಕಾಲ ಕಳೆದರೂ ವ್ರತ್ರಸಂತಾನವಾಗಲಿಲ್ಲ. “ಅಪುತ್ರಸ್ಯ ಗರ್ತಿನಾಸ್ತಿ” ಎಂಬ ನಾಣ್ನುಡಿ ಅವರೆದೆಯನ್ನಿರಿಯುತ್ತಿತ್ತು. ಹಲವಾರು ದೇವರು ಗಳಿಗೆ ಹಲವಾರು ಬಗೆಯಲ್ಲಿ ಹರಕೆ ಹೊತ್ತರು. ಜೋಯಿಸರಿಗೆ ಸಂತಾನವಾಗದಿರಲೇನು ಕಾರಣವೆಂದರಿಯಲು ಕೋಟಿನಾಳು (ಜಾತಕ) ತೋರಿಸಿದರು. ದೋಷಪರಿಹಾರಕ್ಕಾಗಿ ಕ್ರಮಪ್ರಕಾರ ಜೋಯಿಸ ರಿಂದಂತೆ ಗ್ರಹಶಾಂತಿಯೇ ಮೊದಲಾದುವನ್ನು ಮಾಡಿ ಬ್ರಾಹ್ಮಣ ಸಂತ ವರ್ಣಿ, ಗೋಪೂಜಿ ಮೊದಲಾದುವನ್ನೆಸಗಿದರು. ಗ್ರಹಚಾರ ನಿವೃತ್ತಿಗೆ ಇಂತೆಸಗಿದರೂ ಸಂತಾನ ಭಾಗ್ಯೋದಯ ಕಂಡುಬರಲಿಲ್ಲ. ಅದೇ ಒಂದು ಅವರಿಗೆ ಸಹಿಸಲಾಗದ ಸಂಕಟವಾಗಿ ಪರಿಣಮಿಸಿತು. ನೆರೆ

ಮನೆಯ ಕಮಲವು “ಗುರುವಾಯೂರ ದೇವರಿಗೆ ಹರಕೆ ಹೊತ್ತಲ್ಲಿ ಸಂತಾನವಾಗದಿರದು; ಹುಟ್ಟಿದ ಮಗುವಿಗೆ ದೇವರೆದುರಿನಲ್ಲೇ ಅನ್ಯ ಪ್ರಾಶನ ಮಾಡಿಸುವೆವು, ದೇವರಿಗೆ ಯಥಾಶಕ್ತಿ ಕಾಣಿಕೆ ನೀಡುವೆವೆಂದು ನಿರ್ಧರಿಸಿಕೊಳ್ಳಿರಿ; ನಿಮ್ಮ ಮನದ ಬಯಕೆ ಈಡೇರುವುದು” ಎಂದು ಗಂಗಮ್ಮನಿಗೆಂದು ಸಲಹೆಯಿತ್ತಳು. ಗಂಗಮ್ಮನೀ ವೃತ್ತಾಂತ ವನ್ನು ವತಿಗರುಹಿದಳು. ಈವರೂ ಅನನ್ಯ ಭಾವದಿಂದ ಗುರುವಾಯೂರ ದೇವರಿಗೆ ಹರಕೆ ಹೊತ್ತರು. “ದೇವರಿಗೆ ನಮ್ಮ ಅಭೀಷ್ಟ ಈಡೇದರೆ ಚಿನ್ನದ ತೊಟ್ಟಿಲ ಕಾಣಿಕೆ ಕೊಡುವೆ”ವೆಂದರು. ದೇವರು ಕರುಣಾಕಟಾಕ್ಷವನ್ನು ಬಡದಂವತಿಗಳ ಮೇಲೆ ಬೀರಿದನು. ಗಂಗಮ್ಮನಿಗೆ ಗರ್ಭಲಕ್ಷಣಗಳು ತಲೆದೋರಿದುವು. ಗರ್ಭ ಬೆಳೆಯುತ್ತ ಬಂದಂತೆ ದಂಪತಿಗಳ ಮನವು ಕೈ ಬರತೊಡಗಿತು. ನವಮಾಸ ತುಂಬಿದ ನಂತರ ಗಂಗಮ್ಮನೊಬ್ಬ ಪುತ್ರನನ್ನು ಹಡೆದಳು. ದಂಪತಿಗಳು ಆನಂದ ಸಾಗರದಲ್ಲೊಲಾಡಿದರು. ವಾಸುದೇವ ಭಟ್ಟರ ಬಿಗಿಯಾದ ಕೈಯೂ ಶಿಶು ಜನಿಸಿದ ಸಂಭ್ರಮದಲ್ಲಿ ತುನು ನಡಲಾಯಿತು. ಶಿಶು ಜನಿಸಿದ ಬಗ್ಗೆ ನೆರೆಕರೆಯವರಿಗೂ ನಂಟರಿಷ್ಟರಿಗೂ ಬಾಯಿ ಸಿಹಿ ಮಾಡಿದರು. ಜಾತಕವಾರ್ಧಿ ಕ್ರಿಯೆಗಳನ್ನೆಲ್ಲಾ ಸಾಂಗವಾಗಿ ನೆರವೇರಿಸಿದರು. ಹುಟ್ಟಿದ ಶಿಶು ದೇವರ ವರವ್ರಸಾದ. ದೇವರಂತೆಯೇ ಅದನ್ನು ನೋಡಬೇಕು ಎಂದು ಈ ರೀತಿ ಜನಿಸಿದ ಕೂಸಿನ ಮೇಲೆ ಅತ್ಯಧಿಕ ಮಮತೆ ತೋರಿದರು. ತಿಂಗಳಾರು ಆಗುವಾಗ ಶಿಶುವನ್ನು ಕರ ಕೊಂಡು ಗುರುವಾಯೂರ ದೇವರ ಸನ್ನಿಧಿಗೆ ಪಯಣ ಬೆಳೆಸಿದರು. ಸಂಭ್ರಮದಿಂದ ಹೊತ್ತು ಹರಕೆನೀಡಿ ದೇವರ ಹೆಸರನ್ನೇ ತಮ್ಮ ಮಗುವಿಗಿರಿಸಿ ಅನ್ನನೀಡಿದರು. “ಕರುಣಾಳುವಾದ ದೇವರು ತಮಗೂ ಶಿಶುವಿಗೂ ಉತ್ತರೋತ್ತರಾಭಿವೃದ್ಧಿಯನ್ನು ನೀಡಿ ಸಲಹಲಿ” ಎಂದು ಪ್ರಾರ್ಥಿಸಿ ಹಿಂತಿರುಗಿದರು. ತಮ್ಮ ಮಗು ಕೃಷ್ಣನನ್ನು ಬಹು ಜಾಗ್ರತೆಯಿಂದ ನೋಡತೊಡಗಿದರು. ಬಾಲಗ್ರಹ ದುಷ್ಟಶಿಶಾಚ ವೊದಲಾದ ಬಾಧೆಗಳು ತಗಲದಂತೆ ಮಂತ್ರವಾದಿಗಳಿಂದ ಬೇಕುಬೇಕಾದ ರಕ್ಷೆಗಳನ್ನು ಮಾಡಿಸಿಕೊಂಡರು. “ಕೆಳಗಿರಿಸಿದರೆ ಮೈಗೆ ಮಣ್ಣಾದೀತು

ಮೇಲೆರಿಸಿದರೆ ಕಾಗೆ ಕೊಂಡುಹೋಗಬಹುದು” ಎಂದು ಕೈಯಿಂದಿಳಿ ಸದೆ ಬಲುಕೊಂಡಾಟದಲ್ಲಿ ಸಾಕಿ ಸಲಹಿದರು. ಕೃಷ್ಣನ ನಂತರ ಗಂಗಮ್ಮ ಇಬ್ಬರು ಗಂಡು ಮಕ್ಕಳಿಗೂ ಒಬ್ಬಳು ಹೆಣ್ಣು ಕೂಸಿಗೂ ಜನ್ಮನೀಡಿದಳು. ಆ ಮೇಲೆ ಹುಟ್ಟಿದ ಮಕ್ಕಳಿಗೆ ಅನುಕ್ರಮವಾಗಿ ಅನಂತ, ಸದ್ಮನಾಭ, ಸಾವಿತ್ರಿ, ಎಂಬ ಹೆಸರುಗಳನ್ನೂ ಕೊಡಲಾಯಿತು. ಕಾಲಕ್ರಮೇಣ ಮಕ್ಕಳೆಲ್ಲಾ ಬಳೆಯತೊಡಗಿದರು. ದೊಡ್ಡ ಮಗ ನಾದ ಕೃಷ್ಣಭಟ್ಟನು ಹಲವಾರು ಹರಕೆ ಹೊತ್ತು ಇಹಲೋಕಕ್ಕೆ ಬಂದುದರಿಂದ ತಂದೆತಾಯಿಗಳ ಕಣ್ಮಣಿಯಾದ. ಮನೆಯಲ್ಲಿ ಹಿರಿಯಾತನಾದ ಅವನಿಗೆ ಸಲಿಗೆ ಹೆಚ್ಚು ಬಾಕಿ ಮಕ್ಕಳಿಗೂ ಆತನೇ ಸರ್ವಾಧಿಕಾರಿ. ತಮ್ಮಂದಿರನ್ನೂ ತಂಗಿಯನ್ನೂ ಲೂಟಿ ಮಾಡಿ ಕಿವಿ ಹಿಂಡಿ ಹೊಡೆದು ಕೂಗಾಡಿಸಿ ತನ್ನ ಹಿರಿತನವನ್ನು ತೋರುತ್ತಿದ್ದನು. “ಲಾಲನಾಭ್ಯಹವೋ ದೋಷಾಸ್ತಾಡನಾಭ್ಯಹವೋ ಗುಣಾಃ” ಎಂಬ ಸಕ್ಕದದ ಹಿತೋಕ್ತಿಯಂತೆ ಹಿರಿಯಾತನು ತುಸು ಕೆಟ್ಟಚಾಳಿಯವನಾಗಿಯೂ ಉಳಿದವರು ಸುಗುಣಿಗಳಾಗಿಯೂ ವೃದ್ಧಿಯನ್ನೈದತೊಡಗಿದರು. ಕೃಷ್ಣ ಭಟ್ಟರು ಮೊತ್ತಮೊದಲು ಹಳ್ಳಿಯ ಶಾಲೆಗೆ ಅಕ್ಷರಾಭ್ಯಾಸ ಮಾಡಲು— ಓದು ಕಲಿಯಲು ಸೇರಿ ನಂತರ ಇಂಗ್ಲೀಷು ಕಲಿಯಲಾಗಿ ಪೇಟೆಗೆ ತೆರಳಿದರು.

ಚಿಕ್ಕಂದಿನಿಂದಲೂ ಸ್ವಚ್ಛಂದ ವೃತ್ತಿಯಲ್ಲಿ ಬಳೆದ ಕೃಷ್ಣ ಭಟ್ಟರು ಓದಿನಲ್ಲಿ ಹಿಂದುಳಿದರು. ದುಂದುಗಾರಿಕೆಯಲ್ಲಿ ಮುಂದಾದರು. ಪೇಟೆಯೆಂದರೆ ಹಲವಾರು ವಿಧದಲ್ಲಿ ಹಲವಾರು ಸನ್ನಿವೇಶಗಳಿಂದೊಡಗೂಡಿ ದುಡ್ಡಿದ್ದರೆ ಕಳೆಯಲು ಬಹು ಸುಲಭವಷ್ಟೆ. ತಂದೆತಾಯಿಗಳು ದೂರ ವಿರುವಾಗ ತನ್ನಂತೆಯೇ ಇರುವವರ ಸಂಸರ್ಗಹಿಡಿದು ಕೃಷ್ಣ ಭಟ್ಟರು ಹಿಂದುಮುಂದುಗಳ ಯೋಚನೆ ಇಲ್ಲದೆ ಸುಖದಲ್ಲಿ ಕಾಲ ನೂಕುತ್ತಿದ್ದರು. ಹಣ ಕೇಳಿದಂತೆ ಮನೆಯಿಂದ ಸಿಗುತ್ತಿತ್ತು. ಹಲವಾರು ಬಗೆಯ ಉಡುಪುಗಳು, ರಿಪ್ಪಾ ವಾಚು, ಸ್ಕೋ, ವಾಡರ್ ಮೊದಲಾದುವುಗಳನ್ನೂ ಮೆಲ್ಲಮೆಲ್ಲಗೆ ಬಳಸತೊಡಗಿದರು. ಪೇಟೆಯೆಡೆ ಬರುವಾಗ ತಲೆಯಲ್ಲಿ ಜುಟ್ಟಿತ್ತು. ಓರಗೆಯ ಗೆಳೆಯರಂತೆ ತಾನೂ ಜುಟ್ಟು

ಕತ್ತರಿಸಿ ಕ್ರಾಪ್ ಮಾಡಿಸಿದರು. ಮನೆಯೆಡೆ ಬಂದಾಗ ಜುಟ್ಟು ತೆಗೆದೆಯಲ್ಲಾ, ಬ್ರಾಹ್ಮಣತ್ವವೆಲ್ಲುಳಿಯಿತು, ಸಂಧ್ಯಾವಂದನೆಯ ಸಮಯ “ತಿಷ್ಠದೇವಿ ಶಿಖಾಬಂಧೇ” ಎಂದು ದೇವಿಯನ್ನು ಧ್ಯಾನಿಸಿ ಜವಮಾಡುವುದೆಂತು? ಎಂದು ವಾಸುದೇವ ಭಟ್ಟರು ಖೇದವನ್ನು ವ್ಯಕ್ತಪಡಿಸಿದರು. “ಎಲ್ಲರೂ ಜುಟ್ಟು ಕಂಡು ನಗುತ್ತಾರೆ. ಬೇಕಾದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದಿದ್ದರಾಗುತ್ತದೆಯೇ? ಸಂಧ್ಯಾವಂದನೆಯ ಸಮಯ ಶಿಖಾಬಂಧೇ ಎನ್ನುವದರ ಬದಲು ಶಿರೋಮುಧ್ಯೇ ಎಂದುಕೊಂಡರಾಯಿತು ದೇವಿಗೆ ಜುಟ್ಟಿಗಿಂತಲೂ ಉತ್ತಮವಾದ ನೆತ್ತಿಯನ್ನೇ ಸ್ಥಾನವನ್ನಾಗಿ ಕಲ್ಪಿಸಿದ ಹಾಗಾಗುವುದು. ಅಥವಾ ಆಚಾರಕ್ಕೆ ಧಕ್ಕೆ ಬರುವುದೆಂದಾದರೆ ಕಲಿತು ಬಂದ ಮೇಲೆ ಜುಟ್ಟು ವುನಃ ಇಟ್ಟುಕೊಳ್ಳುವ” ಎಂದು ಕೃಷ್ಣ ಭಟ್ಟರು ಸಮಾಧಾನ ಹೇಳಿದರು. ಈ ರೀತಿ ಕೃಷ್ಣ ಭಟ್ಟರು ಷೋಕಿನಲ್ಲಿ ಮುಂದಾಗಿ ಓದಿನಲ್ಲಿ ಹಿಂದಾಗಿ ಒಂದೊಂದೇ ಕ್ಲಾಸುಗಳಲ್ಲಿ ಚೆನ್ನಾಗಿ “ಸರ್ವಿಸು” ಮಾಡುತ್ತಾ ಇಂಗ್ಲೀಷು ಕಲಿಯತೊಡಗಿದರು ಒಬ್ಬ ಮಗನನ್ನೇ ವಿದ್ಯಾರ್ಜನೆಗೆ ವೇಟೆ ಕಡೆ ಕಳುಹಿ ಹಣದ ವೆಚ್ಚ ಸಹಿಸಲಾಗುವುದಿಲ್ಲ. ಆದ್ದರಿಂದ ಉಳಿದವರಿಗೆ ಹಳಿಯ ಸಾಲೆಯ ಶಿಕ್ಷಣವೇ ಸಾಕು ಎಂದು ವಾಸುದೇವ ಭಟ್ಟರು ನಿರ್ಧರಿಸಿದರು. ಅನಂತ ಭಟ್ಟರೂ ಪದ್ಮನಾಭ ಭಟ್ಟರೂ ಹಳಿಯ ಶಾಲೆಯಲ್ಲಿ ಎಂಟನೆ ಕ್ಲಾಸಿನವರೆಗೆ ಕಲಿತರು. ಸಾವಿತ್ರಿ ಹೆಣ್ಣು ಕೂಸು, ಮುಸುರಿ ತಿಕ್ಕುವ ಹೆಂಗಸರು ಶಾಲೆಗೆ ಹೋಗಿ ಕಲಿಯಲೇನಿದೆ? ಅಕ್ಷರಾಭ್ಯಾಸ ಮಾಡಿ ಹಾಡುಗಳನ್ನು ಓದಿ ಕಲಿಯಲರಿತರೆ ಸಾಕು. ಇದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಬೇಡವೆಂದು ಹಳಿಗರ ಅಭಿಮತ. ಅಂತಿರಲು ಸಾವಿತ್ರಿ ಹೆಚ್ಚು ಕಲಿಯುವಂತಿಲ್ಲ. ಅಣ್ಣಂದಿರೊಂದಿಗೆ ತಂದೆತಾಯಿಗಳು ಲೆಕ್ಕ, ಮಗ್ಗಿ, ವಾರ, ನಕ್ಷತ್ರನಾಮ, ತಿಂಗಳುಗಳ ಹೆಸರುಗಳು ಮೊದಲಾದುವನ್ನು ಬಾಯಿವಾರ ಮಾಡಿಸಿ ಅಕ್ಷರಾಭ್ಯಾಸವನ್ನು ಸಾವಿತ್ರಿಗೂ ಮಾಡಿಸಿದರು. ತಾಯಿಯಿಂದ ಮನೆಗೆಲಸದ ಶಿಕ್ಷಣವನ್ನು ಎಳೆಂಟು ವರ್ಷವಾಗುವಾಗಲೇ ಪಡೆದಳು. ಹೀಗೆ ಸಾವಿತ್ರಿ ಹಳಿಯ ಹೆಂಗಸರಿಗೆ ಅವಶ್ಯವೆನಿ

ಸಿದ ವಿದ್ಯಾಭ್ಯಾಸವನ್ನು ಸಂಪೂರ್ಣ ಪಡೆದಳು. ಕವಿರಾಜಮಾ ದಲ್ಲಿ ದಕ್ಷಿಣೋತ್ತರ ಮಾರ್ಗಗಳೆಂದು ಎರಡು ಮಾರ್ಗಗಳು ಲ್ಪಟ್ಟಿವೆ. ಅವು ಕಾವ್ಯಗಳಲ್ಲಾದರೆ ಪುರಾತನ ಹಳ್ಳಿಯ ಬ್ರಾಹ್ಮ ಸಂಸಾರದಲ್ಲೂ ಎರಡು ಮಾರ್ಗ. ಗಂಡು ಹುಡುಗರಿಗೆ ವ್ಯಾ ಬಂತೆನ್ನುವಾಗ ದಕ್ಷಿಣ ಮಾರ್ಗ. ಹುಡುಗಿಯರಿಗೆ ಉತ್ತರ ಮಾ ಗಂಡು ಮಕ್ಕಳಿಗೆ ವೇದೋಕ್ತ ಉಪನಯನಾದಿ ಸಂಸ್ಕಾರಗಳು ನಂತರ ಕೃಷ್ಣ ಭಟ್ಟರು ವೇಟೆಗೆ ಕಾಲಿರಿಸಿದರಷ್ಟೆ! ಅನಂತ ಭೇ ದರೋ ಹದಿನಾಲ್ಕು ವರ್ಷ ತುಂಬಿದೊಡನೆ ದಕ್ಷಿಣಾಮಾರ್ಗವ ಲಂಬಿಸಬೇಕಾಯಿತು. ಎಲ್ಲರೂ ಕಲಿತು ಏನು ಮಾಡಲಿದೆ? ಅ ಭಟ್ಟರನ್ನು ಮನೆಯಲ್ಲೇ ಇರಿಸಿಕೊಳ್ಳುವ ಎಂದರೆ ದುಡಿಯಲಿ ಜಮೀನು ಚಿಕ್ಕದು. ಆದ್ದರಿಂದ ನಾನುದೇವ ಭಟ್ಟರು ಹಣ ಸ ದನೆಗಾಗಿ ತಮ್ಮ ಪರಿಚಿತ ಭಾವನಂಟಿ ಪರಮೇಶ್ವರ ಭಟ್ಟರೊ ಅನಂತ ಭಟ್ಟರನ್ನು ತೆಂಕಲಾಗಿ ಮಲೆಯಾಳ ರಾಜ್ಯಕ್ಕೆ ರಾಂತಿ ಕಳುಹಿದರು ರಾಂತಿಗಾಗಿ ತೆರಳಿದ ಅನಂತ ಭಟ್ಟರು ಒಂದೆ ವರ್ಷ ಆ ಕೆಲಸ ಮಾಡಿ ಅದರಲ್ಲಿ ಬೇಸರ ಹೊಂದಿ ಕಾಫಿ ಹೊ ಲೊಂದರಲ್ಲಿ ಅಡುಗೆ ಭಟ್ಟರಾಗಿ ಸೇರಿದರು. ಕಾಫಿ ಹೊಟಿ ಸರಿಯಾಗಿ ಕೆಲಸ ಮಾಡಿ ಮನೇಜರರ ವಿಶ್ವಾಸಕ್ಕೆ ಪಾತ್ರರೂ ಆ ತಿಂಗಳೊಂದಕ್ಕೆ ಮೂವತ್ತು ರೂಪಾಯಿಗಳನ್ನು ಮನೆಗೆ ತಂದೆತ ಗಳಿಗೆ ಕಳುಹಲೂ ತೊಡಗಿದರು.

ಕೃಷ್ಣ ಭಟ್ಟರು ಇಂಗ್ಲೀಷು ಕಲಿತು ದೊಡ್ಡ ದೊಡ್ಡ ಪ ವಾಸು ಮಾಡುವವರು. ವಾನಾಗಿ ದೊಡ್ಡ ಹುದ್ದೆ ಸಂಪಾದಿಸಿ ಯತಕ್ಕವರು. ಅನಂತ ಭಟ್ಟರು ವರವೂರಲ್ಲಿದ್ದು ಹಣ ಸಂಪಾ ವವರು. ಇನ್ನುಳಿದವರು ಪದ್ಮನಾಭ ಭಟ್ಟರು. ಅವರು ಮನೆಯ ಇರಬೇಕು. ತನ್ನ ಕಾಲಾನಂತರ ಮೂರು ಜನ ಮಕ್ಕಳಿದ್ದೂ ಗೇಣಿಗೆ ಕೊಡಬೇಕಾದ ಪ್ರಸಂಗ ಬರಬಾರದು. ಪಿತ್ರಾರ್ಜಿತ ಯಲ್ಲಿ ತನ್ನಂತೆ ಅಥವಾ ತನ್ನಿಂದಲೂ ಮಿಗಿಲಾಗಿ ದುಡಿಯುತ್ತಾ ಉ ತಮ್ಮ ಮನೆತನದ ಕುಡಿಯುಳಿಸಿ ದೀಪ ಉರಿಸುವವರಾಗಬೆ

ಎಂದು ವಾಸುದೇವ ಭಟ್ಟರು ಬಗೆದರು. ಅಂತೆಯೇ ರೈತರಿಗೆ ಬೇಕು ಬೇಕಾದ ಅನುಭವಗಳನ್ನು ಪದ್ಮನಾಭ ಭಟ್ಟರ ತಲೆಯಲ್ಲಿ ತುಂಬಿಸ ತೊಡಗಿದರು. ತನ್ನೊಂದಿಗೆ ಹೊಲದಲ್ಲಿ ದುಡಿಸಿ ಯೋಗ್ಯ ತರಬೇತೆಯನ್ನು ಕೊಡತೊಡಗಿದರು.

ಸಾವಿತ್ರಿಗೆ ವರ್ಷ ಹದಿನೂರು ತುಂಬಿತು. “ಅಷ್ಟವರ್ಷ ಭವೇತ್ ಕನ್ಯಾ” ಎಂದು ಶಾಸ್ತ್ರ ನಾರಿದರೂ ಅದು ಬಹಳ ಹಿಂದಿನ ಕಾಲಕ್ಕಾಯಿತು. ಆದರೂ ಹಸ್ತಿರಡು ಕಳೆದು ವರ್ಷ ಹದಿನೂರಾಯಿತಲ್ಲ. ಈಗ ತಾನೆ ಶಾರದಾ ಬಿಲ್ಲು ವಾನಾಗಿದ್ದರೂ ಹದಿನಾರು ಹದಿನೇಳು ವರ್ಷ ಪ್ರಾಯ ಬರುವ ತನಕ ಹುಡುಗಿಯನ್ನು ಯೋಗ್ಯ ವರನಿಗೆ ಕೊಡದಿದ್ದರೆ ನಾಚಿಕೆಗೇಡಲ್ಲವೇ? ಹುಡುಗಿಗೆ ಪ್ರಾಯ ವಿದ್ಯಾರಬಾರದಲ್ಲ ಎಂದು ವಾಸುದೇವ ಭಟ್ಟರೂ ಗಂಗಮ್ಮನೂ ಚಡ ಪಡಿಸತೊಡಗಿದರು. ತಮ್ಮೊರಲಿಲ್ಲೇ ಯೋಗ್ಯರಾದವರಿಗೆ ಸುಕುಮಾರಿಯನ್ನೀಯುವ ಅಂದರೆ ವರದಷ್ಟಿಣೆ ಹೇಳದಷ್ಟು ಕೊಡಬೇಕು. ಹಣ ವಿಲ್ಲದೆ ಪುನರ್ನಿವಾಸವೆನಿಸಿಕೊಳ್ಳುವ ಮುದುಕರಿಗೆ ಇದ್ದು ಒಬ್ಬಳೇ ಒಬ್ಬ ಮಗವೂ ಸುಕುಮಾರಿಯನ್ನೀಯುವುದು ವಾಸುದೇವ ಭಟ್ಟರಿಗೆ ಅಷ್ಟೊಂದು ಹಿತವೆನಿಸಲಿಲ್ಲ ಉತ್ತರದ ಕಡೆಗೆ ಗಿರಾಕಿಗಳನ್ನೊದಗಿಸುವ ವಿತ್ತೇತ್ತರ ಭಟ್ಟರು ತಮ್ಮೊಡನ ಕೆಲ ಬಾಬಿ ಒಳ್ಳೊಳ್ಳೆಯ ಕುಳವಾರುಗಳ ಪ್ರಸ್ತಾವವತ್ತಿದ್ದರೂ ಕಣ್ಣಿಗೆ ಕಾಣದಷ್ಟು ದೂರ ಹೆತ್ತ ಕೂಸನ್ನು ತಬ್ಬಲಿಯನ್ನೀಯುವಂತೆ ಹಣದಾನೆಗೀಯಲು ಗಂಗಮ್ಮನಿಗೆಳ್ಳಷ್ಟು ಮನವಿರಲಿಲ್ಲ. “ಮೂಡು ಪ್ರಾಂತ್ಯವಾದರೂ ಚಿಂತಿಲ್ಲ. ನೆನಸಿದರೆ ಹೋಗಿ ಬರಲು ಅನುಕೂಲವಿರಬೇಕು. ಎಳೆಯ ಪ್ರಾಯದ ಯುವಕನಿಗೇ ಕನ್ನಿಕೆಯನ್ನು ಕೊಡಬೇಕು. ಕೊಟ್ಟಿಲ್ಲಾದರೂ ಸುಖ ವಾಗಿರಬೇಕು ನಮ್ಮ ಹನುಗೂಸು. ನಮಗೂ ಮನಸ್ಸಿಗೆ ನೆಮ್ಮದಿ ಬರಬೇಕು. ಹಣದಾನೆಗೆ ಉತ್ತರ ಪ್ರದೇಶಕ್ಕೆ ಪುತ್ರಿಯನ್ನೀಯುವುದು ಬೇಡ”ವೆಂದು ಗಂಗಮ್ಮ ಪದೇ ಪದೇ ವಾಸುದೇವ ಭಟ್ಟರೊಡನನ್ನು ತ್ತಿದ್ದಳು.

ಮೂಡುಗಡೆಯಿಂದಾದರೂ ಒಳ್ಳೆಯ ಜನರಿರುವರೆಗೆ ಬಂದಿಲ್ಲ; ಸಿಕ್ಕಿಲ್ಲ; ಎಂದು ವಾಸುದೇವ ಭಟ್ಟರೂ ಗಂಗಮ್ಮನೂ ಯೋಚನಾ ಕ್ರಾಂತರಾಗಿರುವಾಗ ಒಬ್ಬರು ಮೂಡುಸೀಮೆಯಿಂದ ಕನ್ಯಾರ್ಥಿಗಳಾಗಿ ತಮ್ಮ ಬಂಧುಗಳಾದ ಸುಬ್ರಹ್ಮಣ್ಯ ಭಟ್ಟರೊಡನೆ ಬಂದರು. ಬಂದವರನ್ನು ಉವಚರಿಸಿದ ನಂತರ ಸುಬ್ರಹ್ಮಣ್ಯ ಭಟ್ಟರು ಬಂದ ಉದ್ದೇಶ ತಿಳಿಸಿದರು. ಕನ್ಯಾರ್ಥಿ ಯುವಕ ಇಪ್ಪತ್ತೈದು ಇಪ್ಪತ್ತಾರು ವರ್ಷ ಪ್ರಾಯದವನಾಗಿದ್ದನು. ನೋಡಲು ಗಂಭೀರ ಮುಖಮುದ್ರೆಯ ಲಕ್ಷಣವಂತನು. “ವೊದಲೊಮ್ಮೆ ವಿನಾಹವಾಗಿ ಒಂದೂವರೆ ವರ್ಷದೊಳಗೆ ಅವರ ಭಾರ್ಯೆ ಅಕಸ್ಮಾತ್ ಕಾಯಿಲೆ ಹಿಡಿದು ಎರಡೇ ವಿನಗಳಲ್ಲಿ ನರಳಿ ಪರಂಧಾಮವನ್ನೈದಿದಳಂತೆ. ಸೀಮೆ ಮೂಡಾಗಿದ್ದರೂ ವಿಶೇಷ ಜ್ವರದ ಭೀತಿಯಿರುವ ಸ್ಥಳದಶರಲ್ಲವಂತೆ. ಜಾಗರೂಕತೆ ತಕ್ಕೊಂಡರೆ ಜ್ವರದ ಭೀತಿ ಇಲ್ಲ ಇಷ್ಟರ ತನಕ ಮಲೆಜ್ವರ ಹಿಡಿದು ನರಳಿದವರು ಅವರಲ್ಲ. ಕಾಣುವಾಗಲೇ ತಿಳಿಯುವುದಿಲ್ಲವೇ? ಹೆಸರು ಗಜಾನನ ಭಟ್ಟರೆಂದು. ಒಳ್ಳೆಯ ಕುಲೀನರು ತಕ್ಕಮಟ್ಟಿಗೆ ಊಟಕ್ಕೆ ಜವಾನು ಇದೆ. ಕೈಯಲ್ಲಿ ತಕ್ಕಮಟ್ಟಿಗೆ ಐದಾರು ಸಾವಿರ ರೂಪ್ಯಾಳು ನಗದಾಗಿ ಇವೆ. ತಂದೆಗೊಬ್ಬನೇ ಮಗ. ತಂದೆ ತೀರಿ ಹೋಗಿ ಮನೆಯಲ್ಲಿ ತಾಯಿ ಮಾತ್ರ ಇರುವಳು. ಆಕೆಯೂ ಮುದುಕಿಯಾಗಿರುವಳು. ಈ ಕಡೆಯ ಹುಡುಗಿಯೇ ಸುಂದರಿಯೂ ಸುಶೀಲೆಯೂ ಚುರುಕಿನವಳೂ ಆಗಬೇಕೆಂದು ಬಂದಿರುವರು. ಹಣದಾಸೆ ಇಲ್ಲ. ಆಗದೆ ಇಲ್ಲ. ಮತ್ತೆ ನಿಮ್ಮಿಷ್ಟ” ಎಂದು ಸುಬ್ರಹ್ಮಣ್ಯ ಭಟ್ಟರು ವಾಸುದೇವ ಭಟ್ಟರಿಗೆ ಸಂಪೂರ್ಣ ಸ್ಥಿತಿಗತಿಗಳ ವಿವರ ಮಾಡಿಕೊಟ್ಟರು. ವಾಸುದೇವ ಭಟ್ಟರಿಗೂ ಆಗಬಹುದೆಂದು ತೋರಿತು. ಗಂಗಮ್ಮನೊಡನೆ ವಿಚಾರಿಸಿದರು. ನಿಮ್ಮಿಷ್ಟವೇ ನನ್ನಿಷ್ಟವೆಂದಳು ಗಂಗಮ್ಮ. ವರನೊಂದಿಗೆ ಅವರೂರಿಗೆ ತೆರಳಿ ತಾಯಿಯೇ ವೊದಲಾದ ಬಂಧುಬಳಗದವರನ್ನು ಕಂಡು ಮಾತನಾಡಿ ಸಂಪೂರ್ಣ ಸ್ಥಿತಿಗತಿಗಳನ್ನು ಸ್ಪಷ್ಟಕ್ಕೆ ತಿಳಿಸಿಕೊಂಡು ಬರುವೆನೆಂದು ನಿಶ್ಚಯಿಸಿದರು. ವಾಸುದೇವ ಭಟ್ಟರು “ನಿಮ್ಮೂರಿಗೆ ಸಂಗಡ ಬಂದು ಬಂಧುಬಳಗದೊಡನೆ ಮಾತುಕತೆಯಾದ ನಂತರ ಎಲ್ಲವನ್ನೂ

ನಿಶ್ಚಯಿಸುವ” ಎಂದು ಗಜಾನನ ಭಟ್ಟರಿಗೆ ಉತ್ತರ ಕೊಟ್ಟರು. ಗಜಾನನ ಭಟ್ಟರೊಂದಿಗೆ ಅವರೊಂದಿಗೆ ತೆರಳಿ ಗಜಾನನ ಭಟ್ಟರ ವಿಚಾರಗಳನ್ನು ನೆರೆಯವರಿಂದ ವಿಚಾರಿಸಿ ಅರಿತುಕೊಂಡರು ಪ್ರತ್ಯಕ್ಷ ನೋಡಿಯೂ ವಾಸುದೇವ ಭಟ್ಟರು ತಿಳಿಕೊಂಡರು. ವರನೊಂದಿಗೂ ಬಂಧುಬಳಗದೊಡನೆಯೂ ಮಾತನಾಡಿ ಮುಹೂರ್ತ ನಿಶ್ಚಯಿಸಿ ಕೊಂಡೇ ಬಂದರು.

ಗಜಾನನ ಭಟ್ಟರಿಗೆ ಮನೆಯಲ್ಲಿ ಜನ ಕಡಿವೆ. ದಿನಹರಣ ಮಾಡಲು ಮನಸ್ಸಿಲ್ಲ. ಮಳೆಗಾಲ ಪ್ರಾರಂಭವಾಗಿತ್ತು. ಆದರೂ ತರಾತುರಿಯಿಂದ ಬಹುಬೇಗನೆ ಮದುವೆಯ ಮುಹೂರ್ತ ನಿಶ್ಚಯಿಸಿದರು. ವಿನಾಹಕ್ಕೆ ಬೇಕಾದ ಏರ್ಪಾಡುಗಳು ಭರದಿಂದಾಗತೊಡಗಿದುವು. ವಾಸುದೇವ ಭಟ್ಟರ ಮನೆ ಚಿಕ್ಕದು. ಮುಳಿಹುಲ್ಲು ಮಾಡಿ ನದು. ಒಬ್ಬಳೇ ಒಬ್ಬ ಸುಕುಮಾರಿಯ ಮದುವೆಗೆ ನೆಂಟರಿಷ್ಟರಿಗೆ ನೆರೆಯವರಿಗೆ ಹೇಳಿಕೆ ಹೇಳದೆ ಮನವೊಪ್ಪದು. ಚಿಕ್ಕ ಮನೆಯಲ್ಲಿ ಔತಣ ಸುಧಾರಿಸುವುದು ಕಷ್ಟ. ಆದ್ದರಿಂದ ಅಂಗಳದಲ್ಲೊಂದು ಉಯ್ಯಾಪರೆ ಹಾಕಿದರು. ನೆಂಟರಿಷ್ಟರಿಗೆ ನೆರೆಕರೆಯವರಿಗೆ ವಿವಾಹ ಮಹೋತ್ಸವದ ಆಮಂತ್ರಣಹೋಯಿತು. ಅನಂತ ಭಟ್ಟರು ಕೆಲದಿನಗಳ ಬಿಡು ಮಾಡಿಕೊಂಡು ಬಂದರು. ಕೃಷ್ಣ ಭಟ್ಟರೂ ಕೆಲವು ದಿನಗಳಿಗೆ ರಜೆ ಅರ್ಜಿ ಬರೆದು ಬಂದರು. ಅಣ್ಣಂದಿರಾದ ಅನಂತ ಭಟ್ಟರಿಗೂ ಕೃಷ್ಣ ಭಟ್ಟರಿಗೂ ತಂಗಿಯ ಮದುವೆಯೆಂದಾಗ ಹೇಳಿ ತೀರದ ಸಡಗರ. ವಿನಾಹ ಹಗಲು ಹೊತ್ತಿನಲ್ಲೂ, ರಾತ್ರಿ ಹೊತ್ತಿನಲ್ಲಿ. ಮಧ್ಯರಾತ್ರಿಯ ನಂತರ ಎರಡೂವರೆ ಘಂಟೆಯ ಸಮಯಕ್ಕೆ ಶುಭಲಗ್ನವೆಂದು ಜೋಯಿಸರು ಮುಹೂರ್ತ ಮಾಡಿಕೊಟ್ಟಿದ್ದರು. “ಮುದ್ದು ತಂಗಿಯ ಮದುವೆಯೂಟಕ್ಕೆ ಲಾಡು ಹೋಳಿಗೆಗಳಾಗಬೇಕು. ತಾನೇ ತಯಾರಿಸುವೆ” ನೆಂದು ಅನಂತ ಭಟ್ಟರು ಉತ್ಸಾಹ ತೋರಿದರು “ಮಳೆಗಾಲದ ಸಮಯ ಒಂದು ದೊಡ್ಡ ಉಯ್ಯಾಪರೆ ಬೆಳಕಿಗಾಗಿ ಅಲ್ಲಿ ಇಲ್ಲಿ ಎಷ್ಟೊಂದು ಚಿಮಿಣಿ ಎಣ್ಣೆಯ ದೀಪಗಳು. ಸರಳ ದೀಪಗಳು ಗುಟ್ಟು

ದೀವಗಳು ಲಾಟಾನುಗಳು ಬೇಕಾಗಿ ಬರಲಿಕ್ಕಿಲ್ಲ. ಬೆಳಕುಗಳು ಹಲವಿದ್ದರೂ ಗಾಳಿ ಮಳೆ ಬಂದಾಗ ಚುಯಿಾಂಕು ಆಗುವುವು. ಬೆಳಕು ಸರಿಯಾಗಿ ಸಿಗದು. ಖಚೂರ್ ಹೆಚ್ಚು. ಎರಡು ಸ್ತೂರು ವೆಟ್ರೋ ಮೆಕ್ಸ್ ತರಿಸುವೆ. ಆಗ ರಾತ್ರಿ ಹಗಲಿನಂತಾದೀತು. ಆಡಂಬರದ ಸಡಗರದ ಭಾರವೆಲ್ಲಾ ತನ್ನ ಮೇಲಿರಲಿ. ಉಟೋಪಚಾರಗಳ ಮೇಲ್ತು ನಿಗೆ ಜಾಗರೂಕತೆ ತಮ್ಮನದಾಗಲಿ” ಎಂದು ಕೃಷ್ಣಭಟ್ಟರು ಸಿಶ್ಚಯಿಸಿದರು.

ಮದುವೆಯ ದಿನ ಬಂತು. ಗುಡುಗು ಗುಡುಗಿ ಕೋಲ್ಮಿಂಚು ಕೋರೈಸಿ ಮಳೆ ಧಾರಾಕಾರ ಸುರಿಯುತ್ತಿತ್ತು. ಉಯ್ಯಾವರೆಯೊಳಗೆ ಮಳೆ ನೀರು ಸುರಿಯದಿದ್ದರೂ ಜನಜಂಗುಳಿ ತುಳಿದುದರಿಂದಲಾಗಿ ನೆಲವೆಲ್ಲಾ ಕೆಸರು ಕೆಸರಾಗಿತ್ತು. ಕೆಸರಾದ್ದರಿಂದ ಪಾಸಿದ ಚಾವೆಗಳೆಲ್ಲಾ ನೆಲಕ್ಕುಂಟಿ ಹೋಗಿದ್ದವು. ಬೆಳ್ಳಗಿನ ವೋಷಾಕು ಧರಿಸಿ ಚಾವೆಯಲ್ಲಿ ಕುಳಿತವರ ಬಟ್ಟೆಬರೆಗಳಿಗೆ ಕೆಂಪು ಶಾಯಿಯ ಮೊಹರೊತ್ತಿದಂತಾಗುತ್ತಿತ್ತು. ಹರಕು ಮುರುಕ ಕೊಡೆ ಹಿಡಕೊಂಡು ಮಳೆಯಲ್ಲಿಲ್ಲದೆಯಾಗಿ ಬಂದ ಜನರು ನೀರು ಹರಿಯುವ ಕೊಡೆಗಳನ್ನು ಹಿಡಕೊಂಡು ಉಯ್ಯಾವರೆಯೊಳಗೆ ಬಂದು ತಂಗುತ್ತಿದ್ದರು. ಇಂತಹ ಮಳೆಯ ಸಮಯದಲ್ಲಿ ಕೊಡೆಯನ್ನೊಂದು ಕಡೆ ಇರಿಸುವ ಧೈರ್ಯ ಯಾರಿಗೂ ಇದ್ದಿಲ್ಲ. ಎಲ್ಲಾದರೂ ಒಂದು ಬದಿಯಲ್ಲಿರಿಸಿದರೆ ಅದು ಕೊಡೆಯಲ್ಲವೇ? ಕಾಲು ಹಿಡಿದವರೊಂದಿಗೆ ಹೋಗಿ ಬಿಡಬಹುದು. ವಾದ್ಯದವರು ಉಯ್ಯಾವರೆಯಲ್ಲಿ ಜಾಗವಿಲ್ಲದುದರಿಂದ ಸನಿಯದಲ್ಲಿರುವ ಕಟ್ಟಿಗೆ ದಾಸ್ತಾನು ಮಾಡುವ ಕೊಟ್ಟಿಗೆಯಲ್ಲಿ ಕುಳಿತಿದ್ದರು. “ವಾಲಗ ವಾಲಗ” ಎಂದು ಉಯ್ಯಾವರೆಯಿಂದ ಬೊಬ್ಬೆ ಹಾಕಿದರೂ ಮಳೆಯಿಂದಲಾಗಿಯೂ ಜನರ ಗೌಜಿಯಿಂದಲಾಗಿಯೂ ಅವರಿಗೆ ಕೇಳಿಸುತ್ತಿರಲಿಲ್ಲ. ಗುರಿಕಾರರಿಗೆ ಮಳೆಯಲ್ಲಿ ಹೋಗಿ ಬೇಕಾದಂತೆ ಎಚ್ಚರಿಸಲು ಉದಾಸೀನ ಬಿಡುತ್ತಿರಲಿಲ್ಲ. ಆದ್ದರಿಂದ ವಾದ್ಯ ನಿಲ್ಲಿಸುವುದೇ ಬೇಡ. “ವಾಲಗ ಊಟಕ್ಕಾಗುವ ವರೆಗೆ ಮೊಳಗುತ್ತಲೇ ಇರಲಿ.

ತದನಂತರ ಊಟ ಕಳೆದು ಪುನಃ ಪ್ರಾರಂಭಿಸಿದರೆ ವಿವಾಹ ಕ್ರಿಯೆ ಸಂಪೂರ್ಣ ಕಳೆದನಂತರ ನಿಲ್ಲಿಸಿದರೆ ಸಾಕು” ಎಂದು ತೀರ್ಮಾನಿಸಿ ಅಜ್ಜಿ ಇತ್ತರು. ಈ ನಿರ್ಣಯದಿಂದಲಾಗಿ ವಾದ್ಯ ಎಡೆಬಿಡದೆ ಮೊಳಗ ಬೇಕಾಯಿತು. ಒದ್ದೆಯಾಗಿ ಚೆಳಿಹಿಡಿದು ಕೂಗುತ್ತಿರುವ, ಜಾರಿ ಬಿದ್ದು ಅಳುತ್ತಿರುವ ಅರೆನಿದ್ದೆಯಿಂದೆದ್ದು ಚಂಡಿಹಿಡಿದು ಕೂಗುತ್ತಿರುವ ಮೊಲೆ ಹಾಲಿಗಾಗಿ ಕಿರುಚುತ್ತಿರುವ ಮಕ್ಕಳ ರೋದನ ಧ್ವನಿಯೊಂದಿಗೆ ಅವ್ಯಾಹತವಾಗಿ ನೇರಿಕೊಳ್ಳುತ್ತಿತ್ತು. ಉಯ್ಯಾವರೆಯಲ್ಲಿ ಕೃಷ್ಣಭಟ್ಟರು ತಂದಿರಿಸಿದ ಪೆಟ್ರೋಮೆಕ್ಸಾಗಳಿಂದಲಾಗಿ ಧಾರಾಳ ಬೆಳಕಿತ್ತು. ಪೆಟ್ರೋಮೆಕ್ಸಾ ಲೈಟು ಹಳ್ಳಿಗೆ ಹೊಸದು. “ಇದರ ಬೆಳಕಿಗೂ ಹಗಲಿನ ಸೂರ್ಯನ ಬೆಳಕಿಗೂ ಹೆಚ್ಚಿನಂತರವಿಲ್ಲ. ಇದ್ದರೆ ಇರಬೇಕು ಈ ರೀತಿಯಲ್ಲಿ ಬೆಳಕು. ಕೃಷ್ಣಭಟ್ಟರು ಬಲುಜಾಣರು. ಇಂಗ್ಲೀಷು ಕಲಿಯುವವರು ನಮ್ಮ ಹಾಗೆ ಕುರುಬರೇ?” ಎಂದನ್ನುವ ಬಹುಜನರಿದ್ದರು. ಉಯ್ಯಾವರೆಯಲ್ಲಿ ಜನಸಂದಣಿ ವಿಸರೀತವಾದುದರಿಂದ ಇಸ್ಪೀಟಾಟವಾಡುವ ಮಂದಿ ದೀವದ ಮಂದಪ್ರಕಾಶವಿರುವ ಮನೆ ಜಗಲಿಯ ಮೂಲೆಗೆ ಹೋದರು. ಚಾವೆಯೊಂದನ್ನು ತಂದು ಉದ್ದಕ್ಕೆ ಹರಡಿ ಇಸ್ಪೀಟಾಟವಾಡಲು ಎಳೆಂಟು ಮಂದಿ ಸುತ್ತಗಟ್ಟಿ ಕುಳಿತರು. ಅಷ್ಟರಲ್ಲೇ ಚಾವೆಯಡಿಯಿಂದ ಚಾವೆಯ ತುದಿಭಾಗದಲ್ಲಿ ಮಗುವೊಂದು ಅಳುವ ಧ್ವನಿ ಕೇಳಿಸಿತು. ಇವರತ್ತದೃಷ್ಟಿ ಹೊರಳಿಸುವುದೂ ಮಗುವಿನ ತಾಯಿ ಬರುವುದೂ ಸರಿಹೋಯಿತು. ಮಗುವಿನ ತಾಯಿ ಇಸ್ಪೀಟು ಪಿಡಿ ಬಿಚ್ಚತೊಡಗಿದವರ ಮೇಲೆ ಬೈಗಳ ಮಳೆಗರೆಯತೊಡಗಿದಳು. ಏನು ನಿಮಗೆ ಕಣ್ಣಿಲ್ಲವೇ? ಮಗುವಿನ ಮೇಲೆ ಚಾವೆಬಿಡಿಸಿ ಕುಳಿತುಕೊಳ್ಳುವುದೇ? ನೀವು ಅನ್ನ ತಿನ್ನುವುದೆಂದು ಕಾಣುವುದಿಲ್ಲ. ಎರಡು ಕಾಲಿನ ಪ್ರಾಣಿಗಳು. ಇಸ್ಪೀಟಾಟವಾಡುವ ಭರದಲ್ಲಿ ಜೀವಹೋದರೂ ಅರಿಯಲಾರದು ನಿನ್ನಿಗೆ. ನಿಮ್ಮ ಇಸ್ಪೀಟಾಟಕ್ಕೊಂದಿಷ್ಟು ಬೆಂಕಿ ಬೀಳಲಿ” ಎಂದು ಮೊತ್ತ ಮೊದಲು ರೌದ್ರ ಕಾರಿದಳು. ಆ ಮೇಲೆ ಮಗುವನ್ನೆತ್ತಿಕೊಂಡು ಹೋಗಿ ಸಮಜಾಯಿಸಿದಳು. ಮುಖಭಂಗಹೊಂದಿದ ಇಸ್ಪೀಟು

ಗುಲಾಮರು ಬಿಚ್ಚಿದ ಪಿಡಿಕಟ್ಟಿದರು. ತುಂಬಿದ ಜನರೆದುರು ತಾವೂ ಮರುಮಾತೃತ್ವದರೆ ಹೇಸಿಗೆಯಾಗಬಹುದೆಂದು ತುಟಿ ಎರಡು ಮಾಡಿದೆದ್ದರು. “ಏನೋ ಮಗುವಿನ ಮೇಲಿರುವ ಮಮತೆಯಿಂದ ನಿನ್ನದು ಪ್ರಮಾದವಾಗಿದ್ದರೂ ಬೈದುಬಿಟ್ಟೆಳು. ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಬನ್ನಿರಿ. ನಿಮಗೆ ಯಾರ ರಗಳೆಯೂ ಇಲ್ಲದ ಜಾಗ ತೋರಿಸುವೆ” ಎಂದು ಕೃಷ್ಣಭಟ್ಟರವರನ್ನು ಬೇರೆಡೆ ಕರಕೊಂಡು ಹೋಗಿ ಉತ್ತಮವಾದೊಂದು ಸ್ಥಳದಲ್ಲಿ ಹಸೆ ಹರಡಿ ಕುಳ್ಳಿರಿಸಿದರು. ಚಿಕ್ಕ ಸೀಮೆಯೆಣ್ಣೆಯ ದೀವವೊಂದನ್ನು ತಂದಿರಿಸಿದರು. “ಕೆಲನದ ಭಾರ ತುಸುಕಡಿಮೆಯಾದಾಗ ಬಂದು ನಿಮ್ಮೊಡನೆ ಕೂಡಿಕೊಳ್ಳುವೆನೆಂದು ಕೃಷ್ಣಭಟ್ಟರವರನ್ನು ಬೀಳ್ಕೊಂಡರು.

ದಿಬ್ಬಣ ಎದುರುಗೊಂಡು ಸ್ನಾನ ಸಂಧ್ಯಾವಂದನಾದಿಗಳು ಪೂರೈಸಿದ ನಂತರ ಬರುವವರು ಸಾಮಾನ್ಯ ಬಂದಾದ ಮೇಲೆ ಊಟದ ಉಪಚಾರವಾಯಿತು. “ಅಡುಗೆ ಬಲು ಚೆಲೋದಾಗಿದೆ. ಲಾಡು, ಹೋಳಿಗೆ, ವಾಯಸ, ಪರಮಾನ್ನ ಧಾರಾಳ. ಬೇಡ ಬೇಡವೆಂದರೂ ಇಕ್ಕಿ ಎಲೆಯಲ್ಲಿ ಧಾರಾಳ ಉಳಿಯುವಂತೆ ಮಾಡಿದ್ದಾರೆ” ಎಂದು ಮುದುಕರು ಊಟವನ್ನು ಹೊಗಳಿದರು. ಊಟ ಕಳೆದ ನಂತರ ಜಾಗ ಕಡಿಮೆಯೆಂದು ತೆರಳುವವರೆಲ್ಲ ತೆರಳಿದರು. ಅತ್ಯಗತ್ಯ ನಿಲ್ಲಬೇಕಾಗಿ ಬಂದವರು ಮಾತ್ರ ಉಳಿದರು. ಆಗ ಉಯ್ಯಾವರೆಯಲ್ಲಿ ಧಾರಾಳ ಸ್ಥಳವಾಯಿತು. ಇಸ್ಪೀಟಾಟ ಉಯ್ಯಾವರೆಯಲ್ಲಿಯೇ ಲೈಟಿನ ಬೆಳಕಿನಲ್ಲಿ ಜರಗಿತು. ಎಲ್ಲರಿಗೂ ಬೀಡಿ ಸಿಗರೇಟು ಹಂಚಿ ಕೃಷ್ಣ ಭಟ್ಟರು ಆಟದ ಕಳದಲ್ಲಿ ನೇರಿದರು. ಕೆಲವರು ಸಿದ್ಧನತೊಡಗಿದರು. ಕೆಲವರು ಹರಟೆ ಹೊಡೆಯತೊಡಗಿದರು. ಹಲಬರು ವಿಳ್ಯದೆಲೆ ಹರಿವಾಣ ಎದುರಿರಿಸಿ ವೀಳ್ಯ ಜಗಿಯುತ್ತಾ ಊಗ ಪರವೂರ ವರ್ತಮಾನಗಳನ್ನು ಚರ್ಚಿಸತೊಡಗಿದರು. ಅಂತೂ ಸ್ವಲ್ಪ ಸಮಯ ಕಳೆದ ನಂತರ ವಿನಾಹ ಕ್ರಿಯೆಯ ಏರ್ಪಾಡಾಯಿತು. ಭವ್ಯವಾದ ತಳಿರು ತೋರಣಗಳಿಂದಲಂಕರಿಸಿದ ಪಟ್ಟಿ ಶಾಲಿನ ಮೇಲ್ಕಾಪು ಹೊದಿಸಿದ ಚಿತ್ರವಿಚಿತ್ರ

ಗಳಿಂದಲಂಕರಿಸಲಾದ ಮಂಟಪದಲ್ಲಿ ಉಭಯ ವರ್ಗದ ಪುರೋಹಿ
 ತರೂ ಮದುವೆ ಮಾಡಿಸುವವರೂ ಮಾಡಿಸಿಕೊಳ್ಳತಕ್ಕವರೂ ನೆರೆದರು.
 ಸಿಡಿಮದ್ದು ಘಟ್ಟ ದನಿ ಕಿವಿ ಕಿವುಡಾಗಿಸಿತು ಗುರಿಕಾರರು, ಊರ
 ಆಡ್ಯ ಮಹನೀಯರು, ಮಂಟಪದೆದುರು ಇಕ್ಕಡೆಗಳಲ್ಲೂ ಎದುರುವುದು
 ರಾಗಿ ಕಾಲ ಮೇಲೆ ಕಾಲಾ ಹಾಕಿ ಕುಳಿತರು. ವದ್ಯನಾಭ ಭಟ್ಟರು
 ಗಂಧ, ಅಕ್ಷತೆ, ವನ್ನೀರು, ವೊದಲಾದುವನ್ನು ಮಂಟಪದಲ್ಲಿ ತಂದಿರಿಸಿ
 ದರು. ಅಗರುಬತ್ತಿ ಹಚ್ಚಿ ಆಡ್ಯಮಹನೀಯರೆದುರಿರಿಸಿದರು. ಕೃಷ್ಣ
 ಭಟ್ಟರು ಕುಳಿತವರ ಮೇಲೆ ಮಳೆ ಬಂದು ಒದ್ದೆಯಾದುದು ಸಾಲದು
 ದಕ್ಕೆ ವನ್ನೀರೆರೆಚಿದರು, ನೆಂಟು ಸವರಿದರು. ಹಣ್ಣು ಹಣ್ಣು ಮುದುಕ
 ರನ್ನು ನೋಡಿ ಹೆಗಲಲ್ಲಿಕ್ಕಿದ ಧೋತರ ತೆಗೆಯಿಸಿ ಗಂಧಲೇವನ ಮಾಡಿ
 ದರು. ವಿವಾಹ ಮುಹೂರ್ತ ಸಮಾಪಿಸಿತು. ವಾದ್ಯಮೊಳಗುತ್ತಿತ್ತು.
 ಹೆಂಗಸರ ಶೋಭಾನೆ ಒಂದರ ಮೇಲೊಂದು ಗ್ರಾಮವೋನ್ ರಿಕಾರ್ಡಿ
 ನಂತೆ ಸಾಗುತ್ತಿತ್ತು. ಪುರೋಹಿತರು ಘಟ್ಟಿಯಾಗಿ ಮಂತ್ರವನ್ನುಚ್ಚ
 ರಿಸಿದರು. ಅಲ್ಲಿ ಇಲ್ಲಿ ಗಂಡಿನ ಕಡೆಯವರೂ ಹೆಣ್ಣಿನ ಕಡೆಯವರೂ
 ಬೆಳ್ಳಿ (ಮೂರಾಣೆ) ಹಂಚಿದರು. ನೆರೆ ಸೀರೆ ಹಿಡಿದರು. ಕ್ರಮವ್ರಕಾರ
 ಕ್ರಿಯೆಗಳೆಲ್ಲಾ ಸಾಗತೊಡಗಿದುವು. ಸಾವಿತ್ರಿ ಹಾಗೂ ಗಜಾನನ
 ಭಟ್ಟರು ಅನ್ಯೋನ್ಯ ಹೂಮಾಲೆ ಹಾಕಿಕೊಂಡರು. ಮದುವೆ ವಿಜೃಂಭಣೆ
 ಯಿಂದ ಕಳೆಯಿತು. ಮದುವೆ ಕಳೆದನಂತರ ಹೆಣ್ಣಿನ ಮನೆಯಲ್ಲಾಗ
 ತಕ್ಕ ಕೆಲಸಗಳೆಲ್ಲಾ ತೀರಿದನಂತರ ಶುಭದಿನದಲ್ಲಿ ಗಜಾನನ ಭಟ್ಟರಲ್ಲಿ
 ಗೃಹಪ್ರವೇಶವೂ ನಡೆಯಿತು. ತದನಂತರ ವಾಸುದೇವ ಭಟ್ಟರಲ್ಲಿ
 ಅಳಿಯ ಮಕ್ಕಳಿಗೆ ಜರಗತಕ್ಕ ಔತಣವೂ ಭಾವಭಾವಂದರ ಸರಸ
 ಸಮ್ಮೇಳನಗಳೂ ಮುಗಿದನಂತರ ಸಾವಿತ್ರಿ ಗಂಡನ ಮನೆಗೆ ವತಿಯೊಂದಿಗೆ
 ಹೊರಡಲನುವಾದಳು. ತಾಯಿ ಗಂಗಮ್ಮ ಕಣ್ಣಲ್ಲಿ ನೀರು ತಂದು
 ಮಗಳನ್ನು ಹರಸಿ ಬೀಳೊಟ್ಟಳು. ವಾಸುದೇವ ಭಟ್ಟರು ಶುಭವನ್ನು
 ಕೋರಿದರು. ಭಾವಂದಿರು ಭಾವನನ್ನೂ ತಂಗಿಯನ್ನೂ ನಕ್ಕುನಗಿಸಿ
 ಆನಂದಪೂರ್ವಕ ಬೀಳೊಟ್ಟರು. ಗಜಾನನ ಭಟ್ಟರು ಎಲ್ಲರಿಗೂ ಕಿವಿ
 ಗಿಂವಾಗುವಂತೆ ನುಡಿದು ಮನೆಯೆಡೆಗೆ ತೆರಳುವೆನೆಂದರು. ವದ್ಯನಾಭ

ಭಟ್ಟರು ತಂಗಿಯ ಮನೆಗೆ ಭಾವನೆಯೊಂದಿಗೆ ಹೊರಡಬೇಕಾಯಿತು. ಭಾವನೆಯೊಂದಿಗೆ ತಂಗಿಯ ಮನೆಯಲ್ಲಿ ನಾಲ್ಕು ದಿನವಿದ್ದು ಸುಖವಾಗಿ ದಿನಗಳೆದು ಮನೆಯೆಡೆಗೆ ಬಂದರು. ಎಲ್ಲರೂ ತಂತಮ್ಮ ಕಾರ್ಯಗಳಲ್ಲಿ ಪ್ರವೃತ್ತರಾದರು.

ಸುಳಿ ೨

ಒಂದೊಂದೇ ಕ್ಲಾಸುಗಳಲ್ಲಿ ಸರ್ವೀಸು ಮಾಡುತ್ತಾ ಮುಂದರಿದ ಕೃಷ್ಣ ಭಟ್ಟರು ಎಸ್. ಎಸ್. ಎಲ್. ಸಿ. ಪರೀಕ್ಷೆಗೆ ಹಣ ಕಟ್ಟಿದರು. ಪರೀಕ್ಷೆಯೂ ಕಳೆಯಿತು. “ಚೆನ್ನಾಗಿ ಬರೆದಿದ್ದೇನೆ ವಾಸಾಗಲು ಏನೂ ತೊಂದರೆಯಿಲ್ಲ” ಇತ್ಯಾದಿಯಾಗಿ ಕೃಷ್ಣ ಭಟ್ಟರು ಬಡಾಯಿ ಕೊಚ್ಚಿ ಕೊಳ್ಳುತ್ತಿದ್ದರು. ವಾಸಾಗಲಾರನೆಂಬುದು ದೃಢವಾಗಿ ಗೊತ್ತಿದ್ದರೂ ಎದುರದನ್ನ ತೋರ್ಪಡಿಸುತ್ತಿರಲಿಲ್ಲ. ಫಲಿತಾಂಶ ಬಂದಾಗ ಫೈಲೆಂದು ಎಲ್ಲರಿಗೂ ತಿಳಿಯಿತು. ‘ಕವುಚಿ ಬಿದ್ದರೂ ಮೂಗು ಮೇಲೆ’ ಎಂಬ ನಾಣ್ಣುಡಿಯಿದೆಯಷ್ಟೆ. “ಓದಿನೋಡಿ ಮಾರ್ಕು ಹಾಕಿದುದಾಗಿದ್ದರೆ ವಾಸಾಗಲೇಬೇಕಿತ್ತು. ಏನೂ ಓದದವರು ದಡ್ಡರು—ನನ್ನ ಸಹವಾರಿಗಳು ವಾಸಾಗಿದ್ದಾರೆ. ಒಟ್ಟಾರೆ ಅವರವರ ಅದೃಷ್ಟ. ಪರೀಕ್ಷಕರು ವೇಪರು ತಿದ್ದುವಾಗ ಸಂಸಾರ ತಾವತ್ರಯದಿಂದವರ ತಲೆಬಿಸಿಯಾಗಿದ್ದರೆ ಸಾಕಲ್ಲ; ಉತ್ತರವನ್ನೆಷ್ಟು ಚೊಕ್ಕವಾಗಿ ಬರೆದಿದ್ದರೂ ಅವೊಂದೂ ಅವರ ಕಣ್ಣಿಗೆ ಕಾಣಿಸದು. ಮಾರ್ಕು ಸಿಗದು. ಹೇಗೆ ಬರೆದರೂ ಆಗ ಅದು ಅವರಿಗೆ ಶುದ್ಧ ತನ್ನಾಗಿ ಕಾಣುವುದು. ವಾಪ! ಆ ವಿದ್ಯಾರ್ಥಿ ಎಷ್ಟೊಂದು ರಾತ್ರಿ ನಿದ್ರೆಗೆಟ್ಟು ತಲೆಕರಡು ಮಾಡಿರುವನೆಂದು ಅವರಿಗಿರುವುದೇ? ಪರೀಕ್ಷೆಯಲ್ಲಿ ಜಯಶೀಲನಾಗಬೇಕಾದರೂ ತಲೆಬರಹ ಚೆನ್ನಾಗಿರಬೇಕು” ಎಂದು ಕೃಷ್ಣ ಭಟ್ಟರು ತಂದೆ ತಾಯಿಗಳಿಗೂ ತಮ್ಮಂದಿರಿಗೂ ಬುದ್ಧಿವಂತರೆಂಬಂತೆ ಹೇಳಿ ಬೋಧಿಸುತ್ತಿದ್ದರು. ಗುಟ್ಟರಿಯದವರು ಹೌದೆಂದು ತಿಳಿಯುತ್ತಿದ್ದರು. ಇನ್ನೊಮ್ಮೆ ನೋಡುವ, ಮತ್ತೊಮ್ಮೆ ನೋಡುವ, ಎಂದು ಪರೀಕ್ಷೆಯ ಪ್ರವೇಶಗಳನ್ನೆಲ್ಲಾ ಮುಗಿಸಿಯಾದರೂ ಫಲವಿಲ್ಲದಾಯಿತು.

ಪರಭಾಷೆ ಇಂಗ್ಲೀಷು. ಅದನ್ನು ಕಲಿತು ತೇರ್ಗಡೆ ಪಡೆಯುವುದೆಂದರೆ ಸುಲಭ ಸಾಧ್ಯವೇ? ಹೇಗೂ ಸಾಧ್ಯವಾಗುವುದಿಲ್ಲವೆಂದಾಯಿತು. ಕೃಷ್ಣ ಭಟ್ಟರಿಗೆ ಇನ್ನದರ ಗೋಜಿಗೆ ಹೋಗುವುದೇ ಬೇಡ; ವಾಸಾಗದಿದ್ದರೆ ಅಷ್ಟೇ ಹೋಯಿತು; ಕಲಿತ ಅನುಭವವೆಲ್ಲಿಗೂ ಹೋಗಲಾರದಷ್ಟೆ; ಎಷ್ಟೆಂದರೂ ನಮ್ಮೂರ ಮಟ್ಟಿಗೆ ಇಂಗ್ಲೀಷು ಹೆಚ್ಚು ಕಲಿತ ಅನುಭವಶಾಲಿಯವನೊಬ್ಬನೇ ಅಲ್ಲವೇ? ಇನ್ನು ಮನೆ ಕಾರ್ಯಭಾರ ನೋಡಲಿ?” ಎಂದು ವಾಸುದೇವ ಭಟ್ಟರು ಕೃಷ್ಣಭಟ್ಟರನ್ನು ಮನೆಯಲ್ಲಿರಿಸಿಕೊಂಡರು.

ವೇಟೆಯಿಂದ ಮನೆಗೆ ಬಂದ ಕೃಷ್ಣ ಭಟ್ಟರಿಗೆ ಹಳ್ಳಿಯ ವಾತಾವರಣ ಒಗ್ಗದಾಯಿತು. ಕಲಿತು ವಾಸಾಗಿದ್ದರೆ ಮುಂದರಿಸಬಹುದಿತ್ತು “ಆ ಹಾಳು ಪರೀಕ್ಷಕರು ಹಲವು ಬಾರಿ ಪರೀಕ್ಷೆಗೆ ಕುಳಿತ ನನ್ನಲ್ಲಿ ಕರುಣೆದೋರಿ ಕಟ್ಟಕಡೆಗಾದರೂ ವಾಸುವಾಡಲಿಲ್ಲವಲ್ಲ.” ಎಂದು ಶಪಿಸತೊಡಗಿದರು. ಆದರೇನು ಮಾಡುವುದು. ಮನೆಯಲ್ಲಿ ರದೆ ಬೇರೆ ವಿಧಿಯಿಲ್ಲ. ಜಾಡ್ಯಮುಸುಕಿತು. ರಾತ್ರಿ ನಿದ್ರೆ ಮಾಡಿದರೆ ಬೆಳಗ್ಗೆ ಎಂಟು ಎಂಟೂವರೆ ಘಂಟೆ ಹೊರತು ಹಾಸಿಗೆ ಬಿಟ್ಟೇಳದಾದರು. ಎದ್ದು ಮುಖತೊಳೆದು ನ್ಯಾನ ಮಾಡಿ ಗಂಜಿಯೋ ಕಾಫಿಯೋ ಏನಾದರೂ ಸೇವಿಸಿದನಂತರ ಒಮ್ಮೊಮ್ಮೆ ವುಸ್ತುಕ ಬಿಡಿಸಿ ಹಿಡಕೊಳ್ಳುವರು. ಇಲ್ಲವಾದರೆ “ಏನೋ ಒಂದು ರೀತಿಯಾಗುತ್ತಿದೆ” ಯೆಂದು ಹಾಸಿಗೆ ಬಿಡಿಸಿ ಮುಸುಕೆಳೆದುಕೊಳ್ಳುವರು. ಅಪರಾಹ್ನ ವೇಟೆಯ ವೇಷಭೂಷಣ ಧರಿಸಿ ರಸ್ತೆಯ ಬದಿಗೆ ವಾಯುಸೇವನೆಗೆ ಹೊರಡುವರು. ಕೃಷ್ಣ ಭಟ್ಟರ ಹಿರಿತನದ ವೇಷಕಂಠಾಗ ಹರಟೆ ಹೊಡೆಯಲು ಜನಬೇಕೆನ್ನುವಷ್ಟು ಸಿಗದಿರುವರೇ? ಬರುವಾಗ ಸಾಯಂಕಾಲ. ಈ ರೀತಿಯ ಕೃಷ್ಣ ಭಟ್ಟರ ವರ್ತನೆ ವಾಸುದೇವ ಭಟ್ಟರಿಗೆ ಹಿಡಿಸದಾದರೂ “ವಾಸ! ಘೈಲಾದ ಬೇಜಾರ. ವೇಟೆಯಲ್ಲಿ ಜನ ಸಮೂಹದೊಡನಿದ್ದವನಿಗೆ ಬೇಸರವಾಗುತ್ತಿದೆಯಾಗಿರಬಹುದು; ಕೆಲವೇ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು. ಈಗಲೆ ಕುಗ್ಗಿದ ಮನಕ್ಕೆ ಬರೆಯೆಳೆಯುವುದು ಬೇಡ” ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದರು.

ತಿಂಗಳೊಂದು ಕಳೆದರೂ ಕೃಷ್ಣಭಟ್ಟರು ತಮ್ಮೊಡನೆ ಸಹಕರಿಸದೆ ಕಾಲ ಹರಣ ಮಾಡುತ್ತಿರುವುದು ವಾಸುದೇವ ಭಟ್ಟರಿಗೆ ಸಹಿಸಲಸದಳ ವಾಯಿತು. “ಎನು ಇಂಗ್ಲೀಷು ಕಲಿತರೆ ಅವರವರ ನಿತ್ಯದ ಕಸಬಿಗೆ ತಿಲಾಂಜಲಿ ಈಯಬೇಕೇ? ಹೀಗೆ ಕಾಲುನೀಡಿ ಕುಳಿತರೆ ಹೊಟ್ಟೆ ತುಂಬುವುದೆಂತು? ಜೀವನ ಸಾಗುವುದೆಂತು? ಆಗದು ಎಚ್ಚರಿಸುವೆನು, ಮಗ ಕೃಷ್ಣ ಭಟ್ಟನನ್ನು ಕೃಷಿಗೆ ಕೈಯಿಕ್ಕುವಂತೆ ಪ್ರೇರೇಪಿಸುವೆನು” ಎಂದು ಮನದಲ್ಲೊಂದುಕೊಂಡರು.

ವಾಸುದೇವ ಭಟ್ಟರು ಒಂದು ದಿನ ರಾತ್ರಿ ಊಟ ಕಳೆದ ಮೇಲೆ ಆರಾಮವಾಗಿ ಕುಳಿತರು. ವಿಳ್ಯದೆಲೆ ಜಗಿಯತೊಡಗಿದರು. ಕೃಷ್ಣ ಭಟ್ಟರನ್ನು ನನಿಯಕ್ಕೆ ಕರೆದರು ಮಾತುಕತೆಗೆ ಸುರು ಹಚ್ಚಿದರು. “ಮಗೂ ಕೃಷ್ಣಾ! ನೀನೀಗ ದೊಡ್ಡವನಾದೆ. ಪ್ರಾಯ ಭರಿತನಾದೆ. ವ್ರಾಯ ಇಪ್ಪತ್ತಮೂರು ಮೀರಿತು. ನೀನು ಸ್ವತಃ ಸಂವಾದಿಸಿ ಉಣ್ಣುವ ಮಟ್ಟಕ್ಕೆ ಯಾವಾಗಲೇ ಬಂದಿರುವೆ. ನೋಡು, ನನಗೆ ವ್ರಾಯ ಹದಿನಾರು ವರ್ಷ ತುಂಬಿದಾಗ ತಂದೆಯವರು ನಿನ್ನಜ್ಜ ಇಹ ಲೋಕ ಬಿಟ್ಟಿದ್ದರು. ನನಗಾಶ್ರಯ ಕೊಡುವವರಾರೂ ಇರಲಿಲ್ಲ. ಚಿಕ್ಕಪ್ಪ ದೊಡ್ಡಪ್ಪಂದಿರು ಕೈಕೊಡುವಂತಿರಲಿಲ್ಲ. ತಂದೆಯವಿರು ವಾಗಲೇ ಅವರು ಅಷ್ಟಕ್ಕಷ್ಟೇ ಆಗಿದ್ದರು. ಅನಂತರ ನಾನೇ ಸ್ವತಃ ಶ್ರಮವಟ್ಟು ಹೆತ್ತವರು ಸಂವಾದಿಸಿಟ್ಟಿ ಎರಡೂವರೆ ಮುಡಿಗಡ್ಡೆಗಳಲ್ಲಿ ಗೈದು ಸಿಕ್ಕಿಸಿಕ್ಕಿವರ ಕೈಕಾಲು ಹಿಡಿದು ವಡಲಾಗದ ಬನ್ನಪಟ್ಟು ಹೇಗೂ ಸುಧಾರಿಸಿ ಈಗ ಈ ರೀತಿ ಆಗಿರುವೆ. ಸತತವೂ ಉದ್ಯಮ ಶೀಲನಾದವನಿಗೆ ಅಭಿವೃದ್ಧಿ ನಿಶ್ಚಯ. ಜೀವನೋಪಾಯಕ್ಕೆಹಲವಾರು ಬಗೆಯ ವೃತ್ತಿಗಳಿದ್ದರೂ ಎಲ್ಲಾ ಉದ್ಯೋಗಗಳಿಗಿಂತಲೂ ಈ ಕೃಷಿ ಯಷ್ಟು ಉತ್ತಮವಾದುದು ಇನ್ನೊಂದಿಲ್ಲ. ಬಾಕಿ ವೃತ್ತಿಗಳಿಗಾದರೆ ವರರ ಹಂಗಿದೆ. ಇನ್ನೊಬ್ಬರಿಗೆ ತಲೆತಗ್ಗಿಸಿ ಬಾಲವಲ್ಲಾಡಿಸಿ ನಡೆಯ ಬೇಕು. ಕೃಷಿಕನಿಗೆ ವರರ ಹಂಗಿಲ್ಲ. ಕೃಷಿಯೆಂದರೆ ಭೂಮಾತೆಯ ಮಡಿಲಲ್ಲಿ ನೇವೆಗೈಯುವುದು. ತಾನು ಗೈಯುವುದು ತಾನು ಣ್ಣುವುದು. ಮಿಗಿತ ಉಳಿದುದನ್ನು ಬೇರೆಯವರಿಗುಣ್ಣಿಸುವುದು.

ಬದುಕಬೇಕಾದರೆ ಉಣ್ಣಬೇಕು. ಉಣ್ಣಬೇಕಾದರೆ ಆಹಾರದ ಭಾಗ್ಯ ಬೇಕು. ಆದ್ದರಿಂದ ಕೃಷಿಯೇ ಎಲ್ಲಾ ಜನರಿಗೂ ಜೀವನೀಡುವ ಸಾಧನ. ಕೃಷಿಯೇ ಜಗತ್ತಿನ ತಾಯಿಬೇರು. ಕೃಷಿಯೆಂದರೆ ಒರತೆ ನೀರಿನ ಹಾಗೆ. ಒರತೆ ನೀರು ತೆಗೆದಷ್ಟೂ ಮುಗಿಯುವಂತಿಲ್ಲ. ಮತ್ತೂ ಮತ್ತೂ ಹೆಚ್ಚುತ್ತಿರುವಂತೆ ಕೃಷಿಯ ಉತ್ಪತ್ತಿ ತಿನ್ನುತ್ತಾ ದುಡಿಯುತ್ತಾ ಹೋದಲ್ಲಿ ಮತ್ತೂ ಮತ್ತೂ ಹೆಚ್ಚುತ್ತಲೇ ಇರುವುದು. 'ಕೃಷಿತೋ ನಾಸ್ತಿ ದುರ್ಭಿಕ್ಷವಾ' ಎಂದು ಹಿರಿಯರಾಡಿದ ಮಾತನ್ನರಿಯೆಯಾ? ಎಂದು ಉತ್ಸಾಹಪೂರ್ವಕ ಉವದೇಶವೀಯುತ್ತಾ ಕೃಷ್ಣ ಭಟ್ಟರ ಪೊಗವನ್ನೊಮ್ಮೆ ನೋಡಿದರು.

ಕೃಷ್ಣ ಭಟ್ಟರು ಮೌನವಾಗಿ ತಲೆತಗ್ಗಿಸಿ ನೆಲವನ್ನೇ ನೋಡುತ್ತಿದ್ದರು. ಅವರ ಭಾವಭಂಗಿ ಕಂಡಾಗ ಈ ಮಾತು ಮನಕ್ಕುಂಟಿದಂತೆ ಕಾಣುತ್ತಿರಲಿಲ್ಲ. "ಗೋರೈಲು ಮೇಲೆ ಮಳೆ ಸುರಿದಂತೆ ಸರ್ವಜ್ಞ" ಎಂಬ ನುಡಿಯಂತಾಯಿತಲ್ಲಾ ಎಂದು ವಾಸುದೇವ ಭಟ್ಟರಿಗೆ ಕೋಪ ಉಕ್ಕಿ ಬಂದಿತು. "ಏನು ಉಸಿರು ಸಹ ಒಂದಿಷ್ಟು ಹಂದಾಡದೆ ನಿರ್ಲಕ್ಷ್ಯಭಾವದಿಂದ ಕೋಣನಂತೆ ಕುಳಿತಿರುವೆ? ಇಂಗ್ಲೀಷು ಕಲಿತವನಿಗೇನು ಉವದೇಶವೀಯುತ್ತಿರುವರೆಂದು ಬಗೆದೆಯಾ? ನಿಮ್ಮ ಓದಿ ಗೆಲ್ಲಾ ಮಣ್ಣು ಹಾಕಲಿ. ಓದಿಓದಿ ವುಸ್ತುಕದ ಬದನೆಕಾಯಿಯಿಂದ ಗೊಜ್ಜಿ ಮಾಡಿದ್ದುಂಟೇ? ಮುಖ್ಯ ಬೇಕಾದುದು ಅನುಭವ. ಅನುಭವಿಗಳ ಅನುಭವಸಾರವೇ ವುಸ್ತುಕಗಳಲ್ಲಿರುವುದಲ್ಲದೆ ಮತ್ತೇನೂ ಇಲ್ಲ. ಓದು ಮಾತ್ರ ಇದ್ದರೆ ಸಾಲದು. ಓದಿಸೊಂದಿಗೆ ಲೋಕವರಿ ಜ್ಞಾನವೂ ಬೇಕು. ಅಡಿಲ್ಲವಾದರೆ ಮರಬಿಟ್ಟು ಮಂಗನ ಹಾಗೆ. ಓದಿದರೆ ಕುರ್ಚಿಯಲ್ಲಿ ಕುಳಿತು ವುಸ್ತುಕ ತೆರೆದು ಮಕ್ಕಳ ಕಿವಿ ಹಿಂಡಿ ಬೆತ್ತ ತಿರುಗಿಸುವ ಕೆಲಸವೊಂದೇ ಮಾಡಲಿರತರ ಸಾಲದು. ಕಲಿತರೆ ಬರಿಯ ಉದ್ಯೋಗ ಮಾತ್ರ ಮಾಡಬಹುದು. ಎಲ್ಲರೂ ಓದು ಬರಹ ಕಲಿತಾಗ ಬಾಯಿಗೆ ಮಣ್ಣಾದೀತು. ಹುಡಿಧೂಳು ಮುಕ್ಕಿ ಕೊಳ್ಳಬೇಕು. ಏನು ನಿನ್ನಭಿಪ್ರಾಯ? ಬಾಯಿತೆರೆದು ಸ್ಪಷ್ಟ ಹೇಳಿ ಬಿಡು" ಎಂದು ವಾಸುದೇವ ಭಟ್ಟರು ರೇಗಿ ನುಡಿದರು.

“ಅಪ್ಪಾ ನೀವು ಸಿಟ್ಟಾಗಬಾರದು. ಆದರೆ ನನ್ನಭಿಪ್ರಾಯ ತಿಳಿಸುವೆ” ಎಂದರು ಕೃಷ್ಣ ಭಟ್ಟರು.

“ಆಯಿತು. ಸಿಟ್ಟಾಗಿಟ್ಟು ಏನೂ ಇಲ್ಲ. ಮಾತನಾಡದಿದ್ದರೆ ಬರುತ್ತದೆ ನನಗೆ ಸಿಟ್ಟು, ಧಾರಾಳ ಹೇಳು” ಅಂದರು ವಾಸುದೇವ ಭಟ್ಟರು.

“ಅಪ್ಪಾ! ನೀವೆಂದನುಡಿಗಳನ್ನು ಅಕ್ಷರಶಃ ಸತ್ಯವೆಂದೊಪ್ಪಿ ಕೊಳ್ಳಬೇಕು. ಆದರೆ ನಾನು ನನ್ನ ಸ್ವಂತ ಅಭಿಪ್ರಾಯವನ್ನು ಹೇಳುತ್ತೇನೆ. ನಾನರಿತ ಮಟ್ಟಿಗೆ ಈ ಕೃಷಿಯೆಂದರೆ ಇತರ ಜೀವನೋಪಾಯಗಳಿಲ್ಲದಾಗ ನಿರಕ್ಷರಕುಕ್ಷಿಗಳು ಕೈಗೊಳ್ಳುವ ಒಂದು ಉದ್ಯೋಗ. ಹಗಲಿರುಳೆನ್ನದೆ ಗಾಣದೆತ್ತಿನಂತೆ ದುಡಿದು ಹೊಟ್ಟೆಹೊರೆಯುವ ವೃತ್ತಿ. ಕೃಷಿ ಮಾಡುವ ರೈತನಿಗೆ ಶುಚಿಯಾಗಿರಲು ಸಾಧ್ಯವೇ ಇಲ್ಲ. ಗೊಬ್ಬರ ಹೊತ್ತು ಮಣ್ಣು ಅಗೆದು ಸೊಪ್ಪುಸದೆ ತಂದು ವೈಕೃಯೆಲ್ಲಾ ಹೊಲಸು. ಈ ಅಲ್ಪಜ್ಞರಾದ ರೈತರು ವರ್ಷಗಟ್ಟಲೆ ದುಡಿದುಗಳಿಸಿದುದನ್ನು ತಿಳಿದ ನಾಗರಿಕರು ಸೇಟಿಯವರು ಕುಳಿತಲ್ಲಿಂದಲೇ ನಿಮಿಷದಲ್ಲಿ ಕಣ್ಣುಮುಚ್ಚಿ ತೆರೆಯುವುದರೊಳಗೆ ನುಂಗಿಬಿಡುತ್ತಾರೆ. ನೋಡಿರಿ ಹತ್ತೈವತ್ತು ಜನರಿಗೆ ಕೃಷಿಯಿಂದ ಸಿಗುವ ಲಾಭವನ್ನು ಅಂಗಡಿಯ ಮಂಡದಲ್ಲಿ ಮಂಡಿಸಿದ ಕವ್ವಿಗಳು ಅಥವಾ ಇನ್ನಾರಾದಾರೂ ವ್ಯಾವಾರಿಗಳು ಒಂದೇ ಒಂದು ದಿನದಲ್ಲಿ ಸಂಪೂರ್ಣ ಸಂವಾದಿಸಿ ಬಿಡುತ್ತಾರೆ. ಕೃಷಿ, ಕೈಗಾರಿಕೆ, ಕುಶಲೋದ್ಯೋಗಗಳು ಒಂದರ ಮೇಲೆ ಮತ್ತೊಂದು ಮೇಲೆಟ್ಟಿನವು. ನಮ್ಮ ಹಿಂದೂದೇಶದವರು ಈ ರೀತಿಯ ಮೂಢರೈತರಾದುದರಿಂದ ವ್ಯವಹಾರ ಕುಶಲರಾದ ವ್ಯಾವಾರಕ್ಕೆ ಬಂದ ಬ್ರಿಟಿಷರಿಗೆ ದೇಶ ಬಿಟ್ಟುಕೊಡಬೇಕಾಯಿತು. ಅವರ ಕಾಲಡಿಯಲ್ಲಿ ಹೊರಳಬೇಕಾಯಿತು. ಈಗವರು ನಮ್ಮನ್ನಾಳುತ್ತಾರೆ. ಎಂದರು ಕೃಷ್ಣಭಟ್ಟರು (ಆ ಕಾಲ ನಮ್ಮನ್ನು ಬ್ರಿಟಿಷರಾಳುತ್ತಿದ್ದರು.)

ತಮ್ಮಭಿಪ್ರಾಯಕ್ಕೆ ವಿರೋಧವಾಗಿ ನುಡಿಯುತ್ತಿರುವ ಕೃಷ್ಣ ಭಟ್ಟರ ನುಡಿಕೇಳಿ ವಾಸುದೇವ ಭಟ್ಟರು ನಖಶಿಯಾಂತ ಉರಿದಿದ್ದರು.

“ಇದಕ್ಕೇ ಕಲಿಕಾಲವೆಂದೆನ್ನುವುದು. ನಮ್ಮ ನಮ್ಮ ವೃತ್ತಿಯನ್ನು ಕಡೆಗಣಿಸಿ ಬಿಟ್ಟು ಇನ್ನೊಬ್ಬರ ವೃತ್ತಿಗೆ ಮನಸೋಲುವ ನಿನ್ನಂತಹ ಕಲಿಪುರುಷರಿಂದಾಗಿಯೇ ಜಾತಿ ನೀತಿಯಿಲ್ಲದ ಸಮುದ್ರದಾಚೆಯ ಫರಂಗಿಯವರು ನಮ್ಮನ್ನಾಳುವಂತಾಯಿತು. ಆದ್ದರಿಂದಲೇ ದಿನೇ ದಿನೇ ಅಧರ್ಮ ಅನಾಚಾರಗಳಿಗೆ ನಾಗರಿಕತೆ ಎಂಬೊಂದು ಬಣ್ಣ ಬಳಿಯಲಾಗುತ್ತಿದೆ. ಒಳ್ಳೆಯ ಕಾಲವೆಲ್ಲ ಸಂದುಹೋಯಿತು. ರಾಮ ರಾಜ್ಯವೆನ್ನುವುದನ್ನು ಕೇಳಿಲ್ಲವೇ? ಹಿಂದೆ ನಮ್ಮಲ್ಲಿ ಈ ಬ್ರಿಟಿಷರಿಗಿಂತ ಅತ್ಯುತ್ಕೃಷ್ಟರಾದ ಅರಸುಗಳು ರಾಜ್ಯಭಾರ ಮಾಡಿಲ್ಲವೇ? ಏನೋ ಋಣಾನುಬಂಧದಿಂದ ಬ್ರಿಟಿಷರು ನಮ್ಮನ್ನಾಳುವಂತಾಯಿತಲ್ಲದೆ ನಮ್ಮ ಮೂಢತನವೂ ಅಲ್ಲ, ಅವರ ಜಾಣತನವೂ ಕಾರಣವಲ್ಲ. ನಮ್ಮ ಪುರಾಣಗಳು ಏನುಸುರುತ್ತಿವೆ ಗೊತ್ತೇ? ಹೀಗೆಯೇ ಅಧರ್ಮ ಹೆಚ್ಚಾಗಿ ಮೈಚ್ಚಾಚಾರ ತುಂಬಿ ಭೂಭಾರವಾಗಲಿದೆ. ಆಗ ಕಲ್ಯಾಣ ತಾರವಾಗಲಿದೆ. ದುಷ್ಟಸಂಹಾರವಾಗಲಿದೆ. ಆಗ ಈ ಬ್ರಿಟಿಷರೂ ಇಲ್ಲ. ಅಧವಾ ಈ ವ್ಯಾವಾರ ಮೊದಲಾದುವುಗಳಲ್ಲಿ ಹೆಚ್ಚು ಹಣ ಸಂಪಾದನೆಯೂ ಲಾಭವೂ ಇದ್ದರೂ ದೂರದ ಮಾವಿನ ಕಾಯಿ ಗಿಂತ ಹತ್ತಿರದ ಅಂಬಟಿ ಕಾಯಿಯೇ ಲೇಸು ಎಂದರಿತುಕೋ. ನಮಗೆ ವ್ಯಾವಾರವೂ ಬೇಡ; ಮತ್ತೊಂದೂ ಬೇಡ. ಪಿತ್ರಾರ್ಜಿತ ಸೊತ್ತು ಆಸ್ತಿ ಇದೆ. ಯಾರ ರಗಳೆಯೂ ಇಲ್ಲದೆ ಇದ್ದುದನ್ನು ಸರಿಯಾಗಿ ನೋಡಿಕೊಂಡು ಮೈಮುರಿದು ಕೆಲಸ ಮಾಡಿದರೆ ಮೂರು ಹೊತ್ತು ಉಂಡು ತೇಗುವುದಕ್ಕೇನೂ ಕೂಡತೆ ಬಾರದು. ಇದುವೇ ಉತ್ತಮ. ಎನ್ನುತ್ತಾ ವಾಸುದೇವ ಭಟ್ಟರು ಕೃಷ್ಣ ಭಟ್ಟರ ಮೊಗ ನೋಡಿದರು.

ವಾಸುದೇವ ಭಟ್ಟರಿಗೆದುರು ಹೇಳಿದರೆ ಕಾರ್ಯಸಾಧಿಸುವ ಹಾಗಿಲ್ಲ. ಕಬ್ಬಿಣವನ್ನು ಕಾಸಿ ಹದವಡಿಸಿ ರೂಪಕ್ಕೆ ತಿರುಗಿಸುವಂತೆ ಅವರಭಿಪ್ರಾಯಕ್ಕೆ ಸಮ್ಮತಿಸಿದಂತೆ ನಟಿಸಿ ಕಾರ್ಯ ಸಾಧಿಸಬೇಕು. ತನ್ನ ಅಭಿಪ್ರಾಯಕ್ಕೆ ತಾತ ಸಮ್ಮತಿಸುವಂತೆಸಗಬೇಕು ಎಂದು ಬಗೆದು “ನೀವೆಂದುದನ್ನೆಲ್ಲಾ ನಾನೊಪ್ಪಿಕೊಳ್ಳುವೆ. ಶುದ್ಧ ತಿಳಿಗೇಡಿಯಾದ ವನೂ ಕೂಡ ನಿಮ್ಮ ಮಾತಿಗೆ ಸಮ್ಮತಿಸಲೇಬೇಕು. ಕೃಷಿಯೇ

ಸರ್ವಕ್ಕೂ ಮೂಲಾಧಾರ. ಹಣ ಸಂಪಾದನೆಗೆ ಮಾತ್ರ ಬೇರೆ ವೃತ್ತಿಗಳು ಇದಕ್ಕಿಂತ ಉತ್ತಮ ಮತ್ತು ಸುಲಭ ಎಂದೆನಲ್ಲದೆ ಕೃಷಿಯ ವಿಷಯದಲ್ಲಿ ನನಗೆ ದುರಭಿಪ್ರಾಯವಿಲ್ಲ” ಎಂದು ಕೃಷ್ಣ ಭಟ್ಟರು ಮೆಲ್ಲಗೆ ತಲೆ ತಗ್ಗಿಸಿ ನುಡಿದರು.

“ಹಾಗನ್ನು, ಉಣಲಿಲ್ಲವಾದರೆ ಹಣವೆಷ್ಟಿದ್ದರೂ ಏನು ಪ್ರಯೋಜನ? ಹಣ ತಿನ್ನಲಾಗುವುದೇ? ಈಗಲಾದರೂ ಅರಿಯಿತೇ? ನಮಗೆ ನಮ್ಮ ಜಮೀನಿದೆ. ಬೆವರನ್ನದರಲ್ಲಿ ನಾವಿಳಿಸಿದರೆ ಸಕಲಸುಖಸಂಪತ್ತುಗಳೂ ಒದಗಿ ಬರುವುವು. ನೀನು ಹೀಗೆ ಸೋಮಾರಿಯಾಗಿ ಅಲೆಯಬಾರದು. ದುಡಿಯಬೇಕು. ಕೈಕೆಸರಾದರೆ ಬಾಯಿ ಮೊಸರು. ಪೈಲಾದ ಚಿಂತೆ ಬಿಟ್ಟುಬಿಡು” ಎಂದು ನಾಸುದೇವ ಭಟ್ಟರೊಂದೇ ಉಸಿರಿಗುಸುರಿ ಬಿಟ್ಟರು.

ನಿಮ್ಮ ಎಲ್ಲಾ ಮಾತುಗಳನ್ನೂ ನಾನು ಶಿರಸಾವಹಿಸುತ್ತೇನೆ. ಜಮೀನಿನಲ್ಲಿ ದುಡಿಯಲು ನೀವಿರುವಿರಿ. ತಮ್ಮನಿದ್ದಾನೆ. ನನಗೆ ದುಡಿದು ಗೊತ್ತಿಲ್ಲ. ನಿಮ್ಮಂತೆ ದುಡಿಯುವ ಶಕ್ತಿ ನನ್ನಲ್ಲಿಲ್ಲ. ಜಮೀನಿನ ಮಟ್ಟಿಗೆ ನೋಡಿಕೊಳ್ಳಲು ನೀವೆಲ್ಲರಿರುವಾಗ ನಾನು ಹಣಗಳಿಸುವ ವೃತ್ತಿಯನ್ನವಲಂಬಿಸಿದರಾಗದೇ? ಹಣವೆಂದರೆ ಹಣವೂ ಬಾಯಿಬಿಡುವುದೆಂದಿರುವಾಗ ನಾವೂ ಹಣಗಳಿಸಿದರಾಗದೇ? ನಿವೃತ್ತಿಯಿಲ್ಲವಾದರೆ ಕೃಷಿಮಾಡಬೇಕು. ಈಗ ಹಾಗಲ್ಲ. ನೀವು ಹೂಂ ಅಂದರೆ ಸಾಕು. ನಾನು ನನ್ನ ಯೋಚನೆಯನ್ನುಸುರುವೆ.”

“ಏನದು ನಿನಗೆ ಹೊಳೆದ ವಿಚಾರ?”

“ಈಗಿನದು ಯಂತ್ರಯುಗ. ಒಬ್ಬನು ಮಾಡುವುದಕ್ಕಿಂತ ಹತ್ತುವಾಲು ಕೆಲಸ ಹೆಚ್ಚು ಯಂತ್ರಗಳಿಂದಾಗುತ್ತದೆ. ಸಮಯವೂ ಉಳಿಯುತ್ತಿದೆ. ಶ್ರಮವೂ ಹೆಚ್ಚೊಂದು ಬೇಡ. ಈಗ ಸಾಮಾನ್ಯಗಳ ಸಾಗಾಟ ನಮ್ಮ ಹಳ್ಳಿಯಲ್ಲಿ ಎತ್ತುಗಳ ಗಾಡಿಯಿಂದೂ ತಲೆಹೊರೆಯಿಂದಲೂ ಸಾಗುತ್ತಿದೆ. ಹಳ್ಳಿಗಳಿಗೆ ವಾಹನಗಳು ಅಷ್ಟೊಂದು ಬಂದಿಲ್ಲ. ಜನಸಂಚಾರಕ್ಕೆ ವೇಟೆಯಂತೆ ಬಸ್ಸುಗಳೂ ಇಲ್ಲ. ಆದುದ

ರಿಂದ ನಾನು ಡ್ರೈವಿಂಗ್ ಕಲಿಯಬೇಕೆಂದಿದ್ದೇನೆ. ಐದಾರು ತಿಂಗಳುಗಳಲ್ಲಿ ವಾಹನ ನಡೆಸಲು ನಾನು ಕಲಿಯುವೆನು. ಆ ಮೇಲೆ ಸಾಮಾನ್ಯದ ಟೀಕ್ಸಿಯೊಂದನ್ನು ಕೊಳ್ಳಬೇಕು. ಈ ಊರಲ್ಲಿ ವಾಹನದ ಸಂಚಾರ ಸುರು ಹಚ್ಚಬೇಕು. ಟೀಕ್ಸಿಯಲ್ಲಿ ಸಿಕ್ಕಿದ ಲಾಭದಿಂದಲೇ ಲಾರಿಯೊಂದನ್ನು ಕೊಂಡುಕೊಳ್ಳಬೇಕು. ಹಳಿಯ ಅಡಿಕೆ, ಕಾಳು ಮೆಣಸು, ಭತ್ತ, ಅಕ್ಕಿ, ಗೇರು ಬೀಜ ವಗೈರೆ ಸಾಮಾನುಗಳನ್ನು ಪೇಟೆಗೆ ಸಾಗಿಸುವೆ. ಪೇಟೆಯ ಸಾಮಾನುಗಳನ್ನು ಹಳ್ಳಿಗೆ ತರುವೆ. ಆಗ ನಮಗೂ ಹಳ್ಳಿಗರಿಗೂ ಎಲ್ಲರಿಗೂ ದೊಡ್ಡದೊಂದು ಉಪಕಾರವಾಗುತ್ತದೆ. ನೋಡಿರಿ. ಎಷ್ಟೊಂದು ಉತ್ಪತ್ತಿ ಲಾಭ ನಮಗಾಗಬರಲಿದೆ. ಹಣ ಧಾರಾಳ ನಮ್ಮಲ್ಲಿ ಓಡಾಡುವ ವರಿಸ್ಥಿತಿ ಬರದಿರುವುದೇ? ಹಣವಿದ್ದವನೇ ದೊಡ್ಡವನಾದುದರಿಂದ ಈ ಊರಲ್ಲಿ ನಾವೇ ಗಣ್ಯಮನುಷ್ಯರಾಗುವೆವು. ನಾಗರಿಕತೆಯ ಸುಧಾರಕರೆಂದೆನ್ನಿಸಿಕೊಳ್ಳುವೆವು. ಒಂದೇ ದಿನದಲ್ಲಿ ನಮ್ಮ ಮತ್ತು ಊರವರ ಅಡಿಕೆ ಮಂಗಳೂರಿಗೆ ಮಂಗಳೂರ ಸಾಮಾನು ಇಲ್ಲಿಗೆ ಎಂದೆನ್ನುತ್ತಾ ತನ್ನ ಸವಿಗನಸುಗಳನ್ನು ವಾಸುದೇವ ಭಟ್ಟರ ಕಿವಿಗಿವಾಗುವಂತೆ ಕೃಷ್ಣಭಟ್ಟರು ವರ್ಣಿಸಿದರು.

“ಆದರೆ ಯಂತ್ರಗಳಲ್ಲಿ ಅವಾಯ ಹೆಚ್ಚು. ಕೃಷಿಗಿಂತಲೂ ಕಷ್ಟದ ಕೆಲಸವದು.”

“ಕಷ್ಟ ಕಷ್ಟವೆಂದೆನ್ನುವುದು ಕೆಲಸದ ಗುಟ್ಟಿರಿಯದೆ. ಕೆಲಸದ ಗುಟ್ಟಿರಿತವನಿಗೆ ಎಲ್ಲವೂ ಲೀಲಾಜಾಲ. ಅದಕ್ಕೇ ಹೇಳಿದನಲ್ಲ. ಮೊದಲಾಗಿ ಕಲಿತು ಬರುವೆನೆಂದು ಮತ್ತೆಲ್ಲಿ ಅವಾಯ? ಕಲಿತ ಮೇಲೆ ಚಕ್ರಧಾರಿ ಶ್ರೀಕೃಷ್ಣನ ಹಾಗೆ ರೋಲೆತ್ತಿ ಒತ್ತಿ ವಾಹನದ ಚಕ್ರವನ್ನು ಅತ್ತಿತ್ತ ತಿರುಗಿಸಿದರೆ ಸಾಕು. ಸಂಪೂರ್ಣ ಕೆಲಸ ಕುಳಿತಲ್ಲಿಂದಲೇ ಸಾಗುವುದು. ಇಷ್ಟು ದಿನ ನೀವೇನನ್ನುವಿರೋ ಎಂದು ಸುಮ್ಮನಿದ್ದೆ. ನಿಮ್ಮ ಒಪ್ಪಿಗೆಯೊಂದಿದ್ದರೆ ಸಾಕು, ಸಾಧಿಸುವೆ. ಗುರುಹಿರಿಯರಾದ ನಿಮ್ಮ ಆಶೀರ್ವಾದ ಬಲವೊಂದಿದ್ದರೆ ಎಷ್ಟೇ ಕಷ್ಟದ ಕೆಲಸವಾದರೂ ಸುಲಭ ಸಾಧ್ಯವಾಗುವುದು. ಜಯಶೀಲನಾಗುವೆನು. ಆಗದೇ? ಎಂದು

ಪ್ರಶ್ನಾರ್ಥಕ ಚಿಹ್ನೆಯಿಂದ ವಾಸುದೇವ ಭಟ್ಟರ ಮುಖವನ್ನೇ ಕೃಷ್ಣ ಭಟ್ಟರು ನೋಡಿದರು.

“ನಿನ್ನಂತಹ ಬುದ್ಧಿ ಬಂದ ಹುಡುಗರಿಗೆ ನಾನೇನು ಹೇಳುವುದು? ಯಾವುದೇ ಆಗಲಿ. ಮನುಷ್ಯನಾದವನಿಗೊಂದು ಉದ್ಯೋಗ ಬೇಕು. ನಿರುದ್ಯೋಗಿಯಾಗಿರಬಾರದು. ಆದಕಾರಣ ಗಾಳಿಗೆ ಸರಿಯಾಗಿ ದೋಣಿಯ ಹಾಯಿ ಬಿಚ್ಚುವಂತೆ ನಿನ್ನೊಲವಿಗಡ್ಡಿ ಬರದಿರುವುದೇ ಲೇಸು ಎಂದು ವಾಸುದೇವ ಭಟ್ಟರು ಅರಿ ಮನಸ್ಸಿನಿಂದ ನುಡಿದರು. “ಹೇಗೂ ಒಪ್ಪಿದ ಹಾಗಾಯಿತಲ್ಲ. ಗೆದ್ದೆ; ಎಂದುಕೊಂಡರು ಕೃಷ್ಣ ಭಟ್ಟರು.

ಕೆಲವೇ ದಿನಗಳಲ್ಲಿ ಕೃಷ್ಣ ಭಟ್ಟರು ಡ್ರೈವಿಂಗ್ ಕಲಿಯಲಾಗಿ ಮಂಗಳೂರಿಗೆ ತೆರಳಿದರು. ವರೀಕ್ಷೆಯಲ್ಲಿ ಸೋತು ತಪ್ಪಿಹೋದ ಪೇಟಿಯ ಸುಖವಾಸ ಪುನಃ ಅವರಿಗೆ ದೊರಕಿತು. ಎಷ್ಟು ಬೇಕೋ ಅಷ್ಟು ಹಣ ಏನಾದರೊಂದು ನೆವನವೊಡ್ಡಿ ಕೃಷ್ಣಭಟ್ಟರು ಪಡೆಯುತ್ತಿದ್ದರು. ರಾಜಕುಮಾರರ ರೀವಿಯಲ್ಲಿ ಮಂಗಳೂರಲ್ಲಿ ಮತ್ತೂ ಆರು ತಿಂಗಳು ಮೆರೆದರು. ಡ್ರೈವಿಂಗಿನ ಕೆಲಸಗಳನ್ನೆಲ್ಲಾ ಮನವಿಟ್ಟು ಕಲಿತರು. ಡ್ರೈವಿಂಗ್ ಟ್ರಾಯಲ್ ಕೊಟ್ಟು ಡ್ರೈವರನಾಗುವ ಯೋಗ್ಯತೆಯನ್ನು ಹೇಗೂ ವರೀಕ್ಷಕರಿಗೆ ಬೆಣ್ಣೆ ಹಾಕಿಯೂ ಗಳಿಸಿಕೊಂಡರು. ಡ್ರೈವಿಂಗ್ ಲೈಸನ್ಸ್ ಪಡೆಕೊಂಡು ಡ್ರೈವರೆನಿಸಿಕೊಂಡರು. ಇಷ್ಟರಲ್ಲಿ ಕೃಷ್ಣ ಭಟ್ಟರು ದೊಡ್ಡ ಮನುಷ್ಯರಾಗಿದ್ದರು. ಕೃಷ್ಣ ಭಟ್ಟರು ಹಳ್ಳಿಗರ ಅಭ್ಯುದಯಕ್ಕಾಗಿ ಡ್ರೈವಿಂಗ್ ತರಬೇತಿಗೆ ಮಂಗಳೂರಿಗೆ ಸಾಗಿರುವರು. ಡ್ರೈವರನಾಗಿ ಹಳ್ಳಿಗಳ ಸಾಮಾನ್ಯನ ಸಾಗಾಟಕ್ಕೆ ವಿಶೇಷ ಸಹಕಾರನೀಡುವರು ಎಂದು ವಾಸುದೇವ ಭಟ್ಟರು ಊರೆಲ್ಲಾ ಪ್ರಚಾರ ಮಾಡಿದ್ದರು. ಟೀಕ್ನಿಯೋ ಲೋರಿಯೋ ಬಸ್ಸೋ ಬೆಲೆಗೆ ಪಡಕೊಳ್ಳುವ ಮೊದಲು ಸರ್ವೀಸು ಬಸ್ಸುಗಳ ಕೆಲಸ ದೊರಕಿಸಿಕೊಂಡು ಸಂಪೂರ್ಣ ತರಬೇತಿ ಪಡೆಯುವುದೊಳ್ಳಿತು ಎಂದು ಕೃಷ್ಣ ಭಟ್ಟರು ನಿಶ್ಚಯಿಸಿದರು. ಜಯಭಾರತ ಬಸ್ ಕಂಪೆನಿಯ ನ್ಹಾಲಕರೊಡನೆ ಮಾತನಾಡಿದರು.

ಅವರಿಗೆ ಡೈವರನೊಬ್ಬನ ಅಗತ್ಯವಿತ್ತು. “ಒಂದು ಅಥವಾ ಎರಡು ತಿಂಗಳನಂತರ ಖಾಲಿಯಾಗುವ ಕೆಲಸವೊಂದಿದೆ. ನಿಮ್ಮನ್ನೇ ಕೆಲಸಕ್ಕೆ ತಕ್ಕೊಳ್ಳುವೆವು” ಎಂದು ಅವರು ಅಭಯವಿತ್ತರು.

“ಡೈವರನಾಗಿ ಊರೂರು ಅಲೆಯುವ ಕೃಷ್ಣ ಭಟ್ಟರು ನಮ್ಮ ಕೈ ತಪ್ಪಿ ಹೋಗಲೂ ಸಾಕು. ಆದ್ದರಿಂದ ಅವರಿಗೊಂದು ಯೋಗ್ಯ ಸಂಬಂಧ ಹುಡುಕಿ ಕುತ್ತಿಗೆಗೆ ಕಟ್ಟಿ ಸಂಸಾರಕ್ಕೊಯ್ಯಬೇಕು.” ಎಂದು ಗಂಗಮ್ಮನೂ ವಾಸುದೇವ ಭಟ್ಟರೂ ಯೋಚಿಸಿದರು. ಕೃಷ್ಣ ಭಟ್ಟರಿಗೆ ತಕ್ಕ ವಧುವನ್ನು ಅಲ್ಲಿ ಇಲ್ಲಿ ಅರಸತೊಡಗಿದರು. ಕೃಷ್ಣ ಭಟ್ಟರಿಗೆ ನಾ ಮುಂದೆ ತಾ ಮುಂದೆ ಎಂದು ಹೆಣ್ಣು ಕೊಡಲು ಹಲವಾರುಜನ ಮುಂದೆ ಬಂದರು. “ಕನ್ನಿಕೆಯು ಒಳ್ಳೆಯ ರೂಪವತಿಯಾಗಿರಬೇಕು. ಓದುಬರಹ ತಿಳಿದವಳಾಗಿರಬೇಕು. ತನಗೆ ತಕ್ಕವಳಾಗಿರಬೇಕು.” ಎಂದು ಕೃಷ್ಣ ಭಟ್ಟರ ಮನೋಗತ. “ಕನ್ನಿಕೆ ಸಿರಿವಂತರ ಕುಟುಂಬ ದಲ್ಲಿ ಹುಟ್ಟಿದವಳಾಗಿ ಕುಲೀನಳೂ ತಕ್ಕಮಟ್ಟಿಗೆ ರೂಪವುಳ್ಳವಳೂ ಸುಶೀಲೆಯೂ ಆಗಿರಬೇಕು. ವರದಕ್ಷಿಣೆ ಹುಡುಗನ ಯೋಗ್ಯತೆಗೆ ಸರಿಯಾಗಿ ಸಿಗಬೇಕು” ಎಂದು ಹೆತ್ತವರ ಮನೋಭಿಪ್ರಾಯ. ಕಟ್ಟಕಡೆಗೆ ರೋಗಿ ಬಯಸಿದ್ದೂ ಹಾಲು ವೈದ್ಯಕೊಟ್ಟಿದ್ದೂ ಹಾಲಿಂಬಂತೆ ಕಾಡ ಹಳ್ಳಿ ಶಂಭುಭಟ್ಟರು ಕೃಷ್ಣ ಭಟ್ಟರಿಗೆ ತಮ್ಮ ಮಗಳನ್ನೀಯಬಹುದೆಂದೂ ಒಂದು ಸಾವಿರ ರೂವಾಯಿ ವರದಕ್ಷಿಣೆ ಕೊಡಬಹುದೆಂದೂ ತಿಳಿಸಿದರು. ಅಲ್ಲದೆ ಸಾಕಷ್ಟು ಚಿನ್ನಾಭರಣ ಮಗಳ ಮೈಮೇಲಿರುಸುವುದಾಗಿಯೂ ಅರುಹಿದರು. ವಾಸುದೇವ ಭಟ್ಟರೂ ಶಂಭು ಭಟ್ಟರೂ ಜೋಯಿಸರಲ್ಲಿಗೆ ತೆರಳಿದರು. “ಸಮಸವ್ತಮ ಮೇಳಾಮೇಳಿ ಚಿನ್ನಾಗಿ ಕೂಡಿಬರುತ್ತದೆ. ಆಗಬಹುದು” ಎಂದು ಜೋಯಿಸರು ತೀರ್ಪು ಹೇಳಿದರು. ಮುಹೂರ್ತ ನಿಶ್ಚಯವಾಯಿತು. ಕೃಷ್ಣ ಭಟ್ಟರಿಗೆ ಲಲಿತೆ ಯೊಂದಿಗೆ ವಿವಾಹ ವಿಜೃಂಭಣೆಯಿಂದ ನೆರವೇರಿತು. ವಾಸುದೇವ ಭಟ್ಟರ ಮನೆಯಲ್ಲಿ ಮಗುದೊಮ್ಮೆ ಸಂತೋಷ ಸಂಭ್ರಮಗಳು ತಲೆ ದೋರಿದುವು.

ಸುಳಿ ೩

ಕೆಲಸ ಸಿಕ್ಕಿದೊಡನೆಯೇ ಕೃಷ್ಣ ಭಟ್ಟರು ಹೊರಡಲನುವಾದರು. ನಿಶ್ಚಿತ ದಿನದಂದು ಕೃಷ್ಣ ಭಟ್ಟರು ಉದ್ಯೋಗಕ್ಕೆ ಹಾಜರಾದರು ಕೃಷ್ಣ ಭಟ್ಟರು ಡೈವರ್ ಆದರು. ಕಾಸರಗೋಡು ಪುತ್ತೂರು ಲೈನಿನಲ್ಲಿ ದಿನಕ್ಕೇರಡು ಬಾರಿ ಅವರ ಬಸ್ಸಿನ ಓಡಾಟ. ಡೈವರರಾದ ಕೃಷ್ಣ ಭಟ್ಟರ ಸಡಗರ ಹೇಳಿತ್ತೀರದು. ಈಗವರು ದೊಡ್ಡ ಸರಕಾರಿ ಹುದ್ದೆ ಸಂಪಾದಿಸಿಕೊಂಡವರಿಗಿಂತಲೂ ಮಿಗಿಲಾಗಿದ್ದರು. ಅವರ ದೃಷ್ಟಿನೆಲವನ್ನು ಕಾಣುತ್ತಿರಲಿಲ್ಲ. ತಾನೊಬ್ಬ ದೊಡ್ಡ ಮನುಷ್ಯನೆಂಬ ಅಹಂಭಾವ ಮನದಲ್ಲೆ ತುಂಬಿತ್ತು. ಅದಕ್ಕೆ ಸರಿಯಾಗಿ ಅವರ ನಡೆನುಡಿಗಳೂ ಹೊಂದಿ ಕೊಂಡಿದ್ದವು. ಬಸ್ಸು ತಂಗುವೆಡೆಗಳಲ್ಲಿ ಚಾ ನೇವನೆಗಾಗಿ ಕಾಫಿ ಸೇವನೆಗಾಗಿ ರೀವಿಯಿಂದ ನಡೆಯುವ ಅವರ ನಡಿಗೆ ನೋಡಬೇಕು. ಸ್ವರ್ಗಲೋಕದಿಂದಿಳಿದು ಬಂದ ದೇವೇಂದ್ರ ನಡೆಯುವಂತೆ ನಡೆಯುತ್ತಿದ್ದರು. ಹಾಗೆ ನಡೆಯುತ್ತಿರುವಾಗ ಅವರ ಪರಿಚಯ ಮಾಡಿಕೊಳ್ಳಲಾಗಿ ಬಸ್ಸಿನಲ್ಲಿ ಸ್ಥಳ ದೊರಕಿಸಿಕೊಳ್ಳಲಾಗಿ ಸ್ವಾಮಿ! ಸಾರ್! ಎಂದು ನಮಸ್ಕರಿಸುವವರೆಷ್ಟು ಮಂದಿ. ಸ್ಥಳ ಕೇಳಿದಾಗ “ಇದ್ದರೆ ಉಂಟು ಇಲ್ಲವಾದರೆ ಊಹೂಂ, ಅದೆಲ್ಲಾ ನಮ್ಮೊಡನೆ ಕೇಳಬಾರದು. ಏಜಂಟರೊಡನೆ ಕೇಳಿ ತಿಳಿಕೊಳ್ಳಿ. ಕಂಡೆಕ್ಕರರಿದ್ದಾರೆ” ಎಂದೆನ್ನುವ ಅವರ ಸಿಡುಕು ಮೋರೆ, ತಿರಸ್ಕಾರಪೂರಿತದೃಷ್ಟಿ, ನಿರ್ಲಕ್ಷ್ಯಭಾವ ಇವುಗಳನ್ನು ನೋಡಿದಾಗ ಪಯಣಿಗರೆದೆ ಕೊರೆಯುತ್ತಿತ್ತು. ಚಾ ಕುಡಿದು ಬಂದು ಇಂಜಿನಿನ ಬಳಿ ಕುಳಿತು ಕಾಲ ಮೇಲೆ ಕಾಲು ಹಾಕಿ ರಿಸ್ಪಾವಾಚು ನೋಡಿಸಿಗರೇಟು ತೆಗೆದು ಬಾಯಲ್ಲಿ ಕಚ್ಚಿ ಬೆಂಕಿಕಡ್ಡಿ ಗೀರಿ ನುರುಳಿ ನುರುಳಿಯಾಗಿ ಹೊಗೆಯನ್ನು ಬಿಡುವ ಅವರ ಮೈಖರಿ ನೋಡಬೇಕು. ಆಗ ಡೈವರರೊಡನೆ ಫ್ರಂಟ್ ಸೀಟಿನಲ್ಲಿ ಕುಳಿತುಕೊಳ್ಳಲಾಗಿ ಬೀಡಾ ಕೊಟ್ಟು ಸೈಶ್ಯಲ್ ಸಿಗರೇಟು ನೀಡಿ ಪರಿಚಯ ಮಾಡಿಕೊಳ್ಳುವವರೂ ಬಹುಮಂದಿ. ಕೃಷ್ಣ ಭಟ್ಟರು ಸಾಮಾನ್ಯದ ಜನರಂತೆಸಗಿದರೆ ಕಣ್ಣೆತ್ತಿಯೂ ನೋಡಲಾರರು. ತನ್ನಂತೆಯೇ ಇರುವ ಐಸಿರಿಯ ಧರ್ವಾ ಹಂಕಾರ ತೋರುವ ಪಟಾಕಿಯ ಜನರಾದರೆ ನಗುಮುಖರಾಗಿ ಸ್ವಾಗ

ತಿಸಿ ಬಳಿಯಲ್ಲಿ ಕುಳ್ಳಿರಿಸಿಕೊಳ್ಳುವರು. ಹರಟೆ ಹೊಡೆಯುವರು. ತಮಾಷೆಯ ಸರಸ ಮಾತುಗಳನ್ನಾಡುವರು. ಬಸ್ ಕಂಡೆಕ್ಕರ್ ಕುಂಞಾರಾಮ ಕೃಷ್ಣ ಭಟ್ಟರಿಗೆ ಸರಿಯಾದ ಜೊತೆಗಾರನಾಗಿದ್ದನು. ಪ್ರಯಾಣಿಕರನ್ನವನು ಬನ್ನ ಬಡಿಸುವುದರಲ್ಲಿ ಕೃಷ್ಣ ಭಟ್ಟರಿಗಿಂತಲೂ ಮಿಗಿಲಾಗಿದ್ದನು. ತಮಗೆ ಧಾರಾಳ ದಮ್ಮಯ್ಯ ಹಾಕಿದವರಿಗೆ ಸೀಟು ಕೊಡುತ್ತಿದ್ದನು. ಮಾರ್ಗದ ಬದಿಯಲ್ಲಿ ಸಾಮಾನ್ಯ ಬಡಜನರಾದರೂ ಕೈಯೆತ್ತಿದರೆ ಸೀಟಿಲ್ಲ. ಸೀಟಿಲ್ಲವೆಂದು ಕೈಯಾಡಿಸಿ ಕೇಕೆ ಹಾಕಿ ನಗುವನು. ಯಾರಾದರೂ ಮರ್ಯಾದಸ್ಕರಾದ ಶ್ರೀಮಂತರು ನಡು ದಾರಿಯಲ್ಲಿ ಕೈಯೆತ್ತಿದರೆ ಸೀಟಿಲ್ಲವಾದರೂ ಬಸ್ಸಿನಲ್ಲಿಸುವನು. ಒಬ್ಬರ ಮೇಲೊಬ್ಬರು ಕುಳಿತುಕೊಳ್ಳುವಂತೆಸಗಿ ಜಾಗಮಾಡಿ ಕೊಡುತ್ತಿದ್ದನು. ಅಂತೂ ಬಸ್ಸು ಡೈವರರಿಗೂ ಕಂಡೆಕ್ಕರರಿಗೂ ಶ್ರೀಮಂತರೂ ಆಡಂಬರ ದವರೂ ಮನುಷ್ಯರಾಗಿ ಕಾಣುತ್ತಿದ್ದರಲ್ಲದೆ ಇತರರು ಹುಲ್ಲುಕಡ್ಡಿಗೆ ಸರಿಯಾಗಿ ತೋರುತ್ತಿದ್ದರು. ಅವರ ಈ ವರ್ತನೆ ಪ್ರಯಾಣಿಕರ ಮನ ನೋಯಿಸಿದರೂ ನಿರ್ವಾಹವಿಲ್ಲದೆ ಬಸ್ಸಿಗಾಗಿ ಕಾಯುವ ಜನ ಧಾರಾಳ ಇರುತ್ತಿದ್ದರು. ಸ್ಥಳ ಸಿಕ್ಕದಾದಾಗ ಕೃಷ್ಣ ಭಟ್ಟರನ್ನೂ ಕುಂಞಾರಾಮ ನನ್ನೂ ಬಸ್ಸನ್ನೂ ಬಸ್ಸು ಕಂಪೆನಿಯನ್ನೂ ಶಪಿಸುತ್ತಿದ್ದರು. ಜೊತೆ ಗಾರರಿವರಿಬ್ಬರು ಒಬ್ಬರಿಗಿಂತೊಬ್ಬರು ಮಿಗಿಲಾಗಿದ್ದರು. ಬಸ್ಸಿನ ಪ್ರಯಾಣಿಕರನ್ನು ಬನ್ನಬಡಿಸುವುದೆಂದರೆ ಇವರಿಗೊಂದು ತಮಾಷೆಯ ಆಟ. ಬಸ್ಸಿನೊಳ ಕುಳಿತು ಅವ್ಯವಸ್ಥೆಯ ವಿಷಯವಾಗಿ ಯಾರಾದರೂ ಮಾತೆತ್ತಿದರೆ ಮನಬಂದಂತೆ ಅವರಿಳಿಯುವ ವರೆಗೆ ಸಹಸ್ರನಾಮಾ ಚರ್ಚನೆ ಮಾಡಿ ಗೇಲಿ ಮಾಡುತ್ತಿದ್ದರು. ಯಾರಾದರೂ ಕೈಯೆತ್ತಿದರೆ ಹತ್ತಾರು ಮಾರು ದೂರದಲ್ಲಲ್ಲದೆ ಬಸ್ಸು ನಿಲ್ಲಿಸಲಾರರು. ತುಸುದೂರ ಬಸ್ಸು ನಿಲ್ಲಿಸಿದಾಗ ಆ ಪ್ರಯಾಣಿಕರು ಲಗುಬಗೆಯಿಂದೋಡಿ ಬರುವ ಭರನೋಡಿ ನಗುತ್ತಿದ್ದರು. ಕೆಲವೊಮ್ಮೆ ಬಡಜನರೋಡಿ ಹತ್ತಿರ ತಲಪಿದರೆಂದಾಗ ಬಸ್ಸೋಡಿಸಿ ಆನೆ ಮುರಿದು ಅವರ ಮೊಗನೋಡಿ ವರಿಹಾಸಗೈಯುತ್ತಿದ್ದರು. ಪ್ರಯಾಣಿಕರು ಬಸ್ಸಿನಿಂದಿಳಿಯಬಯಸಿದಲ್ಲಿ ಇಳಿಸುತ್ತಿರಲಿಲ್ಲ. ಕಡಿಮೆ ಪಕ್ಷ ಅರ್ಧ ಘರ್ಲಾಂಗಾದರೂ ಮೊದಲೇ

ಇಳಿಸಿಬಿಡುತ್ತಿದ್ದರು. ಪ್ರಯಾಣಿಕರು ಚಿಲ್ಲರೆಯಿಲ್ಲದೆ ಇಡಿಯ ನೋಟು ಕೊಟ್ಟರೆ ಬಾಕಿ ದುಡ್ಡನ್ನವರಿಗೆ ಕಂಡಕ್ಕರರು ಕೊಡುವುದವ ರೂಪ. ಹಾಗೆ ಎಲ್ಲರಿಗೂ ಕೊಡದೆ ಇರುವವನಲ್ಲ. ಜನನೋಡಿ ದುಡ್ಡು ವಸೂಲು ಮಾಡುವ ಕೆಲಸ ಕಂಡಕ್ಕರನದಾಗಿತ್ತು.

ಸಂಗಾತಿ ಕುಂಞಾರಾಮ ಬಹು ಚಾಲಾಕಿನ ಮನುಷ್ಯ. ರಸಿಕ; ಮಾತಿನಮಲ್ಲ. ಮನುಷ್ಯನಾದವನು ಯಾವ ರೀತಿಯಲ್ಲೇ ಆಗಲಿ ಸುಖಪಡದಬೇಕೆಂದವನಸಿದ್ಧಾಂತ. ಬಸ್ಸಿನ ಕೆಲಸವೆಂದರೆ ಬಹುಕಷ್ಟ. ಅತ್ತಿತ್ತ ಓಡಾಡಿದುದರ ಫಲವಾಗಿ ಮೈ ಕೈ ನೋಯುತ್ತದೆ. ಮೈ ಕೈ ನೋವು ಉತ್ತಮವಾದ ಆಸವ ಸೇವಿಸಿದರೆ ಇಲ್ಲದಾಗುವುದು. ಎಂದು ಕುಂಞಾರಾಮನ ಅನುಭವ. ಹೌದೋ ಅಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡುವಂತೆ ಕೃಷ್ಣ ಭಟ್ಟರನ್ನು ಪ್ರೇರೇಪಿಸಿದನು. ಪರೀಕ್ಷೆಗೆಂದು ಆಸವ ಸೇವಿಸಿದ ಕೃಷ್ಣ ಭಟ್ಟರಿಗದರ ರುಚಿ ಕುಂಞಾರಾಮನಂತೆಯೇ ಹಿಡಿಯಿತು. ಕ್ರಮೇಣ ಸಂಗಾತಿಗಳಾದ ಕೃಷ್ಣ ಭಟ್ಟರನ್ನೂ ತನ್ನಂತೆಯೇ ಮದಿರಾದೇವಿಯ ಆರಾಧಕರಾಗುವಂತೆ ಕುಂಞಾರಾಮನೆಸಗಿದ. ತನ್ನ ಬಲೆಯಲ್ಲಿ ಕೆಡವಿಕೊಂಡ. ತಿಂಗಳಿಗೊಂದೆರಡು ಬಾರಿ ಮನೆಕಡೆಗೆ ಸವಾರಿ ಬಿಡುವ ಕೃಷ್ಣ ಭಟ್ಟರನ್ನು ಆಗಾಗ ಗೇಲಿಮಾಡುತ್ತಿದ್ದನು. ಚೇಷ್ಟೆ ಮಾಡಿ ಪರಿಹಾಸ ಮಾಡುತ್ತಿದ್ದನು. “ರಾತ್ರಿ ಒಂಟಿಜೀವನ ವೆಂದರೆ ಬಹು ಬೇಸರದ ವಿಷಯ. ಗಂಡಿಗೊಂದು ಹೆಣ್ಣು ಬೇಕು. ಹೆಣ್ಣಿಗೊಂದು ಗಂಡು ಬೇಕು. ಇದು ಲೋಕನಿಯಮ. ಪ್ರಾಣಿ ವರ್ಗಕ್ಕೆಲ್ಲ ಸಮನಾದುದು. ಅದಕ್ಕೊಂದು ವಿಶೇಷ ರೀತಿಯ ನೀತಿ ನಿಯಮವಿಟ್ಟುಕೊಳ್ಳುವುದು ಹೆಡ್ಡರ ಪಂಚಾಯತಿಗೆ. ತನಗೆ ತಾನೇ ವಿರೋಧಿಯಾದ ಹಾಗೆ. ಗೊಡ್ಡು ವೇದಾಂತಿಗಳೋ ಶಾಸ್ತ್ರಕಾರರೋ ಮನಬಂದಂತೆ ಏನು ಬೇಕಾದರೂ ಹೇಳಲಿ. ಸಿಗಬೇಕಾದ್ದು ಸಿಗದಲ್ಲ ಮನುಷ್ಯನ ಬುದ್ಧಿ ಚಂಚಲವಾಗುತ್ತದೆ. ಸ್ಥಿರತೆ ತಪ್ಪುತ್ತದೆ. ಕಡೆ ಗದರಿಂದ ಮಿದುಳೇ ಕೆಟ್ಟುಹೋಗುವ ಸಂಭವ ಬಹಳ. ನೀವು ಚಂಚಲಚಿತ್ತರಾಗಿ ಆಗಾಗ ಮನೆಕಡೆಗೆ ರಜೆ ತೆಗೆದು ಹೋಗುತ್ತಿರುವಿ ರಲ್ಲ. ಅಯ್ಯೋ ಕಷ್ಟವೇ? ಪ್ರತಿನಿತ್ಯ ಚಿಂತೆಯಲ್ಲೇ ಮುಳುಗಿ

ಬೇಕೇ? ಮನಸ್ಸಿದ್ದಲ್ಲಿ ಎಲ್ಲವೂ ಇವೆಯೆಂದಿರುವಾಗ ಜೀವನದ ಬೇಸರ ಕಳೆಯಲು ಬೇರೆ ಮಾರ್ಗ ಹಿಡಿಯಬಾರದೇ? ಈ ರೀತಿ ಕಷ್ಟಪಡ ಬೇಕೇ?” ಎಂದು ಆಗಾಗ ಒತ್ತಿ ನುಡಿಯುತ್ತಿದ್ದ. ಮೊದಲು ಮೊದಲು ಕೃಷ್ಣ ಭಟ್ಟರು ಕುಂಞಾರಾಮನ ಮಾತುಗಳಿಗೆ ಕಿವಿಗೊಡದಿದ್ದರೂ ಕ್ರಮಶಃ ಅವನ ಮಾತುಗಳು ಅವರ ಹೃದಯದಲ್ಲಿ ನಾಟತೊಡಗಿದುವು. “ಕುಂಞಾರಾಮನೆಂದಂತೆ ಯಾಕಾಗದು? ಸುಖವಡೆಯುವ ಸರ್ವಾಧಿಕಾರ ಪುರುಷನಿಗಿದೆಯೆಂದಿರುವಾಗ ನನ್ನಂತಹನು ಕಟ್ಟುನಿಟ್ಟುಗಳಿಗೊಳಗಾಗಬೇಕೇ?” ಎಂದು ಮನದಲ್ಲಿ ಉಯ್ಯಾಲೆ ತೊಗತೊಡಗಿದರು. ಮೆಲ್ಲಮೆಲ್ಲನೆ ಕುಂಞಾರಾಮ ಕೃಷ್ಣ ಭಟ್ಟರ ಮನ ಅಡ್ಡಹಾದಿಗಳಿಯು ವಂತೆಸಗಿದನು.

ಬನ್ನ ಸಂಜೆಗೆ ಕಾಸರಗೋಡಲ್ಲಿ ತಂಗುತ್ತಿತ್ತು. ಕಾಸರಗೋಡಿನಿಂದ ತುಸುದೂರದಲ್ಲಿ ರಸ್ತೆಯ ಸನಿಯದಲ್ಲೊಂದು ಫರ್ಲಾಂಗುದೂರದಲ್ಲಿ ಒಂದು ಚಿಕ್ಕ ಮನೆಯಿತ್ತು. ಅಲ್ಲಿ ಸುಂದರಿಯಾದ ನವಯುವತಿಯೊಬ್ಬಳಿರುವಳು ಎಂದು ಕುಂಞಾರಾಮ ಕೃಷ್ಣ ಭಟ್ಟರಿಗರು ಹಿದನು. ಮಕರಂದ ವಾನಕ್ಕೆ ಹಾತೊರೆವ ಭೃಂಗದಂಶೆ ರೂವವತಿಯ ವರ್ಣನೆ ಕೇಳಿ ಕೃಷ್ಣ ಭಟ್ಟರು ಆಕೆಯನ್ನು ಕಣ್ಣಾರೆ ನೋಡಲು ತವಕಗೊಂಡರು. ಕುಂಞಾರಾಮ ಕೃಷ್ಣ ಭಟ್ಟರಿಗಾಕೆಯ ಭೇಟಿ ಮಾಡಿಸಿದನು. ಕೃಷ್ಣ ಭಟ್ಟರ ಕಣ್ಣುಗಳು ರೂವವತಿಯಾದಾಕೆಯಲ್ಲಿನಟ್ಟುವು, ಹಿಂತಿರುಗಲೊಪ್ಪಲಿಲ್ಲ. “ಆಕೆ ನವರ್ಣೀಯಳಲ್ಲವಾದರೂ ತೊಂದರೆಯೇನು? ಕೆಸರಲ್ಲಿ ಹುಟ್ಟಿದ ಕಮಲ ದೇವರವೂಜಿ ಗ್ರಾಹ್ಯವೆಂದಿರುವಾಗ ಚೆಲುವು ಎಲ್ಲಿದ್ದರೇನು? ಅದುಗ್ರಾಹ್ಯ”ಎನತೊಡಗಿತು. ಕೃಷ್ಣ ಭಟ್ಟರ ಹೃದಯ “ವಕ್ಕದ ಮನೆಯಾಕೆ ತನ್ನ ಗೆಳತಿ. ನೀವೀಕೆಯ ಗೆಳತನ ಬೆಳಿಸಿಕೊಳ್ಳುವಿರಾದರೆ ನಮಗಿಬ್ಬರಿಗೂ ಅನುಕೂಲ. ಬಿಡುವಿನ ಸಮಯ ಒಂದಾಗಿ ಬಂದು ಜೀವನದಲ್ಲಿ ಸ್ವಾಭಾವಿಕವಾಗಿ ತಲೆದೋರುವ ಇಂದ್ರಿಯದಾಹ ವೂಡೈಸಿ ತಣಿಸಿ; ಬಂದಂತೆ ಒಂದಾಗಿ ನಮ್ಮ ವೃತ್ತಿಯೆಡಗೆ ಹಿಂತಿರುಗಬಹುದು” ಎಂದು ಗೆಳೆಯ ಕುಂಞಾರಾಮ ಸಲಹೆಯಿತ್ತ. ಆಕೆಯ ಗೆಳತನ ಸಂಪಾದಿಸಲು ತಕ್ಕ ಸಲಹೆ

ಗಳನ್ನು ಸೂಚಿಸಿದನು. ಪರೋಕ್ಷವಾಗಿ ಆಕೆ ನಿಮ್ಮೊಡನೆ ಸಹಕರಿಸುವಂತೆ ಸಹಾಯವನ್ನೂ ಮಾಡುವೆನೆಂದು ಭರವಸೆ ಕೊಟ್ಟನು.

ಕೃಷ್ಣ ಭಟ್ಟರು ಈಗೀಗ ಮನೆಕಡೆಗೆ ಬರುವುದೇ ಇಲ್ಲ. ಮನೆಗೆಲ್ಲಾದರೂ ಅವರೂಪವಾಗಿ ಬಂದರೂ ಒಂದು ಬಗೆಯ ವೈರಸ್ಯ. ಲಲಿತೆಗೂ ವಾಸುದೇವ ಭಟ್ಟರೇ ಮೊದಲಾದ ಬಂಧುಗಳಿಗೂ “ಇದೇನು ಮಾರ್ವಾಡು” ಎಂದೆನುವ ಸಂಶಯ ಚಿಂತೆಗಳು ತಲೆಕೆರೆಯತೊಡಗಿದುವು. ಶ್ರಮದಿಂದ ಬಸವಳಿದಿರಲು ಇಂತಾಗಬಹುದೆಂದು ನಮಾಧಾನ ತಕ್ಕೊಂಡರೂ ಮನಸ್ಸು ಸ್ತಿಮಿತಕ್ಕೆ ಬರುತ್ತಿರಲಿಲ್ಲ. ಅವರಾದರೂ ಬಹುದೂರವಿರುವಾಗ ಮೂಲವನ್ನರಿಯುವುದೆಂತು? “ಬಳಗಿನ ಗುಟ್ಟು ಶಿವನೇ ಬಲ್ಲ” ಎಂಬಂತಾಯಿತು. ಪ್ರಾರಂಭದಲ್ಲಿ ಸಂಬಳ ಸಿಕ್ಕಿದ ಹಣ ಕೃಷ್ಣ ಭಟ್ಟರಿಗೆ ತಮ್ಮಮಟ್ಟಿಗೆ ಖರ್ಚಿಗೆ ಸಾಕಾಗುತ್ತಿತ್ತು. ಈಗ ಮದಿರಾದೇವಿ ಕಮಲಾದೇವಿಯರ ಸಂಸರ್ಗ ಗಾಢವಾದ ನಂತರ ಹಣ ಇದ್ದಷ್ಟು ಸಾಕಾಗುತ್ತಿರಲಿಲ್ಲ. ಕುಂಭಾರಾಮನೊಂದಿಗೆ ಸಹಕರಿಸಿ ಬಸ್ಸಿನಲ್ಲಿ ಓವರ್‌ಲೋಡ್ ಮಾಡಲಾಡುವನ್ನು ಮಾಡಿಯೂ ಕಂಪೆನಿಗೆ ಮೋಸ ಮಾಡಿಯೂ ಹಣ ಸಂವಾದಿಸಿದರೂ ಸಾಕಾಗದೆ ಬಂತು. ಹಣಬೇಕಾಗಿ ಬಂದಾಗ ಮನೆಗೆಯೊಮ್ಮೆ ಹೋಗುತ್ತಿದ್ದರು. ನಾಲ್ಕೈದು ಬಾರಿ ಹಣ ಕೇಳಿದಾಗ ವಾಸುದೇವ ಭಟ್ಟರು ಮಾತೆತ್ತದೆ ಕೊಟ್ಟರು. ಪುನಃ ಪುನಃ ಹಣ ಕೇಳುವಾಗ ಧಾರಾಳ ಕೈತುಂಬಾ ಹಣ ಸಂಬಳ ಸಿಕ್ಕಿದರೂ ಸಾಕಾಗುವುದಿಲ್ಲವೇ? ಆರಂಭದಲ್ಲಿ ಸ್ವಲ್ಪ ಸ್ವಲ್ಪ ಹಗಿ ಮನೆಗೆ ಕೊಡುತ್ತಿದ್ದವನಿಗೆ ಈಗ ಮನೆಯಿಂದ ಹಣ ಎಷ್ಟು ಕೊಟ್ಟರೂ ಸಾಕಾಗಿ ಬರುವುದಿಲ್ಲ ಎಂದು ವಾಸುದೇವ ಭಟ್ಟರು ಗೊಣಗುವಾಗ ಕೃಷ್ಣ ಭಟ್ಟರು ರೇಗಿದರು.

ದುಡ್ಡು ಮನೆಯಲ್ಲಿ ಬೇಕಾದಷ್ಟಿರುವಾಗ ಕಷ್ಟಪಡಬೇಕೇ? ಸುಖಕ್ಕುವಯೋಗಿಸದೆ ಕಟ್ಟಿಟ್ಟು ಹಣವನ್ನು ಸಾಯುವಾಗ ಕೊಂಡು ಹೋಗಲಿಕ್ಕೆ ಸಿಗುವುದುಂಟೇ? ಈ ಮನೆಯಲ್ಲಿ ನಿಮ್ಮ ನಂತರದವ ನಾನಾ ಗಿರಲು ನನಗೆ ಖರ್ಚಿಗೆ ಹಣ ಸಿಗಲಾರದೇ? ನನಗೂ ಈ ಮನೆಯ ಆದಾಯದಲ್ಲಿ ಹಕ್ಕಿಲ್ಲವೇ? ಎಂದು ಕೃಷ್ಣಭಟ್ಟರು ಗದರಿಸುತ್ತಿದ್ದರು.

ಸಾಮ ದಾನ ದಂಡ ಭೇದಗಳೆಂಬ ನಾಲ್ಕು ಉಪಾಯಗಳನ್ನು ಹೂಡಿ ಹಣ ಪಡೆಯುತ್ತಿದ್ದರು. ದುಡ್ಡೇ ಜೀವವಾಗಿರುವ ವಾಸುದೇವ ಭಟ್ಟರು ನಿರ್ವಾಹವಿಲ್ಲದೆ ಕೃಷ್ಣ ಭಟ್ಟರಿಗೆ ಹಣಕೊಟ್ಟು ವ್ಯಥೆಗೀಡಾಗಿ ಕೊರಗುತ್ತಿದ್ದರು. ಹೀಗೆಯೇ ಆದರೆ ದೊಡ್ಡ ಮಗ ಕುಲಕಂಟಕ ನಾಗಿ ಏನೂ ಬಾಕಿಯಿಡಲಾರೆ ಎಂದು ಚಿಂತಿಸುತ್ತಾ ಉತ್ಸಾಹವಿಲ್ಲದೆ ಕೃಶರಾಗುತ್ತಿದ್ದರು. ಪ್ರಪಂಚವೇ ಬೇಡವೆನ್ನುವ ವೈರಾಗ್ಯ ವಾಸುದೇವ ಭಟ್ಟರಿಗೂ ಗಂಗಮ್ಮನಿಗೂ ಬರತೊಡಗಿತು.

ಕಮಲೆಗೂ ಕೃಷ್ಣ ಭಟ್ಟರಿಗೂ ಗೆಳೆತನ ಚೆನ್ನಾಗಿ ಬೆಳೆಯಿತು. ಬಸ್ಸು ನಿಲ್ದಾಣದಲ್ಲಿ ನಿಂತರೆ ಸಾಕು. ಹೊಟ್ಟೆಗೊಂದಿಷ್ಟು ಹಾಕಿ ಸೀದಾ ಕಮಲೆಯಲ್ಲಿಗೆ ಚಿತ್ತೈಸುತ್ತಿದ್ದರು. ತಮ್ಮ ದುಡಿತದ ಧನವನ್ನೆಲ್ಲಾ ಕಮಲೆಯ ಕೈಗೊಪ್ಪಿಸುತ್ತಿದ್ದರು. ಶಾಕಾಹಾರಿಗಳಾದ ಕೃಷ್ಣ ಭಟ್ಟರು “ಮಾಂಸಂ ಮಾಂಸೇನ ವರ್ಧತೇ” ಎಂಬ ಮಾತಿಗೆ ಕಿವಿಜೋಲುವವ ರಾದರು. ಗುಟ್ಟಿನಲ್ಲಿ ಮಾಂಸಾಹಾರವನ್ನುವಯೋಗಿಸತೊಡಗಿದರು. ಅದಕ್ಕೆಲ್ಲಾ ಕಮಲೆಯ ಮನೆಯಲ್ಲೇ ತಕ್ಕ ಏರ್ಪಾಡುಗಳು. ಈ ರೀತಿ ದಿನಗಳ ಮೇಲೆ ದಿನಗಳು ಸಾಗುತ್ತಿರಲು ಕಮಲೆಗೆ ಗರ್ಭಲಕ್ಷಣ ಗಳು ಚೆನ್ನಾಗಿ ತೋರತೊಡಗಿದುವು “ತಮ್ಮಿಬ್ಬರ ಪ್ರೇಮದ ಮೂರ್ತಿ ಉದರ ಮಧ್ಯದಲ್ಲಿ ಬಳೆಯುತ್ತಿದೆ” ಎಂದು ಕಮಲೆ ಒಯ್ಯಾರದಿಂದ ತಿಳಿಸಿದಾಗ ಕೃಷ್ಣ ಭಟ್ಟರಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾ ಯಿತು. “ಇನ್ನೇನು ಗತಿ. ಗುಟ್ಟು ರಟ್ಟಾಯಿತಲ್ಲ. ಜನರೆದುರೂ ಬಂಧುಬಳಗವೆದುರೂ ಮೊಗವನ್ನೆತ್ತು ತೋರಲಿ? ಬಂಧುಬಳಗಕ್ಕೆ ಈ ವೃತ್ತಾಂತವರಿತರೆ ನಾಚಿಕೆಗೇಡಲ್ಲವೇ?” ಎಂದು ಕೃಷ್ಣ ಭಟ್ಟರು ವಿಮು ನಸ್ಮರಾದರು. “ಸಾಧ್ಯವಿದ್ದಷ್ಟು ಕಮಲೆಯಿಂದ ದೂರವಾಗಿರುವುದು ಲೇಸು. ಆದರೆ ಕಮಲೆಗೆ ಹಲವಾರು ಬಗೆಯ ಭಾಷೆಯಿತ್ತಿರುವೆ. ಆಕೆ ನನ್ನನ್ನು ನಂಬಿರುವಳು. ತಾನು ದೂರ ಸರಿದರೂ ಕಮಲೆ ಬೆನ್ನು ಬಿಡಲಾರಳು. ಅಂತಾದರೇನು ಗತಿ? ಕಮಲೆಯನ್ನು ಮರೆತು ಬಿಡಲು ಮನವೊಡಂಬಡದು. ಸದ್ಯ ಆತಂಕ ತಂದೊಡ್ಡಿದುದು ಹೊಟ್ಟೆಯೊಳಗಿನ ಮಗು. ಅದನ್ನಿಲ್ಲವಾಗಿಸಿದರೆ ಎಲ್ಲವೂ ಸರಿಹೋ

ಗುವುದು” ಎಂದು ನಿರ್ಧರಿಸಿದರು. ಆ ಸಂಗತಿಯನ್ನು ಕಮಲೆಗೂ ನಾನಾ ರೀತಿಯಲ್ಲಿ ಹೇಳಿ ಬೋಧಿಸಿದರು. ಆದರೆ ಕಮಲೆ ಗರ್ಭ ಪಾತ ಮಾಡಿಕೊಳ್ಳಲೊಪ್ಪಲಿಲ್ಲ. ಕೃಷ್ಣಭಟ್ಟರು ಗದರಿಸಿ ನೋಡಿದರು. ಫಲವಿಲ್ಲದಾಯಿತು. ಕಮಲೆಯೂ ಚಿಲ್ಲರೆ ಮೂರ್ತಿಯಾಗಿರಲಿಲ್ಲ. ಕೃಷ್ಣಭಟ್ಟರಿಗಿಂತ ನೂರು ಮಡಿ ಮಿಗಿಲಾಗಿದ್ದಳು. “ಒಲಿದರೆ ನಾರಿ ಮುನಿದರೆ ಮಾರಿ—ಎಂಬುದನ್ನರಿತಿಲ್ಲವೇ ನೀವು, ಪ್ರವಾಹ ಮಧ್ಯದಲ್ಲಿ ಕೈಕೊಡುವಿದರೆ ನಿಮ್ಮ ಮರ್ಯಾದೆ ಸಂಪೂರ್ಣ ತೆಗೆದುಬಿಡುವೆನು. ನೀವು ಮುಖವೆತ್ತಿ ನಡೆಯಲಾಗದಂತೆಸಗುವೆ”ನೆಂದು ಮಾನುಡಿ ದಳು. ಕೃಷ್ಣಭಟ್ಟರಿಗೆ ಉಗುಳಲೂ ಅಲ್ಲ ನುಂಗಲೂ ಅಲ್ಲವೆಂದಾಯಿತು. “ಸರಳರೀತಿಯಲ್ಲಿ ಇವಳೊಡನರುಹಿ ಹಿತನುಡಿದಲ್ಲಿ ಉಳಿ ಗಾಲವಿಲ್ಲ. ಕುಟಿಲೋಪಾಯವನ್ನೇ ಕೈಗೊಳ್ಳಬೇಕು. ಎದುರಿಗೆ ಬೆಣ್ಣೆಯಂತಿವಳಲ್ಲಿ ವರ್ತಿಸಬೇಕು. ಕಾರ್ಯ ಸಾಧಿಸಿ ಮಾನಮರ್ಯಾದೆಗಳನ್ನಳಿಸಿಕೊಳ್ಳಲೇ ಬೇಕು. ಬಂದದ್ದೆಲ್ಲಾ ಬರಲಿ, ಕೇಶವನ ದಯೆಯೊಂದಿರಲಿ. ಅರಿಯದಂತೆ ಜಾರಿಕೊಳ್ಳುವೆ”ನೆಂದು ಕೃಷ್ಣಭಟ್ಟರು ಮನದಲ್ಲ ಬಗೆದರು.

ಕೃಷ್ಣಭಟ್ಟರು ತೋರಿಕೆಯ ಮಟ್ಟಿಗೆ ಕಮಲೆಯನ್ನು ಸಂತೈಸಿದರು. ಅಸ್ವಾರಸ್ಯವೊಂದಿಷ್ಟೂ ಹೊರಗೆಡವದಾದರು. ಎಂದಿನಂತೆ ನಡಕೊಳ್ಳತೊಡಗಿದರು. ಆರೋಗ್ಯವಾಗಿರಲಿಕ್ಕೆ ಎಂದು ಆಗಾಗ ಟಾನಿಕ್ಯುಗಳನ್ನು ಕಮಲೆಗೀಯತೊಡಗಿದರು. ಪ್ರಿಯಕರನು ಪ್ರೀತಿಯಿಂದ ತಂದಿತ್ತದನ್ನು ಸೇವಿಸದಿರಬಾರದೆಂದು ಕಮಲೆ ತಂದುದನ್ನೆಲ್ಲಾ ಸರಿಯಾಗಿ ಸೇವಿಸತೊಡಗಿದಳು. ಹೀಗಿರಲು ಕೆಲದಿನಗಳು ಕಳೆದ ನಂತರ ಕೃಷ್ಣಭಟ್ಟರು “ಇದೊಂದು ಉತ್ತಮ ತರಗತಿಯ ಟಾನಿಕ್ಯು. ಇದನ್ನು ಸರಿಯಾಗಿ ಎರಡು ಮೂರು ಬಾರಿ ಸೇವಿಸು. ಬಹಳ ಹುಶಾರಾಗುವಿ.” ಎಂದೆನುತ್ತಾ ಬಾಟ್ಟಿಯೊಂದನ್ನು ಕಮಲೆಯ ಕೈಗಿತ್ತರು. ಅರಿಯದ ಕಮಲೆಯದನ್ನು ಸೇವಿಸಿದಳು. ಸೇವಿಸಿದ ಮರುದಿನವೇ ಆಕೆಗೆ ಅಸಾಧ್ಯ ಹೊಟ್ಟೆ ನೋವು ತೊಡಗಿತು. ಹೊಟ್ಟೆ ನೋವು ಸಹಿಸಲಸದಳವಾಗಿ ಜ್ವರವೂ ಕೆಂಡದಂತೆ ಕಾಯತೊಡಗಿತು.

“ಸಂಜೆಗೆ ಕೃಷ್ಣ ಭಟ್ಟರು ಬರುವರು. ತಕ್ಕ ಚಿಕಿತ್ಸೆ ಮಾಡುವರು.” ಎಂದು ನಂಬಿ ಕಮಲೆ ನರಳುತ್ತಾ ಚಾವೆಯಲ್ಲಿ ಹೊರಳಾಡತೊಡಗಿದಳು. ಪ್ರತಿದಿನವೂ ತಪ್ಪದೆ ಬರುವ ಕೃಷ್ಣ ಭಟ್ಟರ ಸುಳಿವು ಅಂದಿಲ್ಲ. ಕಾಯಿಲೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವಂತೆ ಭಾಸವಾಗುತ್ತಿತ್ತು. ಕೃಷ್ಣ ಭಟ್ಟರು ಬಾರದಿರುವುದರಿಂದ ಚಾಣಾಕ್ಷಳಾದ ಕಮಲೆ ಗೆಲ್ಲವೂ ಮಂದಟ್ಟಾಯಿತು. ಬೆಳಗಾಗಲಿ. ತದನಂತರ ತಕ್ಕ ಪ್ರತಿಕ್ರಿಯೆ ಮಾಡುವೆ. ಎಂದು ಕಮಲೆ ಬೆಳಗಾಗುವ ತನಕ ಹೇಗೂ ಸೈರಿಸಿದಳು. ಬೆಳಗ್ಗೆ ಮುಂದುವರಿತಾಯಿಗರುಹು ನೆರಿಕರಿಯವರ ಸಹಾಯ ವಡೆದು ವಾಹನದಲ್ಲಿ ಗವರ್ನಿಂಟ್ ಆಸ್ಪತ್ರೆಯೆಡೆಗೆ ಸಾಗಿದಳು. ಹೋಗಿ ರೋಗಿಗಳ ಸಾಲಲ್ಲಿ ಸೇರಿದಳು. ಸರಕಾರಿ ಡಾಕ್ಟರರು ವರೀಕ್ಷಿಸಿ ನೋಡಿದರು. ಇಷ್ಟೆಲ್ಲಾ ನಡೆದಾಗ ಕಮಲೆಗೆ ಆಗಾಗ ಸ್ಮೃತಿಯೇ ಇಲ್ಲದಾಗುತ್ತಿತ್ತು. “ಕರುಳು ಬಂದಿದೆ. ವರಿಸ್ಥಿತಿ ಕೈವಾರಿದೆ. ಇಂಜೆಕ್ಷನ್ ಕೊಟ್ಟು ನೋಡುವ” ಎಂದು ಮಾತ್ರ ಡಾಕ್ಟರರು ಹೇಳಿದರು. ಔಷಧವಾಗಲಿ ಇಂಜೆಕ್ಷನ್ ಆಗಲಿ ಯಾವುದೂ ಫಲವಿಲ್ಲದಾಯಿತು. ಕಮಲೆ ಮರಣವನ್ನಿದಿರು ನೋಡತೊಡಗಿದಳು. ಸ್ಮೃತಿಯೊಮ್ಮೊಮ್ಮೆ ಬಂದಾಗ ಕೃಷ್ಣ ಭಟ್ಟರ ಮೇಲೆ ಕಿಡಿಕಾರುತ್ತಿದ್ದಳು. “ತಾನೆಂತೂ ಬದುಕುವಂತಿಲ್ಲ. ಮೋಸವೆಸಗಿದ ಕೃಷ್ಣ ಭಟ್ಟರಿಗೆ ತಕ್ಕ ಪ್ರಾಯಶ್ಚಿತ್ತವನ್ನೆಸಗಲೇ ಬೇಕು” ಎಂದು ದೃಢನಿರ್ಧಾರ ಮಾಡಿದಳು. ಡಾಕ್ಟರರನ್ನು ಹತ್ತಿರ ಬರುವಂತೆ ಮಾಡಿ ಸಂಪೂರ್ಣ ವಿವರಗಳ ವರದಿ ಬರೆದು ತಕ್ಕೊಳ್ಳುವಂತೆ ಮಾಡಿದಳು. ಬರೆದ ವರದಿಗೆ ಹೆಚ್ಚೆಷ್ಟಿತ್ತಿದಳು. ಅದರ ನಕಲೊಂದನ್ನು ಪೋಲೀಸು ಸ್ತೇಶನಿಗೂ ಹೋಗುವಂತೆಸಗಿದಳು. ಇಷ್ಟು ಕೆಲಸ ಮಾಡಿ ಮನಸ್ಸಿಗೊಂದಿಷ್ಟು ನೆಮ್ಮದಿ ತೆಗೆದುಕೊಂಡಳು. “ಇಂತಹ ಕ್ಷುಲ್ಲಕ ಜೀವನಕ್ಕೆ ಧಿಕ್ಕಾರವಿರಲಿ. ನನ್ನನ್ನು ನೋಡಿ ಭಗಿನಿಯರು ಸಮಾಜದಲ್ಲಿ ಚ್ಚರಗೊಳ್ಳಲಿ. ಪಾಪಿ ಜೀವನೇ! ಹೋಗು ಹೋಗು” ಎಂದೆನ್ನುತ್ತಾ ಕಣ್ಣುಗಳನ್ನು ಮುಚ್ಚಿದಳು. ಮುಚ್ಚಿದ ಕಣ್ಣುಗಳನ್ನು ಮತ್ತೆ ಕಮಲೆ ತೆರೆಯಲಿಲ್ಲ.

ಕಮಲೆಯಾಸ್ಪತ್ರೆಯೆಡೆಗೆ ಸಾಗಿದಳು. ತನಗೆ ವಿರೋಧವಾಗಿ ವಾಜ್ಮೂಲವಿತ್ತು ಪರಂಧಾಮವನ್ನೈದಿದಳು. ಹೆಬ್ಬೆಟ್ಟಿಟ್ಟಿ ವರದಿ ಬರೆಯಿಸಿದಳು. ಕರೋರವಾಗಿ ವರ್ತಿಸಿದಳೆಂದು ತಿಳಿದಾಗ ಕೃಷ್ಣ ಭಟ್ಟರಿಗೆ ಜಗತ್ತೇ ಗರಗರನೆ ತಿರುಗುವಂತೆ ತೋರಿತು. ದಿಗ್ಭ್ರಮೆ ಹಿಡಿಯಿತು. “ಇನ್ನೇನು ಮಾಡಲಿ? ಏನು ಗತಿ?” ಎಂದು ಗೆಲೆಯ ಕುಂಞಾರಾಮನೊಡನೆ ಸಲಹೆ ಕೇಳಿದರು. ಕುಂಞಾರಾಮನೂ ಪರಿಸ್ಥಿತಿ ಇಂತೊಡೆಗೆ ಬರಬಹುದೆಂದು ವಿಚಾರ ಮಾಡಿರಲಿಲ್ಲ. ಒಂದೆರಡು ದಿನ ಜ್ವರ ಬಂದು ಗರ್ಭವಾತವಾಗುವುದೆಂದು ಮಾತ್ರ ತಿಳಿದಿದ್ದನು. ಅಕಸ್ಮಾತ್ ಪ್ರಾಣಕ್ಕೇ ಸಂಚಕಾರ ಬಂದೊಡೆಗೆ ಈ ರೀತಿಯಾಗಬಹುದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಯಾರೋ ಒಬ್ಬರು ಹೇಳಿದ ಔಷಧವೆಂದು ಗುಟ್ಟಿನಲ್ಲಿ ತರಿಸಿ ಕೃಷ್ಣ ಭಟ್ಟರಿಗಿತ್ತಿದ್ದನು. ಈಗೇನು ಮಾಡುವುದೆಂದು ಅವನೂ ಅರಿಯದಾದನು. ಕ್ಷಣಕಾಲ ದಿಬ್ಬೂಧನಾದನು. ಆದರೂ ಆತ ವ್ರತೃತ್ಯನ್ನಮತಿಯಾಗಿದ್ದನು. ಕೃಷ್ಣ ಭಟ್ಟರಿಗೆ ಸಾಕಷ್ಟು ಹಣ ಮನೆಯಲ್ಲಿದೆ. ಹಣವಿದ್ದರೆ ಯಾವ ಕೆಲಸವೂ ಆಗದಿರದು ಎಂದಾತ ದೃಢವಾಗಿ ತಿಳಿದಿದ್ದನು. ಆದುದರಿಂದ ಇದಕ್ಕೆ ಹೀಗೆ.... ಹೀಗೆಎಂದು ಕೃಷ್ಣ ಭಟ್ಟರ ಕಿವಿಯಲ್ಲಿ ಮಂತ್ರಾಲೋಚನೆಮಾಡಿದನು.

ಒಂದು ನಿಮಿಷವೂ ಕಾಲ ಕಳೆಯಬಾರದು. ನಿಮಿಷವೊಂದು ಕಳೆದಲ್ಲಿ ಯುಗದಾಟಿದ ಹಾಗೆ ಎಂದೆನ್ನುತ್ತಾ ಕೃಷ್ಣ ಭಟ್ಟರೂ ಕುಂಞಾರಾಮನೂ ಬಾಡಿಗೆಗೆ ಕಾರೊಂದನ್ನು ನಿರ್ಣಯಿಸಿದರು. ನಾಗಾಲೋಟದಿಂದ ವಾಸುದೇವ ಭಟ್ಟರಲ್ಲಿಗೆ ಬಂದರು. ಅನಿರೀಕ್ಷಿತವಾಗಿ ಕಾರು ಮಾಡಿಕೊಂಡು ಮಗುದೊಬ್ಬನ ಸಂಗಡ ಕೃಷ್ಣ ಭಟ್ಟರು ಏನು ಬಂದುದವ್ಯಾ ಎಂದು ವಾಸುದೇವ ಭಟ್ಟರು ಕಕ್ಕಾಬಿಕ್ಕಿಯಾದರು. ಕೃಷ್ಣ ಭಟ್ಟರು ಮುಖ ಮೇಲೆತ್ತುತ್ತಿರಲಿಲ್ಲ. ಕುಂಞಾರಾಮನೂ ಸವೈಯಾಗಿದ್ದ. ಕೃಷ್ಣ ಭಟ್ಟರು ಕಣ್ಣೀರಿಳಿಸುತ್ತಾ “ಮರ್ಯಾದೆ ಹೋಗುವ ಪ್ರಸಂಗ ಬಂದಿದೆ. ಬದುಕಿಸಿರಿ” ಎಂದೆನ್ನುತ್ತಾ ತಂದೆಯವರಡಿಗಳೆಗೆರಗಿದರು.

“ಏನಪ್ಪಾ ಇದು. ಬಹು ವಿಚಿತ್ರ ವರ್ತನೆ. ಕೆಲವರ್ಷಗಳಿಂದ ದೇವರಿಗೆ ಸಹ ಅಡ್ಡಬೀಳದ ನೀನು ಉದ್ದಂಡ ಬಿದ್ದುಬಿಟ್ಟೆ. ಏನು ಪ್ರಮಾದವಾಯಿತು, ಎದ್ದೇಳು. ನನ್ನಿಂದೇನಾಗಬೇಕು? ಹೇಳವ್ವಾ ಹೇಳು” ಎಂದುನ್ನುತ್ತಾ ವಾಸುದೇವ ಭಟ್ಟರು ಪುತ್ರನನ್ನು ಮೈದಡವಿ ಎತ್ತಿಕುಳ್ಳಿರಿಸಿದರು. ಕೃಷ್ಣ ಭಟ್ಟರಿಗೆ ಹೃದಯದಲ್ಲಿ ತುಸು ಧೈರ್ಯ ಹುಟ್ಟಿತಾದರೂ ನಾಲಿಗೆ ಮಾತ್ರ ಹೊರಡಲಿಲ್ಲ. ವೆಚ್ಚುಮೋರೆ ಮಾಡಿ ಕಣ್ಣೀರು ಮಾತ್ರ ಇಳಿಸಿದರು. “ಏನಾಯಿತು? ಏನು ಸಂಗತಿ? ನೀನಾದರೂ ಅನ್ನಬಾರದೇ?” ಎಂದು ವಾಸುದೇವ ಭಟ್ಟರು ಕುಂಞಾರಾಮನನ್ನು ಪ್ರಶ್ನಿಸಿದರು.

“ನಿಮ್ಮ ಪುತ್ರರನ್ನು ಕೃಷ್ಣ ಭಟ್ಟರು ನನ್ನ ಪ್ರಾಣಮಿತ್ರರು. ಅವರಾಯಿತು, ಅವರ ಕೆಲಸವಾಯಿತು. ಇನ್ನೊಬ್ಬರ ಗೋಜಿಗೆ ಹೋಗುವ ಸ್ವಭಾವ ಅವರದಲ್ಲ. ಅಷ್ಟೊಂದು ಸ್ವೀಕೃತ ಮರ್ಜಿ ಅವರದು. ಹೀಗೆ ದ್ವರೂ ಕಮಲೆಯೆಂಬ ಒಬ್ಬಾಳೊಬ್ಬ ಕುಲಗೆಟ್ಟ ಹೆಣ್ಣು ಇವರ ಮೇಲೆ ಅಲ್ಲಸಲ್ಲದ-ದೂರು ಹೊರಿಸಿ ಆಸ್ಪತ್ರೆಯಲ್ಲಿ ಪ್ರಾಣಸೀಗಿದಳು. ಒಟ್ಟಾರೆ ಕಾಲ ಕೆಟ್ಟುದು. ಯಾರಿಂದಲೋ ಗರ್ಭ ಧರಿಸಿ ಓರ್ವನನ್ನು ಹೆಸರಿಡಬೇಕಲ್ಲ ಎಂದು ವಾಸದ ಕೃಷ್ಣ ಭಟ್ಟರ ಹೆಸರು ಹೇಳಿ ಕಂಡಾ ಬಟ್ಟೆ ಬಾಯಿಗೆ ಬಂದಂತೆ ಅಪವಾದ ಹೊರಿಸಿ ಬಾಕಿಯುಳಿದವರಿಗೆ ಗಂಟಲಿಗೆ ಬರುವಂತೆಸಗಿದಳು. ಆದುದರಿಂದ ಈಗ ಗವರ್ನಿಂಗ್ಟಾ ಕೇಸು ಇವರ ಮೇಲೆ ಬರುತ್ತದೆ. ನಿಮ್ಮ ಮಗ ಆಕೆ ಚಾಡಿ ಹೇಳಿದುದರಿಂದಲಾಗಿ ಜೈಲಿಗೆ ಹೋಗಬೇಕಾಗುತ್ತದೆ. ಮುಖ ನಾಲ್ಕು ಸಭ್ಯಜನರೆದುರು ತೋರಿಸದ ಹಾಗಾಗುವ ಸಂಭವ ಬಂದೊದಗಿದೆ. ಹೆಚ್ಚಿಗೇನು ಹೇಳಲಿ. ನೀವು ಮನವಿಟ್ಟು ಗಟ್ಟಿಯಾಗಿ ಕೆಲಸಕ್ಕಿಳಿಯ ದಿದ್ದರೆ ಯದ್ವಾತದ್ವಾ ಆಗಿಯೇ ಬಿಡುವುದು.” ಎಂದು ಕುಂಞಾರಾಮ ತಡವರಿಸಿ ಉಗುಳು ನುಂಗುತ್ತಾ ಹೇಳಿದನು.

“ಏನಾದರೊಂದಿಷ್ಟಿಲ್ಲದೆ ಹೀಗೆಲ್ಲಾ ಆಗಲಿಕ್ಕಿಲ್ಲ. ಗಾಳಿಬಾರದೆ ಮರ ಅಲುಗದು. ದುರ್ವಾಸನೆ ಮರೆಮಾಡಿಟ್ಟರೂ ಗಾಳಿ ಬೀಸಿದಾಗ

ಮೂಗಿಗೆ ಬಡಿಯದಿರದು. ಅಡಗಿಸಿ ಹೇಳಬೇಡಿರಿ” ಎಂದು ವಾಸುದೇವ ಭಟ್ಟರೆಂದಾಗ ಕೃಷ್ಣ ಭಟ್ಟರ ಮೊಗ ವಾದಗಳೆಡೆಯಲ್ಲಿ ಮುಡುಡಿ ಹೋಯಿತು. ಕುಂಞಾರಾಮ ನಿರ್ವಿಣ್ಣನಾದ. “ತುಸು ಇತ್ತು ಕಡೆ ಬನ್ನಿ” ಎಂದು ತುಸುದೂರ ಕರಕೊಂಡು ಹೋಗಿ ಕುಂಞಾರಾಮ ನಡೆದ ವಿಷಯಗಳನ್ನೆಲ್ಲಾ ವಾಸುದೇವ ಭಟ್ಟರಿಗರುಹಿದನು. ಸಂಗತಿ ತಿಳಿದಾಗ ವಾಸುದೇವ ಭಟ್ಟರಿಗೇನು ಮಾಡುವುದೆಂದು ತೋಚದಾಯಿತು. ಹಣ ನೀರಿನಂತೆ ವ್ಯಯಮಾಡಿದರೆ ಕೆಲಸ ಪೂರೈಸಿತು. ಆದರೆ ಧನವೇ ಜೀವಾಳವಾಗಿರಲು ಅದನ್ನು ಹಾಳುಮಾಡಲು ಮನವೊಪ್ಪದಿದ್ದರೂ “ಮಗ ಜೈಲಿಗೆ ಹೋಗಿ ಕುಲಕೃೇ ಅಪಕೀರ್ತಿ ಬರುವುದಲ್ಲ. ಮಾನವುಳಿಸಿದ ಮೇಲೆ ಬಾಕಿಯುಳಿದ ವಿಷಯಗಳ ಪ್ರಶ್ನೆ” ಎಂದು ವಾಸುದೇವ ಭಟ್ಟರು ಮನದಲ್ಲಿ ಮಧಿಸಿ ನಿರ್ಣಯಿಸಿದರು. ಚಿಕ್ಕ ಮಗನಿಗೂ ಗಂಗಮ್ಮನಿಗೂ ಬಂದೊದಗಿದ ಗಂಡಾಂತರವನ್ನು ಸೂಕ್ಷ್ಮವಾಗಿ ತಿಳಿಸಿದರು. “ಹೇಗಾದರೂ ಮಾಡಿ ಕುಲಮರ್ಯಾದೆಯುಳಿಸುವೆನು. ಭಾವ ಶಂಭುಭಟ್ಟರೊಡಗೂಡಿ ಮನುಷ್ಯ ಪ್ರಯತ್ನ ಸಂಪೂರ್ಣಮಾಡುವೆನೆಂದನ್ನುತ್ತಾ ವೆಟ್ಟಿಗೆಯ ಬಾಗಿಲು ತೆರೆದು ನೋಟಿನ ಕಟ್ಟುಗಳನ್ನು ಹೊರತೆಗೆದು ಜೇಬಿಗೆ ತುರುಕಿಕೊಂಡರು. ಅವಸರವಸರವಾಗಿ ಉಡುಪು ಧರಿಸಿ ಕೃಷ್ಣ ಭಟ್ಟ ಕುಂಞಾರಾಮ ಇವರೊಂದಿಗೆ ಕಾರೇರಿ ಶಂಭು ಭಟ್ಟರಲ್ಲಿಗೆ ತೆರಳಿದರು. ಅಲ್ಲಿಂದ ಶಂಭು ಭಟ್ಟರೊಡಗೂಡಿ ಬೆಳಗಾಗುವ ಮೊದಲೇ ಕಾಸರಗೋಡಿಗೆ ತಲಪಿದರು.

ಇವರು ಬಂದವರೇ ಕಾಸರಗೋಡಿನ ಸುವ್ರಸಿದ್ದ ವಕೀಲರಾದ ತಮ್ಮ ನಂಬ್ರಗಳನ್ನು ಪೂರೈಸುವ ಸುಂದರರಾಯರ ನೆರವು ಪಡೆದರು. ಅವರ ಮುಖಾಂತರ ಸರಕಾರಿ ಡಾಕ್ಟರರನ್ನೂ ಪೋಲೀಸಧಿಕಾರಿಗಳನ್ನೂ ಗುಟ್ಟಿನಲ್ಲಿ ಕಂಡು ಮಾತನಾಡಿದರು. ಹಣ ಸುರಿದ ಫಲವಾಗಿ ಕೆಲಸಗಳೆಲ್ಲಾ ಸುಗಮವಾದುವು. “ಕಮಲೆಯ ದಸ್ಯುತ್ತಿರುವ ಅರ್ಜಿಯನ್ನು ಕೋರ್ಟಿಗೆಳೆಯದೆ ನಿರ್ವಾಹವಿಲ್ಲ. ನಾವೆಲ್ಲ ನಿಮಗನುಕೂಲ. ಕಮಲೆಯ ತಾಯಿ ಬಡಮುದುಕಿಯನ್ನು ಹೇಗಾದರೂ ಸಮಜಾಯಿಸಿ ಬಾಯಿ ಮುಚ್ಚಿಸಿರಿ. ನಿಮಗನುಕೂಲವಾಗಿ ಆಕೆ

ಹೇಳಿಕೆ ಕೊಡುವಂತೆ ಮಾಡಿರಿ” ಎಂದು ವಕೀಲರೂ ಡಾಕ್ಟರರೂ ಪೋಲೀಸಧಿಕಾರಿಗಳೂ ಸಲಹೆ ನೀಡಿದರು. ಇನ್ನುಳಿದ ದೊಡ್ಡ ಕೆಲಸ ಕಮಲೆಯ ತಾಯಿ ದುರ್ಗವ್ವನನ್ನು ಸಮಜಾಯಿಸುವುದೊಂದು. ಈ ಕೆಲಸ ಮಾಡುವವರಾರು? ಮಗಳನ್ನು ಕಳಕೊಂಡ ಶೋಕಾವಿಷ್ಟ ಮುದುಕಿಯೆದುರು ಅವರಾಧಿಯಾದ ಕೃಷ್ಣ ಭಟ್ಟರು ಮೊಗದೋರುವು ದಾದರೂ ಹೇಗೆ? ಅವರಿಚಿತರಾದ ಶಂಭು ಭಟ್ಟರೂ ವಾಸುದೇವ ಭಟ್ಟರೂ ಮನೆಗೆಟ್ಟವರಂತೆ ಅವಳಿಗೇ ತೆರಳಿ ಕೈಜೋಡಿಸಿ ಪ್ರಾರ್ಥಿಸಿಕೊಳ್ಳಲಾಗುವುದೇ? ಕುಂಞಾರಾಮನೇ ಈ ಕೆಲಸ ಸಾಧಿಸಬೇಕೆಂದು ನಿರ್ಣಯವಾಯಿತು. ಕುಂಞಾರಾಮನೂ ಗೆಳೆಯನಿಗಾಗಿ ಇಷ್ಟೊಂದು ಕೆಲಸ ಮಾಡದಿರುವನೇ? ರೂಪಾಯಿ ನಾನ್ನೂರು ಇಸಕೊಂಡು ಮುದುಕಿ ದುರ್ಗವ್ವಳನ್ನು ಸಮಾಧಾನಪಡಿಸುವೆನೆಂದು ಭರವಸೆಯಿತ್ತನು.

ಕುಂಞಾರಾಮ ಮುದುಕಿಗೀಯಲಾಗಿ ವಾಸುದೇವ ಭಟ್ಟರಿತ್ತ ಹಣ ವಡಕೊಂಡು ತನ್ನ ಪ್ರೇಯಸಿಯಾದ ಶಾರದೆಯಲ್ಲಿಗೆ ತೆರಳಿದ. ಹೆಂಗಸರನ್ನು ಸಮಜಾಯಿಸುವ ಕೆಲಸ ಹೆಂಗಸರಿಂದಲೇ ಆದರೆ ಉತ್ತಮ. ಅದಕ್ಕಾಗಿ ಶಾರದೆಯ ನೆರವನ್ನು ಕೋರಿದನು. “ಭ್ರಷ್ಟರಾದ ಪುರುಷರ ನಡತೆಯೇ ಹೀಗೆ. ಎಂತಹ ಅನ್ಯಾಯ. ಇದ್ದಕ್ಕಿದ್ದಂತೆ ಗಟ್ಟಿಮುಟ್ಟಾಗಿ ಕಲ್ಲಿನಂತಿದ್ದ ತನ್ನ ಒಡನಾಡಿ ಕಮಲೆಯ ಜೀವ ತೆಗೆದುಕೊಳ್ಳಿ ಕೃಷ್ಣ ಭಟ್ಟರಿಗೆ ತಕ್ಕ ದಂಡನೆ ಸಿಗಲೇಬೇಕು. ಮುದುಕಿ ದುರ್ಗವ್ವನನ್ನು ಸಮಾಧಾನಪಡಿಸಿ ಕೃಷ್ಣ ಭಟ್ಟರಿಗೆ ಹಿತವೆಸಗುವ ಕೆಲಸವನ್ನು ಮಹಾವಾಪವನ್ನು ನಾನೆಸಗಲಾರೆ. ನೀವೂ ಆ ಕೃಷ್ಣ ಭಟ್ಟರಿಗೆ ಸಹಕಾರ ನೀಡಬಾರದು. ಹೆಂಗಸರಿಂದರೆ ಕೀಟಗಳೆಂಬ ಭಾವನೆಯೇ?” ಎಂದು ಶಾರದೆ ನುಡಿದಳು.

“ಹಾಗಲ್ಲ. ಕಮಲೆಗೂ ಒಂದಿಷ್ಟು ಬುದ್ಧಿಬೇಕಿತ್ತು. ಕೃಷ್ಣ ಭಟ್ಟರು ಗುಟ್ಟುರಟ್ಟುಗದಂತೆ ಸಹಕರಿಸೆಂದು ಅಂಗಾಲಾಚಿ ಕೇಳಿಕೊಳ್ಳುವಾಗ ಸಹಕರಿಸಿದರೇನಾಗುತ್ತಿತ್ತು? ಪ್ರಪಂಚ ತಲೆಕೆಳಗಾಗುತ್ತಿತ್ತು. ಸುಖಪಡೆಯಬಾರದಿತ್ತೇ. ಕೃಷ್ಣ ಭಟ್ಟರೂ ಬೇಕೆಂದು ಹಾಗೆ

ಮಾಡಿದವರಲ್ಲ. ಔಷಧ ಅದಲುಬದಲಾಗಿ ಏನೋ ಪ್ರಮಾದ ನಡೆಯಿತೆಂಬುದನ್ನು ನಾನರಿತಿರುವೆ. ಈಗ ಮುದುಕಿಯನ್ನಾದರೂ ನಾವು ಸುಮ್ಮನೆ ಬಾಯಿ ಮಾತಿನಿಂದ ಸಮಾಧಾನ ಮಾಡಬೇಕಾದ್ದಿಲ್ಲ; ನಾನೊಂದು ರೂಪಾಯಿ ಆಕೆಗೀಯಲು ನನ್ನೊಡನೆ ಕೊಟ್ಟೆವು. ಅವಳನ್ನು ಸಮಜಾಯಿಸಿ ಸಾಧ್ಯವಾದಲ್ಲಿ ಒಂದೈವತ್ತು ರೂಪಾಯಿಗಳನ್ನು ನೀನದರಲ್ಲಿ ತಕ್ಕೊಂಡರಾರು ಬೇಡವೆನ್ನುವರು. ನೋಡು ಈ ಕೆಲಸ ನಿನ್ನಿಂದಲೇ ಆಗಬೇಕು” ಎಂದು ಕುಂಞಾರಾಮನಂದಾಗ ಶಾರದೆಯ ಮೊಗವರಳಿತು.

“ಹಾಗೋ? ಅಂತಿದ್ದರೆ ಆ ರೂಪಾಯಿಗಳನ್ನಿತ್ತು ನನ್ನ ಕೈಗಿತ್ತು ಬಿಡಿರಿ. ಬರಿಯ ಇನ್ನೊಂದು ರೂಪಾಯಿಗಳನ್ನು ದುರ್ಗವನ್ನಿಗಿತ್ತು ಬೇಕಾದಂತೆ ತಿರುಗಿಸಿ ಚಿಡುವವಳು ನಾನು. ಬಾಕಿ ಹಣ ನಮಗಾಯಿತು. ಸತ್ತ ಕಮಲೆ ಇನ್ನು ಬರುವಳೇ? ಸಿಕ್ಕಿದ ಹಣ ನಮಗೊಂದಿಷ್ಟು ಮಜಾ ಮಾಡಲಾಯಿತು.” ಎಂದೆನ್ನುತ್ತಾ ಶಾರದೆ ಕುಂಞಾರಾಮನ ಕೈಯಿಂದ ಆ ಹಣ ಹಿಡಿದಳೆಂದು ತೆಗೆದು ವೆಟ್ಟಿಗೆಯಲ್ಲಿ ಭದ್ರವಾಗಿರಿಸಿದಳು.

ಮುದುಕಿ ದುರ್ಗವನ್ನು ಮಗಳು ಸತ್ತ ಚಿಂತೆಯಿಂದ ಮೂಲೆ ಹಿಡಿದು ಕಣ್ಣೀರಿಡುತ್ತಿದ್ದಳು. ಶಾರದೆ ಬಂದಿಹಳೆಂದು ಆಕೆ ಹಿಡಿದಲು ಗಿಸಿದನಂತರವೇ ತಿಳಿದಳು. ಶಾರದೆಯನ್ನು ಕಂಡಾಗ ಮುದುಕಿ ದುರ್ಗವನ್ನು ಮತ್ತಷ್ಟು ದುಃಖಭಾರದಿಂದ ಬಸವಳೆಂದು ರೋರಾಗಿ ಅಳತೊಡಗಿದಳು. ಆಗ “ಅಮ್ಮಾ ಅಕ್ಕ ಹೋದಳೆಂದು ಕೊರಗಿಕೊರಗಿ ಕೃಶಳಾಗಿರುವೆಯಲ್ಲ. ನಿನ್ನಂತೆಯೇ ನನಗೂ ಬಹಳ ದುಃಖವಾಗುತ್ತದೆ. ಆದರೇನು ಮಾಡುವುದು. ಅಳುತ್ತಾ ಕುಳಿತರೆ ಸತ್ತವರು ಬರುವರೇ? ಒಂದಿಷ್ಟು ದುಗುಡದ ಭಾರಸಹಿಸಿ ಸಮಾಧಾನ ತಕ್ಕೊಳ್ಳಬೇಕು. ಜೀವಬಿಟ್ಟವರು ಸುಖಿಗಳು ಜೀವವಿರುವ ನಾನೇ ದುಃಖಿಗಳು. ಜೀವವಿರುವತನಕ ಹೇಗಾದರೂ ಬದುಕಬೇಕಲ್ಲ. ಹೀಗೆ ಅಳುತ್ತಾ ಕುಳಿತರೆ ಮುಂದಿನ ಗತಿ ಏನು? ನಾನು ನಿನ್ನ ಮಗಳೆಂದು

ತಿಳಿದುಕೋ. ನಿನಗೆ ಸರ್ವವಿಧದಲ್ಲಿಯೂ ಬೇಕುಬೇಕಾದ ಸಹಾಯ ನೀಡುವೆ. ಅಮ್ಮಾ ಅಳದಿರು” ಎಂದು ಶಾರದೆ ಮುದುಕಿಯನ್ನು ಸಮಾಧಾನಪಡಿಸತೊಡಗಿದಳು.

“ಮಗಳೇ ನೀನನ್ನುವುದು ನಿಜ. ಅತ್ತು ವ್ರಯೋಜನವಿಲ್ಲವಾದರೂ ಅಳು ತಾನಾಗಿ ಬರುತ್ತದೆ. ಮಗಳಾದ ಕಮಲೆಯಿಲ್ಲದೆ ನಾನು ಬದುಕುವುದಾದರೂ ಹೇಗೆ? ನನಗನ್ನನೀಡುತ್ತಿದ್ದ ಪ್ರೀತಿಯ ವೃತ್ತಳಿ ಮಗಳು ಹೋದಳೆಂದಾಗ ಎದೆಯೊಡೆದು ಹೋಯಿತು. ಆದರೂ ಈ ಹಾಳುಜೀವ ಹೋಗಿಲ್ಲ. ಆ ಕೃಷ್ಣ ಭಟ್ಟ ನನಗೂ ಒಂದಿಷ್ಟು ವಿಷ ಕೊಟ್ಟಿದ್ದರೆ ಚೆನ್ನಾಗಿತ್ತು. ನೀನಾದರೂ ನನಗೊಂದು ಮುಕ್ಕಾಲಿನ ವಿಷ ಕುದಿಸಿಬಿಡು” ಎನ್ನುತ್ತಾ ದುರ್ಗವ್ವ ಶಾರದೆಯನ್ನು ತಬ್ಬಿ ಜೋರುಜೋರು ಅಳತೊಡಗಿದಳು.

“ಅಮ್ಮಾ ಹೀಗೆಲ್ಲಾ ಅನ್ನಬಾರದು. ಕಳೆದುದು ಕಳೆದುಹೋಯಿತು. ನೀನು ಮುದುಕಿ. ಆ ಕೃಷ್ಣ ಭಟ್ಟರು ಏನೋ ಗ್ರಹಚಾರ ವಶಾತ್ ಹೀಗೆ ಮಾಡಿಬಿಟ್ಟರು ಏನೋ ಕಾಲ ಬಂದೊದಗಿತು. ಕಾಲ ಬಂದೊದಗದಿದ್ದರೆ ಕಲ್ಲು ತಲೆ ಮೇಲೆ ಹೊತ್ತು ಹಾಕಿ ಜಜ್ಜಿದರೂ ಜೀವ ಹೋಗಲಾರದೆಂದಿರುವಾಗ ಇದು ಒಂದು ಬರಿಯ ನೆಪಮಾತ್ರ ಆಯಿತು. ಎಲ್ಲಾ ದೈವೇಚ್ಛೆ. ಈಗ ಆ ಕೃಷ್ಣ ಭಟ್ಟರು ವ್ರಮಾದ ವಶಾತ್ ಅಂತಾದುದಕ್ಕೆ ಸಶ್ಚಾತ್ತಾಪಪಡುತ್ತಿದ್ದಾರೆ. ನೀನು ಬದುಕಿರುವಾಗ ತುಸುಮಟ್ಟಿಗೆ ಸಹಾಯವಾಗುವಂತೆ ಸ್ವಲ್ಪ ದುಡ್ಡು ನಿಮಗೆ ಕೊಡಲು ಬಗೆದಿದ್ದಾರೆ ಕಮಲೆ ಇನ್ನು ಬರಲಾರಳು. ಅದುಕಾರಣ ನೀನು ನಿನ್ನ ದಾರಿ ನೋಡು. ಆ ಕೃಷ್ಣಭಟ್ಟರಿಗೆ ವಿರೋಧವಾಗಿ ಏನೂ ಹೇಳಬೇಡ. ಅವರವರ ಕರ್ಮದ ಫಲ ಅವರವರೇ ಅನುಭವಿಸಿತಿರುವರೆಂದಿರುವಾಗ ನಾವೇಕೆ ವಿರೋಧ ನಿಲ್ಲಬೇಕು. ಹಣ ಪಡೆದು ಸುಖವಾಗಿ ದಿನದೂಡುವ ಯೋಚನೆ ಮಾಡು” ಎಂದು ಮೆಲ್ಲ ಮೆಲ್ಲಗೆ ಶಾರದೆ ಹೇಳಿದಳು.

“ಆ ಕೊಲೆವಾತಕಿಯ ಹಣ ಮುಟ್ಟಿದರೆ ಸತ್ತು ಸ್ವರ್ಗವೇರಿದ ಕಮಲೆ ನನ್ನ ಮೇಲೆ ಮುನಿಯುವಳು. ಆತನ ಹಣ ಚಿಕ್ಕಾಸೂ

ಕೂಡ ಬೇಡವೇಬೇಡ. ಮಗಳನ್ನವನೇ ಕೊಂದನೆಂದು ಸಾರಿಹೇಳುವೆ, ಡಂಗುರ ಸಾರುವೆ, ಭಿಕ್ಷೆಬೇಡಿ ಮಾರ್ಗದಲ್ಲಿ ಹೊರಳಾಡುವಂತಾದರೂ ಕೂಡ ಆ ಹಣ ಮುಟ್ಟಲಾರೆ” ಎಂದುಸುರುತ್ತಾ ಮುದುಕಿ ರೋಷ ತಾಳಿದಳು.

ಅಮ್ಮಾ ನೀನನ್ನುವುದು ನಿಜವೆನ್ನುವ. ಆದರೆ ಹಣ ಪಡೆದರೂ ಪಡೆಯದಿದ್ದರೂ ನಿನಗೇ ಒಳ್ಳಿತು. ಕೆಡುಕುಗಳಲ್ಲದೆ ಆ ಕಮಲೆಗಿನ್ನು ಒಳ್ಳೆಯದೂ ಇಲ್ಲ, ಕೆಟ್ಟದ್ದೂ ಇಲ್ಲ. ಹಣ ಕಡಿಮೆಯೆಂದು ಬಗೆ ದೆಯಾ? ಇನ್ನೂರು ರೂಪಾಯಿಗಳನ್ನು ಕೊಡುವರಂತೆ. ನಾನಂದಂತೆ ವರ್ತಿಸು. ನಾನು ಹಿತಕ್ಕನ್ನುವೆನಲ್ಲದೆ ದೋಷಕ್ಕೆ ಹೇಳುತ್ತಿರುವೆನೆಂದು ಬಗೆದೆಯಾ? ಅಲ್ಲದೆ ನೀನು ವಿರೋಧವಾಗಿ ಹೇಳಿಕೆಯಿತ್ತರೂ ಕೃಷ್ಣ ಭಟ್ಟರು ಹಣದ ಬಲದಿಂದ ಹೇಗೂ ಶಿಕ್ಷೆಯಾಗದೆ ವಾರಾಗುವರು. ಆಗ ನಿನಗೇನು ಪುರುಷಾರ್ಥ ಬಂತು. ಆದ್ದರಿಂದ ಮತ್ತೂ ಮತ್ತೂ ಹೇಳುವೆ ಕೇಳು. ಸಿಕ್ಕಿದುದನ್ನು ಬಿಟ್ಟರೆ ಕಲಿತುದು ಬುದ್ಧಿಯಲ್ಲ” ಎಂದು ಶಾರದೆ ಭೇದೋವಾಯ ಹೂಡಿದಳು.

ಶಾರದೆಯಿಂತೆನ್ನುವಾಗ ಮುದುಕಿ ತಣ್ಣಗಾದಳು. “ಹೇಗೂ ನೀನು ನನ್ನ ಮಗಳ ಹಾಗೆ. ಹೇಗೆ ಮಾಡಬೇಕು, ಏನು ಮಾಡಬೇಕು ಎಂದು ನೀನನ್ನುವಿಯೋ ಹಾಗೆ ಮಾಡುವೆ. ಎಲ್ಲಾ ಭಾರವನ್ನೂ ನಿನ್ನ ಮೇಲಿರಿಸಿದ್ದೇನೆ. ಇನ್ನು ಮೇಲೆ ನೀನೇ ನನಗೆ ಊರುಗೋಲಾಗ ಬೇಕು” ಎಂದು ಮುದುಕಿ ದುರ್ಗವ್ವ ಶಾರದೆಯೊಡನೆ ಮುಖ ಕಿರಿದು ಮಾಡಿ ನುಡಿದಳು.

“ಸರಿ. ಬೇಕಾದ ಏರ್ಪಾಡುಗಳನ್ನೆಲ್ಲಾ ನಾನೆಸಗುವೆ”ನೆಂದು ಶಾರದೆ ಧೈರ್ಯ ಹೇಳಿದಳು. ಮುದುಕಿ ದುರ್ಗವ್ವಳಿಗೆ ಇನ್ನೂರು ರೂಪಾಯಿಗಳನ್ನು ಕೊಟ್ಟು ಬಾಕಿಯುಳಿದುದನ್ನು ತಾನೇ ಇಟ್ಟು ಕೊಂಡಳು.

ಮುದುಕಿ ಕೃಷ್ಣ ಭಟ್ಟರಿಗೆ ವಿರೋಧವಾಗಿ ಹೇಳಿಕೆ ಕೊಡಲಿಲ್ಲ. ಕೇಸಿನ ದಾರಿಗಳೆಲ್ಲಾ ಕೃಷ್ಣ ಭಟ್ಟರಿಗನುಕೂಲವಾದುವು. ಕೃಷ್ಣ

ಭಟ್ಟರೇ ವಿಷ ಕುಡಿಸಿದರೆನ್ನುವುದಕ್ಕೆ ರುಜುವಾತಿಲ್ಲವಾದುದರಿಂದಲೂ ಸತ್ತ ಕಮಲೆಯ ವಕ್ರದಲ್ಲಿ ಸಾಧಿಸುವ ಜನವಿಲ್ಲವಾದುದರಿಂದಲೂ ಕೃಷ್ಣ ಭಟ್ಟರ ಮೇಲೆ ಬಂದ ಫಿರ್ಯಾದು ರದ್ದಾಯಿತು.

ಕುಂಞಾರಾಮನೂ ಕೃಷ್ಣ ಭಟ್ಟರೂ ಪ್ರಯಾಣಿಕರ ವಿಷಯವಾಗಿ ನಿರ್ಲಕ್ಷ್ಯವಾಗಿ ವರ್ತಿಸುತ್ತಿದ್ದುದರಿಂದ ಹೆಚ್ಚಿನ ಜನರು ಇವರನ್ನು ವಿರೋಧಿಸುತ್ತಿದ್ದರು. ಬಸ್ಸಿನ ಕಂಪೆನಿಗೆ ಮೋಸವೆಸಗುತ್ತಿರುವುದನ್ನು ಇವರ ಅನಾಚಾರವನ್ನೂ ಒಟ್ಟಿಗಿದ್ದ ಹಲವರು ಕಂಪೆನಿಯ ಒಡೆಯರಿಗೆ ತಿಳಿಸಿದರು. ಮ್ಲಾಲ್ಕರ: ಚಕ್ಕರರನ್ನು ಗುಟ್ಟಿನಲ್ಲಿ ಕಳುಹಿ ಇವರ ಮೋಸವನ್ನು ಬಯಲಿಗೆಳೆದರು. ಇಂತಹ ಅವಿಶ್ವಾಸಿಗಳನ್ನು ಕೆಲಸಕ್ಕೆಟ್ಟುಕೊಂಡಲ್ಲಿ ಕಂಪೆನಿಯೇ ಲೋಸಾಗಬಹುದೆಂದು ಇಬ್ಬರನ್ನೂ ಕೆಲಸದಿಂದ ತೆಗೆದು ಹಾಕಿದರು. ಕುಂಞಾರಾಮ “ಅಪ್ಪ ಮಾಡಿ ಟ್ಟುದು ನನಗೇನೂ ಇಲ್ಲ. ಆದರೆ ಕೈಕಾಲು ಮಂಡೆಗಳು ಸರಿಯಾಗಿವೆ, ಕಂಪೆನಿಯ ಕೆಲಸವಿಲ್ಲವಾದರೆ ಇನ್ನೊಂದನ್ನು ನೋಡಿಕೊಳ್ಳುವೆ” ಎಂದನು. ಕೃಷ್ಣ ಭಟ್ಟರಿಗಾದರೋ ಹಾಗಲ್ಲ. ಮನೆಯವರಿಗೆ ತಿಳಿಸಿ ಒಪ್ಪಿಗೆ ಪಡೆಯದೆ ಬೇರೆ ಉದ್ಯೋಗ ಹಿಡಿಯುವುದು ಅಸಾಧ್ಯ. ಬಂಧುಬಳಗದ ಮಾತು ವಿಶ್ವಾಸ್ಯದ ತಿರುಗಾಡುವಷ್ಟರ ಮಟ್ಟಿನ ಜೈತನ್ಯ ಅವರಿಗಿರಲಿಲ್ಲ. ಹಾಗಾಗಿ ನಿರ್ವಾಹವಿಲ್ಲದೆ ಮನೆಯಲ್ಲಿ ಸೆಲೆಯೂರಬೇಕಾಯಿತು

ಸುಳಿ ಳ

ಬಿಸಿಲು ಮಳೆಯೆನ್ನದೆ ಗಡ್ಡೆ ಮತ್ತು ತೋಟಗಳಲ್ಲಿ ಮೈಮುರಿದು ದುಡಿಯಲು ಕೃಷ್ಣ ಭಟ್ಟರಿಗರಿಯದು; ಮನವೊಪ್ಪದು. ತಂದೆತಾಯಿ ತಮ್ಮ ಮತ್ತು ತನ್ನ ಸಹಧರ್ಮಿಣಿ ಹೊಲದಲ್ಲಿ ದುಡಿಯುತ್ತಿರುವಾಗ ತಾನು ಮಾತ್ರ ಸುಮ್ಮನೆ ಕುಳಿತಿರಲೂ ಆಗುವುದಿಲ್ಲ. ದುಡಿಯದಿದ್ದರೆ ವಾಸುದೇವ ಭಟ್ಟರು ಬಿಡುವಂತೆಯೂ ಇರಲಿಲ್ಲ. “ನಿನಗಾಗಿ ಹಲವಾರು ಸಾವಿರ ರೂಪಾಯಿಗಳನ್ನು ಹಾಳು ಮಾಡಿದೆ. ಇನ್ನೂ ಬಸವನಂತೆ ತಿರುಗಾಡುವೆಯಾ? ಒಂದಿಷ್ಟೂ ನಾಚಿಗೆಯಾಗುವುದಿಲ್ಲವೇ?

ಬಾ' ನಮ್ಮಂತೆಯೇ ದುಡಿ ಎಂದು ವಾಸುದೇವ ಭಟ್ಟರು ಕರ್ಣ ಕರ್ಕಶವಾಗಿ ನುಡಿಯುತ್ತಿದ್ದರು. ಆದ್ದರಿಂದ ಸ್ವಲ್ಪ ಸ್ವಲ್ಪ ನಿರ್ವಾಹ ವಿಲ್ಲದೆ ದುಡಿಯುತ್ತಿದ್ದರು. ಕೃಷ್ಣ ಭಟ್ಟರು ಬಹಳ ಕುತಂತ್ರಿಗಳು. ಮಾತಿನಲ್ಲಿ ಬೇಕಾದಂತೆ ಸಾಲಿಗೆ ಮಗುಚುವವರು. ಒಂದು ದಿನ ದುಡಿದರೆ ಮರುದಿನ “ಮೈ ಕೈ ನೋಯುತ್ತವೆ ಅಭ್ಯಾಸವಿಲ್ಲದು ದರಿಂದ ಇಂತಾಗಿರಬಹುದು. ಎರಡು ದಿನ ತುಸು ವಿಶ್ರಾಂತಿ ಪಡೆದು ಮತ್ತೆ ಯಥಾಪ್ರಕಾರ ದುಡಿಯುವೆ”ನೆನ್ನುವರು. ಮತ್ತೊಮ್ಮೆ ಹೊಟ್ಟೆ ನೋವು, ತಲೆನೋವು, ಜ್ವರ ಹೀಗೆಲ್ಲಾ ಹಲವಾರು ನೆವವೊಡ್ಡಿ ದುಡಿತಕ್ಕೆ ತಪ್ಪಿಸಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಬೇಜಾರವಾಗುತ್ತಿದೆ; ತುಸು ಅಡ್ಡಾಡಿ ಬರುವೆನೆಂದು ಉಡುಪು ಧರಿಸಿ ಹೊರಟವರು ಸಂಜೆ ಯಾಗದೆ ಬರುತ್ತಿರಲಿಲ್ಲ. ಒಮ್ಮೊಮ್ಮೆ ಉಸಿರೆತ್ತದೆ ಎಲ್ಲಿಗಾದರೂ ಸೀದಾ ಹೊರಟು ನಡೆದುಬಿಡುತ್ತಿದ್ದರು. ಈ ರೀತಿ ಮೈಗಳ್ಳರಂತೆ ದುಡಿಯಲು ಜಾರಿಕೊಳ್ಳುತ್ತಿರುವ ಕೃಷ್ಣ ಭಟ್ಟರನ್ನು ನೋಡಿದಾಗ ಉಳಿದವರಿಗೆ ತಡೆಯಲಾರದ ವ್ಯಥೆಯಾಗುತ್ತಿತ್ತು. “ಹೀಗೆ ಮಾಡ ಬಾರದು” ಎಂದು ವಾಸುದೇವ ಭಟ್ಟರೆಂದರೆ ಕೃಷ್ಣ ಭಟ್ಟರು ಏನಾದರೂ ಪ್ರತಿಯಾಗಿ ನುಡಿಯುತ್ತಿದ್ದರು. ಮೈಯಲ್ಲಿ ನುಖವಿಲ್ಲದಿದ್ದರೆ ದುಡಿಯುವುದಾದರೂ ಹೇಗೆ? ಒಮ್ಮೊಮ್ಮೆ ಮನುಷ್ಯನಾದವನಿಗೆ ತುಸು ವಿಹಾರವೂ ಬೇಡವೇ?” ಎಂದು ಕೃಷ್ಣ ಭಟ್ಟರು ಎದುರು ಸವಾಲು ಮಾಡುತ್ತಿದ್ದರು.

“ತಾನೊಂದು ನೆನಸಿದರೆ ದೈವ ಮಗುದೊಂದು ಬಗೆಯಿತು. ಎಂಬಂತಾಯಿತಲ್ಲ. ಕೃಷ್ಣ ಭಟ್ಟರೂ ಭೂಮಿಗೆ ಭಾರ ಅನ್ನಕ್ಕೆ ದಂಡ ಎಂಬಂತಾಗುತ್ತಿರುವರಲ್ಲ. ಅವರನ್ನು ಸರಿದಾರಿಗೆ ತರಲು ಯಾವ ಉಪಾಯ ಮಾಡಲಿ” ಎಂದು ವಾಸುದೇವ ಭಟ್ಟರು ತಲೆಕೆರೆಯತೊಡಗಿದರು. ಕೃಷ್ಣ ಭಟ್ಟರ ಮಾವ ಶಂಭು ಭಟ್ಟರೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸುವುದೆಂತೆಂದು ಅಭಿವ್ರಾಯ ವಿನಿಮಯ ಮಾಡಿದರು. “ನಿರಂಕುಶ ವೃತ್ತಿಗಳಾಗಿ ಸ್ವೇಚ್ಛಾಚಾರಿಗಳಾದವರನ್ನು ಸರಿದಾರಿಗೆ ತರುವುದು ಸುಲಭ ಸಾಧ್ಯವಲ್ಲ. ಹೊರೆ ಹೊರುವವರು ಇನ್ನೊಬ್ಬರಿರುವಾಗ

ಖುಶಿ ಬಂದ ಹಾಗೆ ತಿರುಗಾಡಿ ಕಾಲ ಕಳೆಯುತ್ತಾರೆ. ಕಷ್ಟನಷ್ಟಗಳ ಚಿಂತೆ ಅವರಿಗೇನು ಗೊತ್ತು? ಆದುದರಿಂದ ಯಾವುದಾದರೊಂದು ಬಗೆಯಲ್ಲಿ ಅಂತಹರ ತಲೆ ಮೇಲೆ ಭಾರ ಹೇರಬೇಕು. ಎಲಾದ ರೊಂದು ಕಡೆ ವಾಯಿದೆ ಗೇಣಿಗೆ ಆಸ್ತಿಪಡೆದು ಅಲ್ಲಿನ ಜವಾಬ್ದಾರಿಯನ್ನು ಕೃಷ್ಣ ಭಟ್ಟರಿಗೊಪ್ಪಿಸಬೇಕು. ಶಾಭನಷ್ಟಗಳ ಸಂಪೂರ್ಣ ಜವಾಬ್ದಾರಿ ಅವನದಾಗಿ ಬರುವಾಗ ಸರಿದಾರಿಗೆ ಬಂದಾನ್ತು” ಎಂದು ಶಂಭುಭಟ್ಟರೂ ವಾಸುದೇವ ಭಟ್ಟರೂ ಯೋಚಿಸಿ ಮಧನ ಮಾಡಿ ನಿರ್ಣಯಿಸಿದರು.

ಶಂಭು ಭಟ್ಟರೂ ವಾಸುದೇವ ಭಟ್ಟರೂ ಗೇಣಿಗೆ ಆಸ್ತಿಹುಡುಕ ತೊಡಗಿದರು. “ಸ್ಥಳ ಒಳ್ಳೆಯದಾಗಬೇಕು. ನೀರು ಧಾರಾಳ ಇರಬೇಕು. ಆಗವೆ ಮಾಡಿ ಉತ್ತಮ ಹೆಚ್ಚಿಸಲನುಕೂಲವಿರಬೇಕು. ಗೇಣಿ ಕಡಿಮೆಯಾದಾಗಬೇಕು ಫಲವಸ್ತು ಸಂಪೂರ್ಣ ಇರುವುದಾದರು ತ್ತಮ. ಕಡಿಮೆ ವಕ್ಷ ಗೇಣಿಕೊಟ್ಟು ಸಂಸಾರವೊಂದರ ಖರ್ಚು ಹೋಗುವಂತಹದಾಗಬೇಕು. ದುಡುವ ಕೂಲಿಗೂ ಖರ್ಚಿಗೂ ಕೈಯಿಂದ ಹಾಕಬೇಕಾಗಿ ಬರಬಾರದಿರುವುದಾಗಬೇಕು” ಎಂದು ಅಲ್ಲಿ ಇಲ್ಲಿ ಹುಡುಕಾಡ ತೊಡಗಿದರು. ಎಲ್ಲಿಯೂ ಸರಿಗಟ್ಟಾಗಲಿಲ್ಲ. ಕಟ್ಟಕಡೆಗೆ ಬೆಳ್ಳಾರೆಯ ಸವಿಾನ ಇವರು ಯೋಚಿಸಿದಂತಹುದೇ ಸ್ಥಳ ಲಭಿಸಿತು. ಜಾಗ ಕುಂಞಂಬು ನಾಯರುಗಳದಾಗಿತ್ತು. ಅವರು ತುಸು ದೂರ ವಿದ್ದುದರಿಂದಲೂ ಮನೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುವ ಜನ ರಿಲ್ಲವಾದುದರಿಂದಲೂ ಆ ಜಾಗ ಸರಿಯಾದ ಕೃಷಿಯಿಲ್ಲದೆ ಹಡಿಲು ಬಿದ್ದಹಾಗಿತ್ತು. ಹಲವಾರು ಜನರು ಬಹುಕಡಿಮೆ ಗೇಣಿಗೆ ಆ ಸ್ಥಳ ಮಾಡಿಕೊಂಡು ಒಂದೊಂದು ವರ್ಷದ ಫಸಲನ್ನು ಮಾತ್ರ ಕೊಯಿದು ತಿಂದು ಕುಂಞಂಬು ನಾಯರುಗಳಿಗೆ ಒಂದಿಷ್ಟು ಗೇಣಿಕೊಡದೆ ಸರಿಯಾಗಿದ್ದರು. ಅಂತಾದುದರಿಂದ ಕುಂಞಂಬು ನಾಯರುಗಳು ಹಿಡಿ ಇಲ್ಲದೇ ಆಸ್ತಿ ಗೇಣಿಗೆ ಕೊಡಲಾರಿನೆಂದು ನಿರ್ಧರಿಸಿದುದೂ ಇವರು ಬರುವುದೂ ಸರಿಹೋಯಿತು. ಸ್ಥಳ ಆಗಬಹುದೆಂದು ಶಂಭು ಭಟ್ಟರೂ ವಾಸುದೇವ ಭಟ್ಟರೂ ನಿರ್ಣಯಿಸಿದರು. ಒಂದು ಸಾವಿರ

ರೂವಾಯಿ ಮುಂಗೇಣಿ ಕೊಟ್ಟು ಇಪ್ಪತ್ತೈದು ವರ್ಷಗಳ ವಾಯಿದೆಗೆ ಆ ಸ್ಥಳವನ್ನು ವಾಸುದೇವ ಭಟ್ಟರು ಪಡಕೊಂಡರು. ಎರಡೆತ್ತಿ ತೋಟವೂ ಐದು ಮುಡಿ ಗದ್ದೆಯೂ ಧಾರಾಳ ಕೃಷಿ ಮಾಡಬಹುದಾದ ಸ್ಥಳವೂ ಆ ಜಾಗದಲ್ಲಡಗಿದ್ದವು.

ಗೋಳಿಕಟ್ಟೆಯ ಆಸ್ತಿಯನ್ನು ಗೇಣಿಗೆ ವಡಕೊಂಡ ಅನಂತರ ಕೃಷ್ಣಭಟ್ಟರಿಗೆ ಅಲ್ಲಿನ ಕೆಲಸಾವಳಿಯ ಜವಾಬ್ದಾರಿಯನ್ನು ವಾಸುದೇವ ಭಟ್ಟರಿತ್ತರು. ಕೃಷ್ಣಭಟ್ಟರೂ ಲಲಿತೆಯೂ ಗೋಳಿಕಟ್ಟೆಯಲ್ಲಿ ಹೋಗಿ ನೆಲಸಿದರು. ಉತ್ತತ್ತಿ ಹೆಚ್ಚಿಸಿ ಆದಾಯ ಪಡೆಯಬೇಕು. ಹೊಸದಾಗಿ ತಟ್ಟು ಸರಿವಡಿಸಿ ಅಡಿಕೆ ಸಸಿ ಇಡಬೇಕು. ಇರುವ ಮರಗಳಿಗೆ ಚೆನ್ನಾಗಿ ಸೊಪ್ಪು ಗೊಬ್ಬರ ಹಾಕಬೇಕು. ಸರಿಯಾಗಿ ನೀರು ಹಾಕ ಬೇಕು. ನಿನ್ನಿಂದೊಬ್ಬನಿಂದಲೇ ಕೆಲಸ ಪೂರೈಸಲಾರಮು. ತುಸು ಮಟ್ಟಿಗೆ ಕೂಲಿಯವರ ನಹಕಾರದಿಂದ ಕೆಲಸ ನಿರ್ವಹಿಸಬೇಕು. ಕೂಲಿಗಳ ಬೆನ್ನುಬಿಡದೆ ಸಂಗಡ ದುಡಿಯಬೇಕು. ಎಂದು ಮೊದಲಾಗಿ ಸಂಗಡ ಬಂದ ವಾಸುದೇವ ಭಟ್ಟರು ಕೃಷ್ಣ ಭಟ್ಟರಿಗೆ ಮಾಹಿತಿಯನ್ನು ಉಪದೇಶಿಸಿದರು. “ಹೇಗೂ ಬೇರೆಕುಳಿತಲ್ಲಿ ನಿರ್ಬಂಧ ತುಸುಮಟ್ಟಿ ಗಾದರೂ ಸಡಿಲವಾಗುವುದು. ಮೆಲ್ಲಮೆಲ್ಲಗೆ ಇಲ್ಲಿನ ಸರ್ವಾಧಿಕಾರ ವಹಿಸುವೆನು. ಕಾಲಬಂದಂತೆ ಕೋಲ ಕಟ್ಟಬೇಕು. ಈಗವರು ನುಡಿದುದಕ್ಕೆಲ್ಲಾ ಸೈಗುಟ್ಟಿ ಕೆಲಸ ಸಾಧಿಸಬೇಕು. ಕಾರ್ಯಸಾಧಿಸಿ ಆರಾಮವಾಗಿ ದಿನಗಳೆವೆ”ನೆಂದು ಕೃಷ್ಣಭಟ್ಟರು ಮನದಲ್ಲಿ ಯೋಚಿಸಿ ದರು. ಜನಕರಾದ ವಾಸುದೇವ ಭಟ್ಟರಂದುದಕ್ಕೆಲ್ಲಾ ಸೈಗುಟ್ಟಿದರು. ಉತ್ಸಾಹಪೂರ್ವಕ ದುಡಿದು ನಿಮ್ಮೆಣಿಕೆಗಿಂತ ಹೆಚ್ಚಾಗಿ ಕೆಲಸ ಮಾಡುವೆ ನೆಂದು ಕೃಷ್ಣಭಟ್ಟರು ಭರವಸೆಯ ಮಾತುಗಳನ್ನಾಡಿದರು.

ಗೋಳಿಕಟ್ಟೆಯಲ್ಲಿ ವಾಸಮಾಡತೊಡಗಿದ ಕೃಷ್ಣಭಟ್ಟರು ಮೆಲ್ಲ ಮೆಲ್ಲಗೆ ಸರ್ವತಂತ್ರ ಸ್ವತಂತ್ರರಾಗತೊಡಗಿದರು. ವಾಸುದೇವ ಭಟ್ಟರು ವಾರಕ್ಕೊಮ್ಮೆ ಪಕ್ಷಕ್ಕೊಮ್ಮೆ ತಿಂಗಳಿಗೊಮ್ಮೆ ಬಂದು ಹೊಸ ಆಸ್ತಿಯಲ್ಲಿಷ್ಟು ಮಟ್ಟಿಗೆ ಕೆಲಸಸಾಗಿದೆಯೆಂದು ನೋಡುತ್ತಿದ್ದರು.

ಬಂದಾಗ ಬಂದಾಗ “ಹಾಗೆ ಮಾಡಬೇಕು. ಹೀಗೆ ಮಾಡಬೇಕು” ಎಂದು ಅನುಭವ ಕೊಡುತ್ತಿದ್ದರು. ಕೃಷ್ಣಭಟ್ಟರು ವಿನೀತರಾಗಿ ಎಲ್ಲ ವನ್ನೂ ಕೇಳಿಕೊಂಡು ಹಾಗೆಯೇ ಮಾಡುವೆನೆನ್ನುತ್ತಿದ್ದರು. ಬರುವಾಗ ಬರುವಾಗ ವಾಸುದೇವ ಭಟ್ಟರು ಕೆಲಸಾವಳಿಯ ಖರ್ಚಿಗೂ ಮನೆಯ ಖರ್ಚಿಗೂ ಹಣತರುತ್ತಿದ್ದರು. ಅದನ್ನು ಇಂತಿಷ್ಟು ದಿನಗಳಿಗೆ ಇಂತಿಂತಹ ಏರ್ಪಾಡುಗಳಿಗೆ ಎಂದು ಹೇಳಿ ಬೋಧಿಸಿ ಕೃಷ್ಣಭಟ್ಟರ ಕೈಯಲ್ಲಿ ಕೊಡುತ್ತಿದ್ದರು. ಕೃಷ್ಣಭಟ್ಟರು ತಂದೆಯೆದುರು ಬಹು ಶ್ರದ್ಧೆತಕ್ಕೊಂಡು ಕೆಲಸ ನಿರ್ವಹಿಸುವವರಂತೆ ನಟಿಸುತ್ತಿದ್ದರು. ವಾಸುದೇವ ಭಟ್ಟರು ಬೆನ್ನುತೋರಿಸಿದ ಕೂಡಲೇ ತನ್ನ ಸ್ವಚ್ಛಂದ ವೃತ್ತಿಗೆ ತಲೆಬಾಗುತ್ತಿದ್ದರು. ಒಂದು ಚಿಕ್ಕ ಹುಲ್ಲುಕಡ್ಡಿಯನ್ನೆತ್ತಿ ಅತ್ತ ಇಡಬೇಕಾದರೂ ಕೂಲಿಯಾಳುಗಳನ್ನು ಕರೆಯುತ್ತಿದ್ದರು. ಸಂಪೂರ್ಣ ಕೆಲಸಗಳನ್ನೂ ಕೂಲಿ ಕೊಟ್ಟೇ ಮಾಡಿಸಿ ತಾವು ತಮ್ಮಷ್ಟಕ್ಕೇ ಎಲ್ಲಾದರೂ ಅಲೆದಾಡುತ್ತಿದ್ದರು. ವಾಸುದೇವ ಭಟ್ಟರು ಬಂದಾಗ ಹಾಗಾಯಿತು ಹೀಗಾಯಿತು ಎಂದು ಸುಳ್ಳು ಹೇಳಿ ವಾಸುದೇವ ಭಟ್ಟರನ್ನೊಪ್ಪುವಂತೆ ಮಾಡಿ ತಮ್ಮ ಕುಶಾಲ ಗಾರಿಕೆಗೂ ಹಣ ದಕ್ಕಿಸಿಕೊಳ್ಳತೊಡಗಿದರು. ಗೋಳಿಕಟ್ಟಿಯಿಂದೊಂದು ಮೈಲಂತರದಲ್ಲಿ ವೇಟಿಯೂ ಇತ್ತು ಅಲ್ಲಿ ನಾಗಿ ತಮ್ಮಂತೆಯೇ ಇರುವವರ ಪರಿಚಯ ಮಾಡಿಕೊಂಡರು. ಮೆಲ್ಲಮೆಲ್ಲಗೆ ಹೆಚ್ಚುಕಾಲವನ್ನೂ ವೇಟಿಯಲ್ಲೇ ಕಳೆಯುವವರೂ ಆದರು.

ಹೀಗೆ ದಿನಗಳ ಮೇಲೆ ದಿನಗಳುರುಳುತ್ತಿರಲು ಮೂರು ತಿಂಗಳುಗಳೊಂದರ ಮೇಲೊಂದಾಗಿ ದಾಟಿದುವು. ಒಂದು ದಿನ ವಾಸುದೇವ ಭಟ್ಟರು ಹಲಸಿನಡ್ಡದ ತಮ್ಮ ಜಾಗದಲ್ಲಿರುವ ದೊಡ್ಡ ದೊಂದು ಮರವನ್ನು ಸೊಪ್ಪು ಕಡಿಯಲಾಗಿ ಮೇಲೇರ ಬಯಸಿದರು. ರೆಂಬೆಯೊಂದೂ ಕೆಳಗಿಲ್ಲದೆ ದೈತ್ಯಾಕಾರವಾಗಿ ಬೆಳೆದಿದ್ದ ಆ ಮರದಲ್ಲಿ ಹಸುರೆಲೆಗಳು ಹಸನಾಗಿ ಕಂಗೊಳಿಸುತ್ತಿದ್ದುವು. ಆ ಸೊಪ್ಪು ಹೇಗಾದರೂ ಕಡಿದು ಹಾಕಿದರೆ ನೂರಾರು ಮರಗಳ ಬುಡಕ್ಕೆ ಸಾಕಾಗಬಹುದು. ಮರವೇರಲು ಬಹುವ್ರಯಾಸ ಪಡಬೇಕಾದರೂ ಸೊಪ್ಪು ಕಡಿಯದೆ ಬಿಡಲು ವಾಸುದೇವ ಭಟ್ಟರ ಮನವೊಪ್ಪಲಿಲ್ಲ. ಹೇಗೂ ಪ್ರಯಾಸಪಟ್ಟು

ಮರವೇರಿದರು. ಸೊಪ್ಪನ್ನೆಲ್ಲಾ ಕಡಿದು ಕೆಳಗುರುಳಿಸಿದರು. ಅನಂತರ ಬಹು ಜಾಗ್ರತೆಯಲ್ಲಿ ಕೆಳಗಿಳಿಯುತ್ತಿರುವಾಗ ಕೈಕಾಲು ಜಾರಿ ಧೊಪ್ಪನೆ ಬಿದ್ದುಬಿಟ್ಟರು. ಬಿದ್ದ ಸದ್ದುಕೇಳಿ ಸನಿಯದಲ್ಲೇ ದುಡಿಯುತ್ತಿದ್ದ ಪದ್ಮನಾಭ ಭಟ್ಟರೂ ಕೂಲಿಯಾಳುಗಳೂ ಓಡಿ ಬಂದರು. ಬಂದು ನೋಡುವಾಗ ವಾಸುದೇವ ಭಟ್ಟರು ಪ್ರಜ್ಞೆತಪ್ಪಿ ಬಿದ್ದಿದ್ದರು. ಮುಖಕ್ಕೆ ನೀರು ತಂದು ಚಿಮುಕಿಸಿ ಗಾಳಿ ಹಾಕಿ ಉಪಚರಿಸಿದಾಗ ವಾಸುದೇವ ಭಟ್ಟರು ಮೆಲ್ಲನೆ ಕಣ್ಣು ತೆರೆದರು. “ನೀರು” ಎಂದರು. ಸೀಯಾಳ ವೆರಡು ಕೊಯಿದು ತಂದು ಕುಡಿಸಿದರು. ವಾಸುದೇವ ಭಟ್ಟರ ಮೈ ಜಜ್ಜಿದಂತಾಗಿ ಬಾತಿತು. ಕಾಲೂರಲಾಗುತ್ತಿರಲಿಲ್ಲ. ಪದ್ಮನಾಭ ಭಟ್ಟರೂ ಕೆಲಸದಾಳುಗಳು ವಾಸುದೇವ ಭಟ್ಟರನ್ನು ಹೊತ್ತುಕೊಂಡು ಬಂದು ಮನೆಯಲ್ಲಿ ಹಾಸಿಗೆಯಲ್ಲಿ ಮಲಗಿಸಿದರು. ಮನೆಯವರೆಲ್ಲಾ ವ್ಯಥೆ ಪಟ್ಟರು.

ವಾಸುದೇವ ಭಟ್ಟರು ಬಿದ್ದ ಸುದ್ದಿ ಕೇಳಿ ನೆರೆಯವರೆಲ್ಲ ಓಡಿ ಬಂದರು. ಬಂದು ನೋಡಿ ಮರುಕಪಟ್ಟು “ಅಯ್ಯೋ! ವಾಪ ಹೀಗಾಯಿತಲ್ಲ” ಎಂದು ಸಹಾನುಭೂತಿ ವ್ಯಕ್ತಪಡಿಸಿದರು. ಬಿದ್ದು ಮೈ ಪೆಟ್ಟಾಗಿ ನೋಯುತ್ತಿದ್ದುದರಿಂದ ನೋವಿಗೆ ಬೇಕಾದ ಎಣ್ಣೆಯನ್ನು ಸವರಿ ಶಾಕ ಕೊಟ್ಟರು. “ಎಡದ ಕಾಲೊಂದು ಮುರಿದಿದೆ ಎಂದೆಲ್ಲರೂ ಅಭಿಪ್ರಾಯಪಟ್ಟರು. ವಾಸುದೇವ ಭಟ್ಟರು ಅವಘಡಕ್ಕೆ ತುತ್ತಾಗಿ ಪೆಟ್ಟಾಗಿ ಬಳಲಿರುವರು ಎಂಬ ಸುದ್ದಿಯನ್ನು ಪದ್ಮನಾಭ ಭಟ್ಟರು ಅಣ್ಣ ಕೃಷ್ಣ ಭಟ್ಟರಿಗೂ ತಂಗಿ ಸಾವಿತ್ರಿಗೂ ಜನರ ಮುಖಾಂತರ ಹೇಳಿ ಕಳುಹಿದರು. “ವಾಸುದೇವ ಭಟ್ಟರ ಕಾಲು ಸರಿಪಡಿಸಲು ಯೋಗ್ಯ ಯೋಗ್ಯಜನರನ್ನು ಕರತರುವೆವು. ಗಾಬರಿಯೇನೂ ಇಲ್ಲ. ಸಂಗತಿ ಮಾತ್ರ ಹೀಗೆಲ್ಲ ನಡೆಯಿತು. ಒಟ್ಟಾರೆ ಗ್ರಹಚಾರ” ಎಂದು ಅಣ್ಣ ಅನಂತ ಭಟ್ಟರಿಗೆ ಪತ್ರ ಬರೆದರು.

ಮುರಿದ ಕೈಕಾಲು ಮೊದಲಾದ ಭಾಗಗಳನ್ನು ಸರಿಪಡಿಸುವುದರಲ್ಲಿ ನಾಗನಮೂಲೆ ಚಂಗರ ಪಾಟಾಳಿ ಹೆಸರು ಹೋದವನು. ಅವನು

ಹಲವಾರು ಜನರ ಮುರಿದ ದೇಹದ ಭಾಗಗಳನ್ನು ಕಟ್ಟಿ ಸರಿಪಡಿಸಿದ ಉದಾಹರಣೆಗಳು ಹೇರಳ ಇವೆ. ಆದ್ದರಿಂದ ಅಲ್ಲಿಗೆ ತೆರಳಿ ಅವನನ್ನು ಕರಕೊಂಡು ಬರುವುದೊಳ್ಳಿತೆಂದು ವದ್ಮನಾಭ ಭಟ್ಟರು ನಿಶ್ಚಯಿಸಿದರು. ತಂದೆ ವಾಸುದೇವ ಭಟ್ಟರ ಒಪ್ಪಿಗೆ ಪಡೆದು ನಾಗನಮೂಲೆಯಿಂದ ಕೂಡಲೇ ಚಂಗರ ವಾಟಾಳಿಯನ್ನು ಕರಕೊಂಡು ಬಂದರು. ಚಂಗರ ವಾಟಾಳಿ ವಾಸುದೇವ ಭಟ್ಟರನ್ನು ಪರಿಚ್ಛಿಸಿ ನೋಡಿದನು. “ಕಾಲು ಮುರಿದಿದೆ. ಸರಿಯಾಗಿ ಉಜ್ಜಿ ತಿಕ್ಕಿ ಕಟ್ಟಿದರೆ ಏನೂ ತೊಂದರೆಯಾಗದು ಕಾಲು ನೇರವಾಗುವುದರಲ್ಲಿ ಸಂದೇಹವಿಲ್ಲ. ಈಗ ಒಂದು ತಿಂಗಳ ವರೆಗೆ ಎರಡು ದಿನಗಳಿಗೊಮ್ಮೆ ವಡಿಕಟ್ಟಿ ಕಟ್ಟು ಹಾಕಬೇಕಾದ ರೀತಿಯಲ್ಲಿ ಉಪಚರಿಸುವೆ. ತದನಂತರ ವಾರಕ್ಕೊಮ್ಮೆ ಒಂದು ಐದಾರು ಸಲ ಉಜ್ಜಿ ಕಟ್ಟಿದರೆ ಕಾಲು ಸರಿಯಾಗುವುದು. ಆದರೂ ನೋವು ಹೋಗಬೇಕಾದರೆ ಆರು ತಿಂಗಳಿಗೊಮ್ಮೆ ಕಾಲ ಬೇಕೇ ಬೇಕು. ಮದ್ದು ಹಚ್ಚಿಯೂ ಎಣ್ಣೆ ಹಚ್ಚಿಯೂ ಮೆಲ್ಲಗೆ ಮಾಂಸ ತುಂಬಿ ನೋವು ಹೋಗಬೇಕು. ಮುರಿದ ಎಲುಬು ಕೂಡುವಷ್ಟರ ವರೆಗೆ ನೋವಿರಬಹುದು. ಆರು ತಿಂಗಳಲ್ಲಿ ಕಾಲು ಮೊದಲಿನಂತೆ ದರೂ ಒಂದು ವರ್ಷದ ಮಟ್ಟಿಗೆ ಎಲ್ಲಿಗೂ ವಿಶೇಷ ನಡೆದು ಹೋಗಬಾರದು. ಕಾಲ ಮೇಲೆ ಭಾರ ಹಾಕಿ ನಡೆದರೆ ಬಳವು ಬಿದ್ದು ಕಾಲು ಮೋಟಾಗುವುದು” ಎಂದು ಚಂಗರ ವಾಟಾಳಿ ತಕ್ಕ ವಿವರಗಳನ್ನೆರಡು ಎಚ್ಚರಿಸಿ ವಾಸುದೇವ ಭಟ್ಟರ ಕಾಲನ್ನು ಸರಿಪಡಿಸಲು ಪ್ರಾರಂಭಿಸಿದರು.

ಗಜಾನನ ಭಟ್ಟರು ಸಾವಿತ್ರಿ ಮೊದಲಾದ ಹತ್ತಿರದ ಬಂಧುಗಳೂ ದೂರದಿಂದ ಕೃಷ್ಣ ಭಟ್ಟರೂ ವಾಸುದೇವ ಭಟ್ಟರನ್ನು ನೋಡಲಾಗಿ ಬಂದರು. ಸಾವಿತ್ರಿ ಗಜಾನನ ಭಟ್ಟರು ಮರುಕ ತೋರಿ ನಡೆಯುತ್ತಿರುವ ಚಂಗರ ವಾಟಾಳಿಯ ಆಶ್ಚರ್ಯೇ ಸಾಕಾಗಬಹುದೆಂದು ಅಭಿಪ್ರಾಯಪಟ್ಟರು. ಆದರೆ ಕೃಷ್ಣ ಭಟ್ಟರಿಗೆ ಚಂಗರ ವಾಟಾಳಿಯು ಕಾಲು ಸರಿಪಡಿಸಿಯಾನೆಂಬ ವಿಶ್ವಾಸ ಬರಲಿಲ್ಲ. “ಈ ಹಳ್ಳಿಯ ಕುರುಬರಿಗೆ ಏನು ಗೊತ್ತು. ಮೇಲಿಂದ ಮೇಲೆ ಕೈಯಲ್ಲಿ ಮುಟ್ಟಿ

ಕಣ್ಣಲ್ಲಿ ನೋಡಿದರೆ ಚರ್ಮದೊಳಗಡೆ ಏನಾಗಿದೆಯೆಂದು ತಿಳಿಯುವುದಾದರೂ ಹೇಗೆ? ಸುಮ್ಮನುಮ್ಮನೆ ಡಂಭಾಚಾರಕ್ಕೆ ಗೊತ್ತಾದಂತೆ ನಟಿಸಿ ಕಾಲು ಹಾಳು ಮಾಡುವರಲ್ಲದೆ ವ್ರಯೋಜನವೇನೂ ಸಿಗದು. ಹೆಸರಾಂತ ನುರಿತ ಡಾಕ್ಟರುಗಳ ಹತ್ತಿರ ಅಂದರೆ ಸರ್ಜನುಗಳ ಹತ್ತಿರ ಚಿಕಿತ್ಸೆಗಾಗಿ ಸಾಗಬೇಕು. “ಎಕ್ಸ್‌ರೇ” ಫೋಟೋ ತೆಗೆದು ಏನಾಗಿದೆಯೆಂದರಿಯಬೇಕು. ಹಳ್ಳಿಯ ಮದ್ದಿಸಿಂದೇನೂ ಫಲಿಸಿಗದು. ನೀವೂಪ್ಪಿದರೆ ಪೇಟಿಗೆ ಕರಕೊಂಡು ಹೋಗಿ ಸರ್ಜನರಿಗೆ ತೋರಿಸಿ ಗುಣಪಡಿಸುವೆ ನಾನು” ಎಂದು ಕೃಷ್ಣ ಭಟ್ಟರು ತಂದೆಯೊಡನು ನುರಿದರು.

ನಿನಗೆ ಹಳ್ಳಿಗರ ವಿಶ್ವಾಸವಿಲ್ಲ. ನನಗೆ ಪೇಟೆಯ ಡಾಕ್ಟರು ಸರ್ಜನುಗಳೆಂದರೆ ಆಗದು. ಆ ಸರ್ಜನುಗಳಿಗೂ ಡಾಕ್ಟರಿಗೂ ಓಪ ರೇಶನ್ ಮಾಡಲಿಕ್ಕೆ ಮಾತ್ರ ತಿಳಿದೀತಲ್ಲದೆ ಇದ್ದಕ್ಕಿದ್ದ ಹಾಗೆ ಸರಿಪಡಿಸಲಿಯದು. ಅಂಬಿಕಾನ ಗಣೇಶ ಭಟ್ಟರ ಕೈ ಮುರಿದದ್ದನ್ನು ಓಪ ರೇಶನ್ ಮಾಡಿ ಸರ್ಜನರೇನು ಮಾಡಿದರು? ಈಗಲೂ ಕೈಯೊಂದು ಮೋಟು. ವಂಜಿಮೂಲೆ ವಿಷ್ಣು ಭಟ್ಟರ ಕಾಲ ಮೊಣಗಂಟಿನ ಕೀಲು ತಪ್ಪಿದುದನ್ನು ಸರ್ಜನರು ಸರಿಪಡಿಸಲಾರದೆ ಓಪರೇಷನ್ ಮಾಡಬಯಸಿದಾಗ ಅವರು ಕಾಲು ಹಾಳಾದೀತೆಂದು ಹೆದರಿ ಸರ್ಜನರನ್ನು ಬಿಟ್ಟುಬಿಟ್ಟರು. ಆ ಮೇಲೆ ಕೀಲು ಸರಿಪಡಿಸಿದಾತ ಈ ಚಂಗರ ವಾಟಾಳಿಯಲ್ಲವೇ? ಅವರ ಕಾಲೀಗ ಮೊದಲಿನಂತಿಲ್ಲವೇ? ಸರ್ಜನರ ಸುದ್ದಿ ನನ್ನದುರು ಎತ್ತಿದರು” ಎಂದು ವಾಸುದೇವ ಭಟ್ಟರು ರೇಗಿ ನುಡಿದರು. ಕೃಷ್ಣ ಭಟ್ಟರಿಗೆ ಮುಖಭಂಗವಾಯಿತು. ಕಾಲು ಮೋಟಾದರೂ ಸುಯಾದರೂ ನಿಮ್ಮದು. ತನ್ನ ತಂದೆಯವರದು ಎಂದು ಸೂಚನೆ ಮಾತ್ರ ಕೊಟ್ಟನು. ನಿಮ್ಮಿಷ್ಟದಂತೆಯೇ ಆಗಲಿ ಎಂದು ಕೃಷ್ಣ ಭಟ್ಟರು ವ್ಯಂಗ್ಯವಾಗಿ ನುಡಿದರು. ವಾಸುದೇವ ಭಟ್ಟರ ಕಾಲುಜ್ಜಿ ಸರಿಪಡಿಸುವ ಕೆಲಸ ಚಂಗರ ವಾಟಾಳಿಯದೇ ಆಯಿತು.

“ತಂದೆ ವಾಸುದೇವ ಭಟ್ಟರು ಕಾಲು ಮುರಿದುದರಿಂದ ಮಲಗಿದಲ್ಲೇ ಆದರು. ಇನ್ನು ಮೇಲೆ ಕಾರ್ಯಭಾರವನ್ನು ವಹಿಸುವವನು

1ರಬೇಕು. ಅಡಿಕೆಯೇ ಮೊದಲಾದ ಸಾಮಾನುಗಳನ್ನು ವೇಟೆ
 2 ಸಾಗಿಸಿ ಹಣ ತರುವ ವಹಿವಾಟು ಅಲ್ಲದೆ ಬಾಕಿಯುಳಿದ
 3 ನ ವಹಿವಾಟುಗಳನ್ನೂ ನಾನೇ ನಿರ್ವಹಿಸಬೇಕೆಂದು ಪಿತ್ಯಗಳೂ
 4 ಗಳೂ ಹೇಳಿದರು. ದೈವಯೋಗದಿಂದ ಅಲ್ಲಿನ ಮತ್ತು ಇಲ್ಲಿನ
 5 ಣ್ಣ ಕಾರ್ಯಭಾರ ನನ್ನದಾಗುವ ಕಾಲಬಂತು.” ಎಂದು
 6 ಟ್ಟರು ಮನದಲ್ಲೇ ಮಂಡಿಗೆ ತಿನ್ನುತ್ತಿದ್ದರು. ಹಾಗಾಗಿ ಕಾರ್ಯ
 7 ಳ ವಿಷಯವಾಗಿಯೂ ವಾಸುದೇವ ಭಟ್ಟರ ವಿಷಯದಲ್ಲಿ ತಕ್ಕೊಳ್ಳ
 8 ದ ಜಾಗರೂಕತೆಯ ಪರವಾಗಿಯೂ ಉಳಿದವರಿಗೆ ಉದ್ದುದ್ದದ
 9 ವ್ಯಾಸ ಕೊಡತೊಡಗಿದರು. ತಂದೆಯವರ ಮನಮೆಚ್ಚಿಸಲು
 10 ಗೂ ನಾಲ್ಕೈದು ಧೈರ್ಯದ ಮಾತುಗಳನ್ನಾಡಿದರು. ಆದರೂ
 11 ಒಬ್ಬರೂ ಕೃಷ್ಣಭಟ್ಟರು ವಾಸುದೇವ ಭಟ್ಟರು ಆರೋಗ್ಯ
 12 ಯವವರೆಗೆ ಕಾರ್ಯಭಾರ ವಹಿಸಬೇಕೆನ್ನದಿರುವುದು ಬೇಸರದ
 13 ಯಿತು. “ಮಾತನಾಡದೆ ಕುಳಿತಲ್ಲಿ ತಮ್ಮ ಪದ್ಮನಾಭ
 14 ಕಾರ್ಯಗಳನ್ನೂ ಪೂರೈಸುವ ಹೊಣೆಗಾರಿಕೆಯನ್ನು ಪಡೆಯ
 15 ರು. ಅಂತಾದರೆ ಕೆಲಸ ಕೆಟ್ಟಿತು. ಎಚ್ಚರಿಸಿ, ಹೊಣೆಗಾರಿಕೆ
 16 ಗಿಸಿಕೊಳ್ಳುವೆನೆ” ಎಂದು ಮನದಲ್ಲಿ ಬಗೆದರು. ತಂದೆಯ ಬಳಿಗೆ
 17 ರು. “ಅವ್ವಾ! ನಾನಿನ್ನು ಗೋಳಿಕಟ್ಟಿಯ ಬಳಿಗೆ ಹೊರಡುವೆನು.
 18 ಂ ಬಂದ ಮಕ್ಕಳು ನಾವಿರಲು ನೀವು ಯಾವ ಬಗೆಯಲ್ಲೊ
 19 ಗಿಗೆ ಚಿಂತೆ ಹತ್ತಿಸಿಕೊಳ್ಳಬೇಕಾಗಿಲ್ಲ. ಕಾಲು ಸಂಪೂರ್ಣ
 20 ಾಗುವವರೆಗೆ ನಿರ್ಲಿಪ್ತರಾಗಿರಿ. ಇಲ್ಲಿನ ಅಡಿಕೆ ಮೊದಲಾದ
 21 ಂನುಗಳನ್ನೂ ಅಲ್ಲಿನ ಸಾಮಾನುಗಳನ್ನೂ ಭಂಡಸಾಲೆಗೆ ಸಾಗಿಸಿ
 22 ಪಡೆದು ಸರಿಯಾಗಿ ವಿಸ್ತರಿಸುವ ಹೊಣೆ ನಿಮಗೆ ಸಾಧ್ಯ
 23 ರುದರಿಂದ ನಾನೆಸಗುವೆ. ಯಾವ ಕೆಲಸ ಬೇಕಾದರೂ ನಾನು
 24 ಲು ತಯಾರಾಗಿರುವೆನು. ನಿಮ್ಮ ಮನಮೆಚ್ಚುವಂತೆ ನೀವಂದಂತೆ
 25 ಳ್ಳದಿದ್ದರೆ ನಾವು ಹುಟ್ಟಿ ಫಲವೇನು?” ಎಂದು ಚಿಕ್ಕದಾಗಿ
 26 ಅಭಿವ್ರಾಯವನ್ನು ಸ್ಪಷ್ಟೀಕರಿಸಿದರು.

“ನಿನಗೆ ಗೋಳಿಕಟ್ಟಿಯಲ್ಲಿ ಕೆಲಸಾವಳಿ ನಿರ್ವಹಿಸುವ ಕೆಲಸವೇ ಬೇಕಾದಷ್ಟಿದೆ. ಅದನ್ನು ಸರಿಯಾಗಿ ಮಾಡು. ಇಲ್ಲಿನ ಸಾಮಾನುಗಳನ್ನು ನನ್ನ ಹೆಸರಲ್ಲಿ ಕಾಗದ ಕೊಟ್ಟು ತಮ್ಮನ ಮೂಲಕ ಭಂಡ ಸಾಲಿಗೆ ಸಾಗಿಸುವೆ. ಅಲ್ಲಿನ ಸಾಮಾನುಗಳನ್ನೆಲ್ಲಾ ಹೇಗೆ ಹೇಗೆ ಮಾಡ ಬೇಕೆಂಬುದಕ್ಕೆ ತಿಳಿಸುವೆ. ನಾನಂದ ಹಾಗೆ ಸುವುತ್ರರಾದ ನೀವು ನಡ ಕೊಂಡಲ್ಲಿ ನನಗೆಲ್ಲಿಯ ಚಿಂತೆ. ಗೃಹಚಾರ ನಿವೃತ್ತಿಯಾಗುವ ವರೆಗೆ ಕುಳಿತಲ್ಲೇ ಆದರೂ ಮತ್ತೆದ್ದು ಬರುವೆನೆಂಬ ಆಸೆ ಇದೆಯಲ್ಲ. ಆಗಲಿ, ಕೆಲವೊಂದು ಸಮಯದ ಮಟ್ಟಿಗೆ ಸ್ವಲ್ಪ ಕಷ್ಟವಾಗಬಹುದು. ಚಿಂತೆಯಿಲ್ಲ” ಎಂದು ವಾಸುದೇವ ಭಟ್ಟರಿಂದಾಗ ಕೃಷ್ಣ ಭಟ್ಟರ ಗಾಳಿಗೋಪುರಗಳು ಕೂಸಿದು ಬಿದ್ದವು. ಈ ತಂದೆಯವರು ಅವರಿರುವತನಕ ನನ್ನನ್ನು ನಂಬುವಂತಿಲ್ಲ. ನನ್ನ ಬಗ್ಗೆ ಅವರಿಗೆಂದು ತಾತ್ಪಾರ. ತಮ್ಮನ ಮೇಲೆ ದೊಡ್ಡ ಅಭಿಮಾನ. ಅವನೊಬ್ಬ ಭಾರೀ ಬುದ್ಧಿವಂತ. ಕುಬೇರನೆಂಬ ಭಾವನೆ, ಇರಲಿ. ಇದಕ್ಕೆಲ್ಲಾ ಸರಿಯಾದ ಮದ್ದರಿಯುವೆ” ಎಂದು ಮನದಲ್ಲಿ ಬಗೆದರು. “ಆಯಿತು ಹೋಗಿಬರುವೆ” ನೆಂದು ಹೇಳಿ ಗೋಳಿಕಟ್ಟಿಗಭಿಮುಖವಾಗಿ ಚಿತ್ತೈಸಿದರು.

ಗೋಳಿಕಟ್ಟಿಗೆ ಬಂದ ಕೃಷ್ಣ ಭಟ್ಟರಿಗೆ ತಂದೆ ವಾಸುದೇವ ಭಟ್ಟರು ಬಿದ್ದು ಕುಳಿತಲ್ಲೇ ಆದರೂ ಕಾರ್ಯಭಾರ ತನಗೆ ಸಿಗದಾಯಿತಲ್ಲ ಎಂದೆನುವ ಉದ್ರೇಕ ತಲೆಗೆಡಿಸತೊಡಗಿತು. ಹಲವಾರು ಬಗೆಯ ವಿಕಲ್ಪಗಳನ್ನು ನಾನಾ ರೀತಿಯಲ್ಲಿ ಮನದಲ್ಲಿ ತಂದುಕೊಂಡರು. “ತಂದೆ ವಾಸುದೇವ ಭಟ್ಟರಿಗೆ ನನ್ನಲ್ಲಿ ಎಳ್ಳಷ್ಟು ಪ್ರೇಮವಿಲ್ಲ, ನಂಬಿಗೆಯಿಲ್ಲ. ಆದುದರಿಂದಲೇ ನನ್ನನ್ನು ದೂರಮಾಡಿ ಇಲ್ಲಿ ರಿಸಿದರು. ಕಾರ್ಯಭಾರಕೊಡದಾದರು. ಅವರಿಗೆ ಪದ್ಮನಾಭನ ಮೇಲೆ ಅಗಾಧಪ್ರೇಮ. ಆದ್ದರಿಂದಲೇ ಅವನನ್ನು ಸನಿಯದಲ್ಲಿರಿಸಿಕೊಂಡಿದ್ದಾರೆ. ಕಾರ್ಯಭಾರ ಕೊಡುತ್ತಿದ್ದಾರೆ. ಇಲ್ಲಾದರೂ ದೂರದಲ್ಲಿ ಸುಖವಾಗಿ ಸ್ವತಂತ್ರ ವೃತ್ತಿಯಿಂದ ಬಾಳುವ ಎಂದರೆ ಇಲ್ಲೂ ಅವರ ಹಿಡಿತ ಬಿಗಿಯಾಗಿಯೇ ಇದೆ. ಸಾಮಾನು ಸಂಗ್ರಹಿಸಿ ದಾಸವಾನಿಡ ಬೇಕು, ಏನು ಮಾಡಬೇಕೆಂಬುದನ್ನು ತಿಳಿಸುವೆ ಎಂದಿರುವರು. ಅಬ್ಬಾ!

ಇದನ್ನೆಲ್ಲಾ ನೋಡಿದರೆ ಗಾಢವಾಗಿ ಬೇರೇನೋ ಯೋಚನೆಯಿದೆ ಎಂಬುದು ಸುಸ್ಪಷ್ಟ. ಈಗಲೇ ತಿಳಿದು ಬಂದುದು ಒಳ್ಳೆಯದಾಯಿತು. ನಾನಿದಕ್ಕೆ ಸರಿಯಾದ ಪ್ರತಿಕ್ರಿಯೆಯೆಸಗದಿರಲಾರೆ. ಈ ಹಂಗಿನಿಂದ ವಾರಾಗಿ ಸ್ವತಂತ್ರನಾಗಿ ಬಾಳಿ ಬದುಕುವ ಮಾರ್ಗ ಹುಡುಕುವೆ. ಆಸ್ತಿಯ ಕೆಲನಾವಳಿಗೆಂದು ಹಣ ತರುವೆ. ಆ ಹಣವನ್ನು ಯಾವುದಾದರೊಂದು ವಿಷಯದಲ್ಲುವಯೋಗಿಸಿ ಬೆಳೆಸಿ ಸ್ವತಂತ್ರನಾಗುವೆ. ಹಣ ಸಂಗ್ರಹಿಸಿ ದೊಡ್ಡದೊಂದು ಮೆಷಿನ್ ತೆಗೆಯುವೆ. ಆ ಮೆಷಿನ್ ನಿಂದ ದೊಡ್ಡದೊಂದು ಕೈಗಾರಿಕೆಯ ಉದ್ಯಮವನ್ನು ಪ್ರಾರಂಭಿಸುವೆ ಎಂದು ಅಸಂತುಷ್ಟರಾಗಿ ಹಲವಾರು ಬಗೆಯ ಯೋಚನೆಯ ಕನಸು ಗಳಲ್ಲಿ ಮುಳುಗಾಡಿದರು. ತನ್ನನ್ನು ತಾನೇ ನಮಾಘಾನವೆಡಿಸಿ ಕೊಂಡರು.

ಈಗ ಕೃಷ್ಣ ಭಟ್ಟರಿಗೆ ಮೇಲ್ವಿಚಾರಕರಾಗಿ ಅವರು ಮಾತಿ ದ್ವಿಲ್ಲ ಸರಿ. ಹಣ ಬೇಕಾದಂತೆ ಮನೆಯಿಂದ ತರುತ್ತಿದ್ದರು. ಆಸ್ತಿಯಲ್ಲಿ ಏನಾದರೂ ಕೆಲಸ ಮಾಡಿಸಿದರೆ ಮಾಡಿಸಿದರು, ಇಲ್ಲವಾದರೆ ಇಲ್ಲ. ಕೂಲಿಯಾಳುಗಳನ್ನು ಕರೆದು ಆ ಕೆಲಸ ಮಾಡಿ ಆ ಕೆಲಸ ಮಾಡಿ ಎಂದಾಚ್ಚೆ ಕೊಡುವುದು ಮಾತ್ರವಲ್ಲದೆ ಕೆಲಸ ಹೇಗಾಗಿದೆ ಹೇಗಾಗಬೇಕೆಂಬುದನ್ನು ಕಣ್ಣೆತ್ತಿ ಸಹ ನೋಡದಾದರು. ತಂದ ಹಣ ಸಂಪೂರ್ಣ ನುಂಗಿದೆಯೆಂದು ಬೇಡ, ಕೂಲಿಗಳು ಕೆಲಸ ಸ್ವಲ್ಪ ಮಟ್ಟಿಗೆ ಮಾಡಿದರೆ ಮಾಡಲಿ ಎಂಬ ಉದ್ದೇಶ ಮಾತ್ರ ಅವರಲ್ಲಿತ್ತು. ಗೋಳಿಕಟ್ಟೆಯ ಗೇಣಿಯ ಆಸ್ತಿಯಲ್ಲಿ ನೆಲೆನಿಲ್ಲಬೇಕೆಂಬ ಯೋಚನೆ ಅವರಿಗಿಲ್ಲವಾಗಿತ್ತು. ಸುಳ್ಳು ಹೇಳಿ ಮನೆಯಿಂದ ತಂದ ಹಣವನ್ನು ತನ್ನ ಸುಖಕ್ಕಾಗಿಯೂ ತನ್ನ ಹೊಂಗನಸುಗಳು ಫಲವೀಯಲೂ ವಿನಿ ಯೋಗಿಸಬೇಕೆಂಬ ಇಚ್ಛೆ ಅವರಲ್ಲಿ ಬಲವಾಗಿ ಬೇರೂರತೊಡಗಿತು.

ಗೋಳಿಕಟ್ಟೆಯ ವೇಟಿಯಲ್ಲಿ ಕೃಷ್ಣಭಟ್ಟರಂತಹ ಜನರು ಕೆಲ ಮಂದಿ ಇದ್ದರು. ಅವರ ಗೆಳೆತನ ಕೃಷ್ಣಭಟ್ಟರಿಗೆ ಗಾಢವಾಗಿ ಬೆಳೆಯಿತು. ದೊಡ್ಡದಾದ ಮೆಷಿನ್‌ನೊಂದನ್ನು ತೆಗೆದು ಅಕ್ಕೆ ಕುಟ್ಟುವ

ಮಿಲ್ಲೋ ಎಣ್ಣೆ ಹಿಂಡುವ ಗಾಣವೋ ಯಾವುದಾದರೊಂದನ್ನು ಬೇಕಾದ ಸಲಕರಣೆಯನ್ನು ಸಿದ್ಧಪಡಿಸಿ ಮೊತ್ತಮೊದಲು ಸ್ಥಾಪಿಸಬೇಕು. ಆದರೆ ಹಲವಾರು ಕುದುರೆಗಳ ಶಕ್ತಿಯ ಎಂಜಿನು ತೆಗೆಯಬೇಕಾದರೆ ಹಣ ತುಂಬಾಬೇಕು. ಸ್ವಲ್ಪ ಸ್ವಲ್ಪ ಸಂಗ್ರಹಿಸಿದ ಹಣಸಾಕಾಗಲಾರದು. ಆದ್ದರಿಂದ ತನ್ನಲ್ಲಿರುವ ಹಣವನ್ನು ಯಾವುದರೊಂದು ರೀತಿಯಲ್ಲಿ ತುಂಬಾ ಹಣ ಲಾಭಬರುವ ಕೆಲಸಕ್ಕುಪಯೋಗಿಸಬೇಕೆಂದು ಕೃಷ್ಣ ಭಟ್ಟರು ಯೋಚಿಸುತ್ತಿದ್ದರು. ಕಷ್ಟವಿಲ್ಲದೆ ಭಾಗ್ಯವಿದ್ದರೆ ಸ್ಪರ್ಧೆಗೂ ಜೂಜಿಗೂ ಹಣ ಸುರಿದರೆ ಸಿಕ್ಕಿದರೆ ಸಿಕ್ಕುವುವು ಹಲವಾರು ಸಾವಿರಾರು ರೂಪಾಯಿಗಳು. ಬೆಳ್ಳಾರೆಯ ಜಗಜ್ಜೀವನರಾಯರು ಕಳೆದ ತಿಂಗಳಲ್ಲಿ ವಿಕಟ ಪ್ರಪಂಚದ ಬಹುಮಾನ ಸ್ಪರ್ಧೆಯಲ್ಲಿ ಉತ್ತರ ಸರಿಯಾದುದರಿಂದ ಎರಡು ಸಾವಿರ ರೂಪಾಯಿಗಳನ್ನು ಒಮ್ಮೆಯೇ ಪಡೆದುಬಿಟ್ಟರಲ್ಲ. ಅವರಿಗೊಳ್ಳೆಯ ನಸೀಬು. ತಾನೂ ವಿಕಟಪ್ರಪಂಚ ಮೊದಲಾದ ಒಂದೆರಡು ವತ್ರಿಕೆಯ ಸ್ಪರ್ಧೆಗಳಲ್ಲಿ ಭಾಗವಹಿಸುವೆನು. ನನ್ನಂತಹರಿಗೆ ಉತ್ತರ ಸರಿಯಾಗಿ ಬರುವಂತೆ ಸ್ಪರ್ಧೆ ಬಿಡಿಸುವುದೆಂದರೆ ಅದೊಂದು ದೊಡ್ಡ ಕೆಲಸವೇ! ಎಂದು ಕೃಷ್ಣ ಭಟ್ಟರಿಗೆ ತೋರಿತು.

ವಿಕಟಪ್ರಪಂಚ? ಸ್ಪರ್ಧಾಲೋಕವೆಂದೆನುವ ಶ್ರೇಷ್ಠ ವತ್ರಿಕೆಗಳ ಒಗಟುಗಳನ್ನು (ಕ್ರಾಸ್‌ವರ್ಡ್) ಬಿಡಿಸಿ ಹಣ ಕಟ್ಟುವುದು; ಫಲಿ ತಾಂಶ ಹೊರಬೀಳುವುದನ್ನು ಇದಿರು ನೋಡುತ್ತಿರುವುದು; ಭಾಗ್ಯ ತೆರೆ ದೀತು; ಎಂದಾಸೆವಡುತ್ತಿರುವುದು, ಕೃಷ್ಣ ಭಟ್ಟರಿಗೆ ದಿನನಿತ್ಯದ ಕೆಲಸಗಳಲ್ಲೊಂದಾಯಿತು. ಹಲವಾರು ಬಗೆಯ ಹಲವಾರು ಹೆಸರುಗಳ ಸೋಡ್ಡಿಗಳಿಗೆ ಹಣ ಕಟ್ಟಿದರೆ ಒಂದೇ ಉಸುರಿಗೆ ಲಕ್ಷಗಟ್ಟಲೆ ಸಿಗಬಹುದೆಂಬ ಕನಸಿನ ಗೋಪುರಗಳನ್ನು ಕಟ್ಟುತ್ತಾ ಹಣಸುರಿಯತೊಡಗಿದರು. ತನ್ನಂತೆಯೇ ತಿರುಗಾಡಿ ಗೆಳೆಯರಾದ ರಾಮರಾಯರು, ದೂಮಪ್ಪ ಸೆಟ್ಟರು, ಐತಪ್ಪ ಪೂಜಾರಿ, ಮದನ ಮೂಲ್ಯ ಮೊದಲಾದ ಜನರೊಂದಿಗೆ ಹಾಳು ಹರಟೆ ಹೊಡೆದು ಜುಗಾರಿ ಆಡುತ್ತಾ ಕುಳಿತರೆ ಹಗಲು ಇರುಳಾದರೂ ಇರುಳು ಹಗಲಾದರೂ ಕೆಲವೊಮ್ಮೆ ತಿಳಿಯದಾದರು. ಈ ರೀತಿ ಉಂಡಾಡಿ ಗೆಳೆಯರೊಂದಿಗೆ ನೇರಿ ಮದಿರಾ

ದೇವಿಯನ್ನೂ ಹತ್ತಿರ ಬರವಾಡಿಕೊಂಡರು. ಈ ರೀತಿ ಕೃಷ್ಣ ಭಟ್ಟರಿಗೆ ಹಣ ಒಂದು ವೈಯುಳಿಯದೆ ಖರ್ಚಾಗತೊಡಗಿತು. ಸ್ವತಂತ್ರ ರಾಗಲು ಹಣ ಕೂಡಿಸುವುದಂತಿರಲಿ. ದುರ್ವಿನಿಯೋಗಕ್ಕೆ ಮನೆಯಿಂದ ತಂದುದು ಸಾಕಾಗದೆ ಬರುತ್ತಿತ್ತು. ಹಣ ಸಾಕಾಗದೆ ಬರುವಾಗ ಸಾಲ ಕೇಳುವ ಸಾಲವಾಡುವ, ಕೆಲಸಕ್ಕೂ ಸುರು ಹಚ್ಚಿದರು. ಸಾಲಕೊಟ್ಟು ಬಲೆಬೀಸಿ ತಮ್ಮೆಡೆಗೊಯ್ದು ನಾನಾನುಗಳನ್ನು ಲಾಭಕ್ಕೆ ವಡೆಯುವ ಜನರು ಎಲ್ಲೆಡೆಗಳಲ್ಲೂ ಇರುವಂತೆ ಬೆಳ್ಳಾರೆಯಲ್ಲೂ ಇದ್ದರು. ಗಣೇಶ ವ್ರಭುಗಳು ಕೃಷ್ಣ ಭಟ್ಟರು ಅಡಿಕೆ ತಂದುಕೊಡುವ ಶರತದಲ್ಲಿ ಕಡಕೊಡತೊಡಗಿದರು. ಗೋಳಿಕಟ್ಟಿಯಲ್ಲಿ ಬೆಳೆಯುವ ಫಸಲಿನ ಮಟ್ಟಿಗೆ ಕಡಕೊಟ್ಟು ಗಣೇಶ ವ್ರಭುಗಳು ಕೃಷ್ಣ ಭಟ್ಟರ ತೋಟದಲ್ಲಿನ ಅಡಿಕೆಯೇ ಮೊದಲಾದುವನ್ನು ಫಲ ಬಂದ ಹಾಗೆ ತಮ್ಮೆಡೆಗೆ ತರಿಸಿಕೊಂಡರು. ಈ ರೀತಿ ಸರ್ವನಾಶವಾಗುತ್ತಿದ್ದರೂ ಕೃಷ್ಣ ಭಟ್ಟರಿಗೆಚ್ಚರ ಬರಲಿಲ್ಲ. ಇಡೀ ದಿನ ಫೋಕರಿಗಳೊಂದಿಗೆ ಅಲೆದಾಡಿ ದುರ್ವ್ಯಸನಗಳನ್ನು ಮತ್ತೂ ಮತ್ತೂ ಹೆಚ್ಚಿಸಿಕೊಳ್ಳುತ್ತಿದ್ದರು.

ಕೂಲಿಗಳು ತಮ್ಮ ಹೊಟ್ಟೆ ತುಂಬಿಸಲಿಕ್ಕಾಗಿ ಹಾಜರಿ ಕೊಟ್ಟು ತಮ್ಮಿಷ್ಟ ಬಂದಂತೆ ನಡೆಯುತ್ತಿದ್ದುದರಿಂದ ಗೋಳಿಕಟ್ಟಿಯಲ್ಲಿ ಜಮೀನಿನಲ್ಲಿ ಕೆಲಸವೇನೂ ಆಗುತ್ತಿರಲಿಲ್ಲ. ನೀರು ನೊಪ್ಪು ಗೊಬ್ಬರಗಳಿಲ್ಲದೆ ಅಡಿಕೆ ತೋಟ ಒಣಗಿತು. ಯದ್ವಾತದ್ವಾ ಮಾಡಿದುದರಿಂದ ಗದ್ದೆಯಲ್ಲಿ ಭತ್ತವೂ ಬೆಳೆಯದಾಯಿತು. ಕೃಷಿಯ ಗುಟ್ಟರಿಯದ ಕೃಷ್ಣಭಟ್ಟರು “ಎಷ್ಟು ಗೈದರೂ ಫಲಬರಲಿಲ್ಲ. ದುಡ್ಡೆಷ್ಟು ಸುರಿದರೂ ಬೆಳೆಬಾರದ ಪ್ರಯೋಜನವಿಲ್ಲದ ಹಾಳು ಆಸ್ತಿ” ಎನತೊಡಗಿದರು. ಗಾಳಿಯಲ್ಲಿ ತಮ್ಮಿಷ್ಟ ಬಂದಂತೆ ವಿಹರಿಸುತ್ತಿರುವ ಗಂಧರ್ವರಂತಿದ್ದ ರಲ್ಲದೆ ಲೋಕದಲ್ಲಿ ಸಾಮಾನ್ಯ ಮಟ್ಟಿಗಿಲ್ಲರಂತೆ ಬದುಕಬೇಕೆಂಬುದನ್ನು ಯೋಚಿಸುತ್ತಿರಲಿಲ್ಲ.

ನಾಸುದೇವ ಭಟ್ಟರು ಒಂದು ವರ್ಷ ಕಳೆದು ಕಾಲುಗುಣವಾದಾಗ ಒಂದು ನೋಡುವುದೇನು ತೋಟವೂ ಗದ್ದೆಯೂ ತಮ್ಮೆಡೆಗೆ ಕೃಷ್ಣ

ಭಟ್ಟರು ದೃಷ್ಟಿ ಬೀರಿಲ್ಲವೆಂಬುದನ್ನು ಸ್ಪಷ್ಟ ತಿಳಿಸಿದುವು. ಗೋಳಿ ಕಟ್ಟಿಯ ಉತ್ತತ್ತಿ ಕುರುಡು ಕಡ್ಡಿ ಸಹ ಇಲ್ಲದೆ ಛಾನಾಹಾನಿಯಾಗಿತ್ತು. ಮನೆಯಿಂದ ತಂದ ಹಣಸಹ ಏನಾಯಿತೆಂದೆನ್ನುವ ವಿವರವರಿಯುತ್ತಿರಲಿಲ್ಲ. ವಾಸುದೇವ ಭಟ್ಟರಿಗೆ ದಿಗ್ಭ್ರಮೆ ಹಿಡಿಯಿತು. ಕೃಷ್ಣಭಟ್ಟ ರೇನಾದರೂ ಹೇಳುತ್ತಿದ್ದರಲ್ಲದೆ ಸಮರ್ಪಕವಾಗಿ ಉತ್ತರ ಕೊಡುತ್ತಿರಲಿಲ್ಲ. ಆ ಊರ ಜನರೊಡನೆ ಕೇಳಿ ತಿಳಿದಾಗ ಎಲ್ಲವೂ ತಿಳಿದು ಬಂದುವು. “ತಾನೊಂದು ನೆನಸಿದರೆ ದೈವಮಗುದೊಂದನೆನೆಯುವುದು” ಎಂದೇ ಆಗುತ್ತಿರುವುದಲ್ಲ. ಓಗಾದಲ್ಲಿ ಉಳಿಗಾಲವಿಲ್ಲ ಗೇಣಿಗೂ ಖರ್ಚಿಗೂ ಮನೆಯಿಂದ ಹಣ ತಂದು ಗೋಳಿಕಟ್ಟಿಯಲ್ಲಾಸ್ತಿ ಗೇಣಿಗೆ ಮಾಡಿ ಊರಲ್ಲಿ ಉಳಿಯುವಂತಿಲ್ಲ. ಕೈ ವೀರಿ ಹೋದ ಈತನನ್ನು ಸರಿದಾರಿಗೆ ತಂದಾಗ ಒನಕೆ ಚಿಗುರುವುದು. ಬಂದನಷ್ಟವೇ ಸಾಕು. ಈ ಆಸ್ತಿ ಇನ್ನು ಮೇಲೆ ಗೇಣಿಗೆ ಮಾಡಿಕೊಳ್ಳುವ ವಂಚಾಯಿ ತಿಯೂ ಬೇಡ. ಎಂದು ಕೂಡಲೇ ನಿರ್ಧರಿಸಿ ಬಿಟ್ಟರು. ಕುಂಞಂಬು ನಾಯರುಗಳೊಡನೆ “ತಮ್ಮಿಂದ ಪೂರೈಸುವುದಿಲ್ಲ” ಎಂದು ಹೇಳಿ ರಾಜಿ ವಂಚಾಯಿತಿಕೆ ಮಾಡಿ ದಂಡತತ್ತು ಇದ್ದಕ್ಕಿದ್ದ ಹಾಗೆ ಆಸ್ತಿ ಯನ್ನು ಬಿಟ್ಟುಕೊಟ್ಟರು. “ಇನ್ನು ಇವನನ್ನು ಕಣ್ಣೆದುರು ಇರಿಸಿಕೊಳ್ಳುವೆ. ದುಡಿಯದಿದ್ದರೆ ಬೇಡ. ಊಟ ಮಾಡಿಕೊಂಡು ಮನೆಯಲ್ಲಿ ಬಿದ್ದಿರಲಿ. ಹಾಗಾದಲ್ಲಿ ಈ ರೀತಿ ನಷ್ಟಹಾಕುವುದಾದರೂ ಇಲ್ಲದಾಗುವುದು ಎಂದು ಕೃಷ್ಣ ಭಟ್ಟರನ್ನು ಕುಟುಂಬ ಸಮೇತ ಮನೆ ಕಡೆಗೆ ಕರೆಸಿಕೊಂಡರು.

ನುಳಿ ೫

ಸ್ವತಂತ್ರವಾಗಿ ಆಕಾಶದಲ್ಲಿ ವಿಹರಿಸುತ್ತಿರುವ ಪಕ್ಷಿಯನ್ನು ಹಿಡಿದು ಗೂಡಿನಲ್ಲಿಕ್ಕಿದಂತಾಯಿತು ಕೃಷ್ಣ ಭಟ್ಟರಿಗೆ ಮನೆಗೆ ಬಂದುದು. ತನ್ನ ದಾರಿಗಳಿಗಡ್ಡೆ ಬರುವವರಲ್ಲಿ ಮೊತ್ತಮೊದಲಿಗರೇ ತಂದೆಯವರಾದ ವಾಸುದೇವ ಭಟ್ಟರು. ಅವರಿಗೆ ಮಗನಾಗಿ ಹುಟ್ಟಿದ ತಪ್ಪಿಗೆ ತಲೆ ತಗ್ಗಿಸಿ ನಡೆಯದೆ ವಿಧಿಯಿಲ್ಲ. ಮನೆಯಲ್ಲಾದರೆ ಮನೆಯಲ್ಲೇ

ಇರುವೆ. ಹೇಗಾದರೂ ಸರಿ. ಏನಾದರೂ ಮಾಡಿ ಬಂದಲ್ಲ ಬಂದು ಬಗೆಯಲ್ಲಿ ನಾನೀಗ ಕಾಣುತ್ತಿರುವ ಕನಸುಗಳನ್ನು ಪೂರೈಸಿಯೇ ತೀರುವೆ. ಗೋಳಿಕಟ್ಟೆ ಬಿಟ್ಟುಬರುವಾಗ ಸಂವಾದಿಸಿದ ಹಣ ತುಸು ಮಟ್ಟಿಗೆ ಕೈಯಲ್ಲಿದೆ. ಆ ಹಣವನ್ನು ಸ್ಪರ್ಧೆಗಳಿಗೂ ನೋಡ್ಡಿಗಳಿಗೂ ಫಲಸಿಗುವ ವರೆಗೆ ವ್ಯಯಿಸುವೆ. ಸ್ಪರ್ಧೆಯಲ್ಲಾಗಲಿ ಸೋಡ್ಡಿಯಲ್ಲಾಗಲಿ ಒಮ್ಮೆಯಲ್ಲವಾದರೆ ಮತ್ತೊಮ್ಮೆ ಯಾವಾಗಲಾದರೂ ಹಣ ಸಿಗದಿರದು. ಬಹುಮಾನ ಸಿಕ್ಕಿ ಹಣ ರುಣರುಣ ಎಂದು ಕೈಯಲ್ಲಲು ಗಾಡತೊಡಗಿದರೆ ನನ್ನಿಷ್ಟ ನನಗೆ. ಈ ಹಂಗಿನ ಜೀವನ ಮತ್ತೆ ಯಾರಿಗೆ ಬೇಕು. ಈಗ ಮನೆಯಿಂದ ಹೊರಬಿದ್ದು ಏಕಾಏಕಿ ಸ್ವತಂತ್ರ ನಾಗಲು ಸಾಕಷ್ಟು ಅನುಕೂಲವಿಲ್ಲ. ಕಾಲಬರಲಿ ನೋಡಿಕೊಳ್ಳುವೆ. ಸದ್ಯಃ ಕಮಲದಲೆ ನೀರಲ್ಲಿದ್ದರೂ ತೊಯಿದು ಹೋಗದಿರುವಂತೆ ನನ್ನ ಷ್ಯಕ್ಕೆ ನಾನಿರುವೆ ಎಂದು ಯೋಚಿಸಿ ಮನೆ ವಿಷಯದ ಕೆಲಸಗಳಾವು ವಕ್ಕೂ ಕೈಯಿಕ್ಕದೆ ತಮ್ಮಷ್ಟಕ್ಕೆ ಕೃಷ್ಣ ಭಟ್ಟರಿರಕೊಡಗಿದರು. ಉಂಡು ತಿಂದು ತಿರುಗಾಡಿ ಸ್ಪರ್ಧೆಯೋ ಸೋಡ್ಡಿಯೋ ಮತ್ತಾವುದಾದರೂ ಬೇಡದ ಕೆಲಸವಿದ್ದರೆ ಅದರಲ್ಲಿ ತಲ್ಲಿನರಾಗಿರುತ್ತಿದ್ದರು. “ಓಗಿರ ಬಾರದು, ವೈಗಳನಾಗಿರಬಾರದು. ಏನಿಲ್ಲವೆಂದರೂ ಅವರವರ ಉಪ್ಪಿನ ಖರ್ಚಿಯ ಮಟ್ಟಿಗಾದರೂ ದುಡಿಯಬೇಕು” ಎಂದು ವಾನುದೇವ ಭಟ್ಟರೂ ಗಂಗಮ್ಮನೂ ಹೇಳಿದರೆ ಕೃಷ್ಣ ಭಟ್ಟರು ಕೇಳಿಯೂ ಕೇಳದಂತಿದ್ದರು. ಒಮ್ಮೊಮ್ಮೆ “ನೀವು ಹೇಳಿ ನನ್ನನ್ನು ದುಡಿಸಬೇಕಾದ್ದಿಲ್ಲ. ದುಡಿಯಲು ಮನವಿದ್ದರೆ ದುಡಿಯುವೆ. ಇಲ್ಲವಾದರೆ ಇಲ್ಲ. ದುಡಿಯದೆ ಇರಬಾರದೆಂದು ನೀವೊತ್ತಾಯಿಸಿ ಪೀಡಿಸುವಿರಾದರೆ ನಿಮ್ಮ ಮಗ ನಾನು. ನನಗೂ ಈ ಆಸ್ತಿಯಲ್ಲಿ ಹಕ್ಕಿದೆ. ನನ್ನದನ್ನು ನನಗಿತ್ತುಬಿಡಿ. ನಿಮ್ಮ ಗೊಣಗಾಟ ಕೇಳಿ ನನಗೆ ಸಾಕೋ ಸಾಕಾಯಿತು. ಈ ಮನೆಗೆ ಕಾಲಿಟ್ಟನಂತರ ಒಂದಿಷ್ಟು ನೆಮ್ಮದಿಯೆಂಬುದನ್ನು ಕಂಡರಿಯೆ. ನಿಮ್ಮೊಡನೆ ದುಡಿದುಂಡು ಕೂಡಿ ಬಾಳಲು ನನ್ನಿಂದಾಗದು” ಎಂದು ರೇಗಿ ಕರೋರವಾಗಿ ಖಾಡಾಖಾಡಿ ಉತ್ತರಕೊಟ್ಟು ಜನನೀ ಜನಕರ ಹೃದಯ ಚೂರುಚೂರಾಗುವಂತೆ ವರ್ತಿಸುತ್ತಿದ್ದರು. ತಮ್ಮ ವದ್ಮನಾಭ ಭಟ್ಟ

ರನ್ನು ಕಂಡರೆ ಕೃಷ್ಣ ಭಟ್ಟರಿಗೊಂದು ಬಗೆಯ ತಿರಸ್ಕಾರ, ದ್ವೇಷ. ಅವರನ್ನು ಕಸಕ್ಕಿಂತಲೂ ಕಡೆಯಾಗಿ ತಿಳಿಯುತ್ತಿದ್ದರು. ಅವರೊಡನೆ ಒಂದು ಶಬ್ದ ಸಹ ಅವರು ಮಾತನಾಡುತ್ತಿರಲಿಲ್ಲ. “ಅಯ್ಯೋ ಈ ಶತಮೂರ್ಖನಿಗೆ ಬುದ್ಧಿ ಹೇಳಿದರೆ ಫಲವಿಲ್ಲ. ನಮ್ಮ ವ್ರಾಕ್ತನ ಕರ್ಮದ ಫಲ. ಯಾರಿಂದೇನು ಮಾಡಲು ಸಾಧ್ಯ. ದೇವರೇ ಎಂತಹ ಸಂಕಷ್ಟ ತಂದೊಡ್ಡಿದೆ” ಎಂದು ವಾಸುದೇವ ಭಟ್ಟರೂ ಗಂಗೆಮ್ಮನೂ ಪ್ರತಿದಿನವೂ ಕಣ್ಣೀರಿಳಿಸತೊಡಗಿದರು.

ಕೃಷ್ಣ ಭಟ್ಟರ ಸಹಧರ್ಮಿಣಿ ವ್ರಾರಂಭದಲ್ಲಿ ಮನೆಯವರೊಡನೆ ಕೆಲಸಗಳಲ್ಲಿ ಸಹಕರಿಸುತ್ತಿದ್ದಳು. ಕೃಷ್ಣ ಭಟ್ಟರು “ಅಯ್ಯೋ! ಹೆಣ್ಣಿಗೆನೂ ತಿಳಿಯಲಾರದೆನ್ನುವುದು ಇದಕ್ಕೇ ಸರಿ ನೋಡು. ಈ ಮನೆಯಲ್ಲಿ ದುಡಿದು ನಮಗೇನೂ ಆಗತಕ್ಕುದು ಇಲ್ಲ. ನನ್ನ ಜನನೀ ಜನಕರು ಸರ್ವಾಧಿಕಾರಿಗಳು. ತಮ್ಮ ವದ್ಮನಾಭ ಭಟ್ಟ ಯುವ ರಾಜ, ನಾವು ಅನ್ನಕ್ಕೆ ಬಂದು ಬಿದ್ದವರ ಹಾಗೆ. ಅವರಿಗೆ ನಮ್ಮಲ್ಲಿ ಗೌರವವಾಗಲಿ ಪ್ರೇಮವಾಗಲಿ ಏನೊಂದೂ ಇಲ್ಲ. ನಮ್ಮನ್ನು ಕಂಡರೆ ಅವರಿಗಾಗದು. ದಿನಸಿತ್ಯ ನಮ್ಮನ್ನು ದುಡಿಯಿರಿ ದುಡಿಯಿರಿ ಎಂದು ಹೇಳುತ್ತಾ ತೊತ್ತುಗಳಂತೆ ದುಡಿಸುತ್ತಿದ್ದಾರೆ. ನಾವು ದುಡಿದರೂ ದುಡಿಯದಿದ್ದರೂ ಅನ್ಯಸೇಡದೆ ಅವರಿರರು. ದುಡಿದರೂ ವಿಶೇಷ ರೀತಿಯ ಮನ್ನಣೆ ದೊರೆಯದು. ನಮ್ಮ ತಲೆಯಡಿಗೆ ನಮ್ಮ ಕೈ. ಈಗಲೇ ದುಡಿದು ಮೈ ಬಡವಾಗಿಸಬಾರದು. ನಾವು ಸ್ವತಂತ್ರರಾಗಿ ಮನ್ನಣೆ ಪಡೆಯುವಾಗ ದುಡಿದರೆ ನಾಲದೇ?” ಎಂದು ಲಲಿತೆಯ ಕಿವಿಯೊಂದಿ ಬಿಟ್ಟರು. ಏನೂ ಅರಿಯದ ಹೆಂಗಸು ಲಲಿತೆ ಅಹುದೆಂದು ಭ್ರಮಿಸಿ “ಗಂಡನಂತೆ ಹೆಂಡತಿ”ಯಾದಳು.

ವೊದವೊದಲು ಲಲಿತೆಗೆ ಈ ಅಂಟುರೋಗ ಹಿಡಿಸದಿದ್ದರೂ ಮೆಲ್ಲ ಮೆಲ್ಲಗೆ ಗುರುಹಿರಿಯರಿಗೆದುರಾಗಿ ನಡೆಯುವ ಸುಮ್ಮಗಿದ್ದು ಬಿಡುವ ಅಂಟುರೋಗ ತಗಲಿತು. ದುಡಿಯದೆ ಇದ್ದು ಬಿಡುವುದು ಹಿತ ವೆನಿಸಿತು. ಅತ್ತೆ ಏನೆಂದರೂ ಕಿವಿಗೊಡದಾದಳು. ತಾನು ತನ್ನ

ವತಿ ಇಷ್ಟು ಜನರಲ್ಲದೆ ಬೇರೆಯವರು ಮನೆಯಲ್ಲಿರುವರು; ಅವರನ್ನೂ ದರಿಸಬೇಕು; ಎಂಬ ಭಾವನೆ ಲಲಿತೆಗಿಲ್ಲದಾಯಿತು. ಮನಬಂದಂತೆ ಹೂ ಕೊಯಿದು ಕಟ್ಟಿ ಓರಣವಾಗಿ ತಲೆಬಾಚಿ ಶೃಂಗರಿಸಿಕೊಳ್ಳುವುದು, ಕಸೂತಿ ಹಾಕುವುದು, ಜೋಗುಳ ಹಾಡು ಕಲಿಯುವುದು, ಇಷ್ಟಲ್ಲದೆ ಇನ್ನಿತರ ಕೆಲಸಗಳಿಗೆ ತಲೆಗೊಡದಾದಳು. ಅತ್ತೆ ಗಂಗಮ್ಮ ಬೇಯಿಸಿ ಇಟ್ಟ ಅನ್ನವನ್ನು ತನಗೂ ತನ್ನ ವತಿ ದೇವರಿಗೂ ಇಕ್ಕಿಕೊಳ್ಳುವಳೆಲ್ಲದೆ ಬೇರೇನೂ ಮಾಡಲಾರಳು. ಮಾತನಾಡುವುದಿದ್ದರೆ ಹರಟೆ ಹೊಡೆಯುವುದಿದ್ದರೆ ಪ್ರಿಯಕರ ಕೃಷ್ಣ ಭಟ್ಟರೊಂದಿಗೆ. ಇಲ್ಲವಾದರೆ ನೆರೆ ಹೊರೆಯ ಹೆಂಗಸರೊಂದಿಗೆ. ಮನೆಯಲ್ಲೂ ಳಿದವರೊಂದಿಗೆ ವಿಟ್ಟೆಂದು ಸಹ ಮಾತು ಆಡಲಾರಳು. ಈ ರೀತಿ ಮನೆಯೊಳಗೆ ಕೃಷ್ಣ ಭಟ್ಟರು ವೈಷಮ್ಯ ಬೆಳೆಸಿದರು.

ಕೃಷ್ಣ ಭಟ್ಟರಿಗೆ ಆಸ್ತಿಯಲ್ಲಿರುವ ಹಕ್ಕನ್ನಿತ್ತು ಮನೆಯಿಂದ ಬೇರ್ಪಡಿಸುವ; ಎಲ್ಲಿ ಬೇಕಾದರೂ ಹೋಗಿ ಏನು ಬೇಕಾದರೂ ಮಾಡಿ ಕೊಳ್ಳಲಿ. ವ್ರತಿದಿನವೂ ಈ ಹುಳಿರಗಳೆ ಇಲ್ಲದಂತಾಗಿ ನಾವಾದರೂ ಒಂದಿಷ್ಟು ಸುಖವಾಗಿ ಉಸಿರು ಬಿಡಬಹುದಲ್ಲ ಎಂದು ಒಮ್ಮೊಮ್ಮೆ ವಾಸುದೇವ ಭಟ್ಟರ ಮನನುಡಿಯುತ್ತಿತ್ತು. “ಆದರಾತನಿಗೆ ಕೊಡ ಬೇಕಾದುದನ್ನು ಕೊಟ್ಟುಬಿಟ್ಟಲ್ಲಿ ಮೂರನೇ ದಿನಗಳಲ್ಲಿ ಇದ್ದುದನ್ನೆಲ್ಲಾ ಮುಗಿಸಿ ಭಿಕ್ಷುವಾತ್ರ ಹಿಡಿಯುವುದನ್ನು ಹೆತ್ತು ಸಾಕಿ ನಲಹಿದ ನಾವು ಕಣ್ಣಾರೆ ಕಾಣಬೇಕಲ್ಲ. ಹಲವಾರು ಹರಕೆ ಹೊತ್ತು ಹುಟ್ಟಿದ ಪುತ್ರನು ಹೊರಲಾಗದ ಸಂಕಟ ತಂದೊಡ್ಡುತ್ತಿರುವನಲ್ಲ! ಅವನೆಂತೂ ಉಳಿಯುವಂತಿಲ್ಲ, ಬಾಕಿಯವರಾದರೂ ಉಳಿಯಲಿ ಎಂದವನನ್ನು ಬೇರ್ಪಡಿಸಿದರೆ ಸಾಯುವ ಕಾಲಕ್ಕೆ ಬಾಯಿಗೆ ತುಲಸಿ ಗಂಗೆೋದಕ ಸಹ ಬಿಡಲಾರ. ಅದುದಾಗಲಿ, ಉತ್ತರ ಕ್ರಿಯೆ ಮಾಡಲಿಕ್ಕಾದರೂ ಹಿರಿಯ ಮಗಬೇಕಲ್ಲ. ನಾಸಿರುವಾಗ ಅವನನ್ನು ಬೇರ್ಪಡಿಸುವುದಿಲ್ಲ. ಲೋಕಾ ವವಾದಕ್ಕೆ ಬಲಿಬೀಳುವುದಿಲ್ಲ. ಬಂದುದನ್ನೆಲ್ಲಾ ಕಣ್ಣು ಮುಚ್ಚಿ ಸಹಿಸಿಕೊಳ್ಳುವೆ” ಎಂದು ವಾಸುದೇವ ಭಟ್ಟರು ತಮ್ಮ ದೃಢನಿರ್ಧಾರ ವನ್ನು ಗಂಗಮ್ಮನೊಡನುಸುರಿದರು.

ಎನೋ ಸ್ವಲ್ಪ ಪುಡಿಕಾಸು ಕೃಷ್ಣ ಭಟ್ಟರ ಕೈಯಲ್ಲಿದ್ದುದು ಕೆಲವೇ ದಿನಗಳಲ್ಲಿ ಮುಗಿದುಹೋದುವು. ಅವರ ದುರಭ್ಯಾಸದ ನಿತ್ಯವೃತ್ತಿಗಳಿಗೆ ಹಣದ ಮುಗ್ಗಟ್ಟು ಆವರಿಸಿತು. ಬಹುಮಾನ ಸಿಗುವ ವರೆಗೆ ಒಗಟುಗಳಿಗೆ ಹಣ ಕಟ್ಟುವುದನ್ನೂ ಸೋಡ್ಡಿಗಳಿಗೆ ಹಣ ಸುರಿಯುವುದನ್ನೂ ಇನ್ನಿತರ ಅತ್ಯಾವಶ್ಯಕಗಳೆಂದು ತಿಳಿಕೊಂಡ ಕೆಲಸಗಳನ್ನೂ ಬಿಟ್ಟುಬಿಡುವುದು ಅವರಿಗೊಗ್ಗದ ಮಾತಾಯಿತು. ಈ ಮನೆಯ ಹಣದಲ್ಲಿ ತನಗೂ ಹಕ್ಕಿದೆ. ಕೇಳಿದರೆ ಕೊಡಲಾರರು. ಕೊಡದಿದ್ದರೇನಾಯಿತು? ಇಟ್ಟಲ್ಲಿಂದ ತೆಗೆದುಕೊಳ್ಳುವೆ. ಹಣ ತನ್ನದೂ ಆಗಿರುವಾಗ ಅಸಹಾರ ದೋಷ ತಗಲಲಾರದು. ಬೇಕಾದಂತೆ ಹಣ ತೆಗೆದುಕೊಳ್ಳುವೆ; ನನ್ನಿಕ್ಕೆ ನನಗೆ ಎಂದು ಕೃಷ್ಣ ಭಟ್ಟರ ಮನ ಬಂದೊದಗಿದ ಮುಗ್ಗಟ್ಟನ್ನು ವರಿಹರಿಸಲು ಸಲಹೆ ನೀಡಿತು. ವಾಸುದೇವ ಭಟ್ಟರು ಹಣವನ್ನು ಪೆಟ್ಟಿಗೆಯಲ್ಲಿರಿಸಿ ಬೀಗ ಜಡಿದು ಅದರ ಕೈ (ಕೀ)ಯನ್ನು ಗುಪ್ತವಾದೊಂದು ಸ್ಥಳದಲ್ಲಿರಿಸುತ್ತಿದ್ದರು. ಚಾಣಾಕ್ಷರಾದ ಕೃಷ್ಣ ಭಟ್ಟರಿಗದು ತಿಳಿಯದಿರುವುದೇ? ಬೇಕಾದಂತೆ ಹಣ ತೆಗೆದು ಬೀಗದ ಕೈಯನ್ನು ಅದೇ ಜಾಗದಲ್ಲಿರಿಸಿದರು. ಹೀಗಿರಲು ಹಲವು ದಿನಗಳ ನಂತರ ದುಡ್ಡೆಷ್ಟಿವೆ ನೋಡಿ ಬಿಡುವ ಎಂದು ಸ್ವಲ್ಪ ದುಡ್ಡನ್ನು ಪೆಟ್ಟಿಗೆಯಲ್ಲಿರಿಸುವ ವೇಳೆಯಲ್ಲಿ ಲೆಕ್ಕ ಮಾಡಿ ನೋಡಿದರು. ಪೆಟ್ಟಿಗೆಯಲ್ಲಿ ಹಣ ಇಡುವಾಗ ವಾಸುದೇವ ಭಟ್ಟರು ಲೆಕ್ಕ ಮಾಡಿಯೇ ಇಡುತ್ತಿದ್ದರು. ಈಗ ನೋಡುವಾಗ ಸ್ವಲ್ಪಮಟ್ಟಿಗೆ ಹಣ ಕಾಣೆ. ವಾಸುದೇವ ಭಟ್ಟರಿಗೆ ಪ್ರಾಣವೇ ಹಾರಿಹೋಯಿತು. ಎಲ್ಲರನ್ನೂ ವಿಚಾರಿಸಿದರು. “ಎಲ್ಲರೂ ನಾವರಿಯೆವೆ”ಂದೇ ಉತ್ತರವಿತ್ತರು. ಕೃಷ್ಣ ಭಟ್ಟರೂ ಕೂಡ “ನಾನರಿಯೆ. ನಿಮ್ಮ ಬೀಗದ ಕೈಯನ್ನೇ ನಾನು ಕಂಡಿಲ್ಲ.” ಎಂದೆಂದರು. “ಬೀಗದ ಕೈ ಇಡುವಲ್ಲೇ ಇತ್ತು. ಅಲ್ಲಿಂದ ಅತ್ತಿತ್ತೆ ಆಗಿಲ್ಲ” ಎಂದು ವಾಸುದೇವ ಭಟ್ಟರೆಂದರು. “ಹಾಗಾದರೆ ನಿಮ್ಮ ಗ್ರಹಿಕೆಯ ಲೆಕ್ಕವೇ ತಪ್ಪಿರಬಹುದು. ನೀವು ಪೆಟ್ಟಿಗೆಯಲ್ಲಿಟ್ಟ ಹಣ ಅಷ್ಟೇ ಆಗಿರಬೇಕು” ಎಂದು ಕೃಷ್ಣ ಭಟ್ಟರು ವಾಸುದೇವ ಭಟ್ಟರನ್ನು ಮಂಕುಮಾಡಿದರು. ಆಗಿರಲೂ ಬಹುದೆಂದು ವಾಸುದೇವ

ಭಟ್ಟರು ಸುಮ್ಮನಾದರು. ಸಮಾಧಾನ ತಂದುಕೊಂಡರು. ಆದರೂ ಮನಸ್ಸಿಗೆ ಶಾಂತಿ ಸಮಾಧಾನ ಬರಲಿಲ್ಲ. “ಆಗಲಿ, ನೋಡುವ” ಎಂದು ಬೀಗದ ಕೈಯನ್ನು ಆ ಜಾಗದಿಂದ ತಪ್ಪಿಸಿ ಮತ್ತೊಂದೆಡೆ ಇರಿಸಿದರು. ಕೃಷ್ಣ ಭಟ್ಟರಿಗದು ತಿಳಿಯಿತು. ಹತ್ತಾರು ದಿನ ಕಳೆದು ವಾಸುದೇವ ಭಟ್ಟರು ವೆಟ್ಟಿಗೆ ಬಾಗಿಲು ತೆರೆದು ನೋಡುವಾಗ ಮತ್ತೂ ಹಣ ಕಡಿವೆ. “ಆಹಾ! ಅಯ್ಯೋ!” ಎನ್ನುತ್ತಾ ಎದೆ ಮೇಲೆ ತಲೆಮೇಲೆ ಕೈಯಿಟ್ಟು ಗೋಳಿಟ್ಟರು. ಗೋಳಾಡಿ ಫಲವೇನು! ಕಡಿದ ನೀರು ಕಟ್ಟಕ್ಕೆ ಬರಲಾರದು. ಇನ್ನು ಮೇಲೆ ಹೆಚ್ಚು ಹಣ ಮನೆಯಲ್ಲಿಡಬಾರದು. ಎಲ್ಲೆಯಾದರೂ ಬೇಂಕಿನಲ್ಲೇ ರಿಕಾರ್ಡುಗಳಲ್ಲೋ ಭದ್ರವಾಗಿರಿಸಬೇಕು. ಇಲ್ಲಿ ಸ್ವಲ್ಪಮಟ್ಟಿಗೆ ಇಟ್ಟುಕೊಂಡರೆ ಸಾಕು. ವೆಟ್ಟಿಗೆಗೆ ಬೀಗ ಜಡಿದು ಬೀಗದ ಕೈ ಭದ್ರವಾಗಿ ಸೊಂಟದಲ್ಲಿ ಕಟ್ಟಿಕೊಳ್ಳುವೆ. ಅಲ್ಲದೆ ಈಗಲೇ ಮುಂಜಾಗ್ರತೆಗಾಗಿ ಚನ್ನಾಗಿ ಮನೆಯವರನ್ನೆಲ್ಲಾ ಬೈದು ಭಂಗಿಸಿ ವೆಟ್ಟಿಗೆಯನ್ನಾರೂ ಕಣ್ಣೆತ್ತಿ ನಹ ನೋಡದಂತೆನಗುವೆ” ಎಂದು ಬಹು ದೊಡ್ಡ ಯೋಚನೆ ಮಾಡಿ ಸಮಾಧಾನಪಟ್ಟುಕೊಂಡರು.

ಹಣ ಕಾಣೆಯಾಗಿದೆಯೆಂದು ವಾಸುದೇವ ಭಟ್ಟರು ಸಿಕ್ಕಾಬಟ್ಟಿ ರೇಗಾಡಿದರು. ಬಾಯಿಗೆ ಬಂದ ಹಾಗೆ ಮನೆಯವರನ್ನೆಲ್ಲಾ ಬೈದು ಭಂಗಿಸಿದರು. ಮೈ ಚರ್ಮಸುಲಿದು ಹಾಕುವೆನೆಂದು ಬೊಬ್ಬಿದರು. ಆದರೆ ಯಾರೂ ತುಟಿಸಿಟ್ಟನ್ನಿಲ್ಲ. ಕೃಷ್ಣ ಭಟ್ಟರಿಗೆ ಮಾತ್ರ ರೇಗಿತು. “ನಿಮ್ಮ ಬೈಗಳು ಕೇಳಿ ಕೇಳಿ ಸಾಕಾಯಿತು. ಈ ಮನೆಯಲ್ಲಿ ಬೈಗಳು ತಿಂದೇ ಹೊಟ್ಟೆ ತುಂಬಿಸಬೇಕು. ಹಣ ತೆಗೆದವರನ್ನು ಕಂಡುಹಿಡಿದು ಜರೆದು ಯೋಗ್ಯ ಶಿಕ್ಷೆಕೊಡಬೇಕು. ಹೀಗೆ ಕಂಡಾ ಬಟ್ಟೆ ಸಿಕ್ಕುಸಿಕ್ಕವರನ್ನು ಜರೆಯುವುದಿಲ್ಲ. ಸುಮ್ಮನುಮ್ಮನೆ ಜರೆದರೆ ನಾ ಸಹಿಸಲಾರೆ” ಎಂದು ಕೃಷ್ಣ ಭಟ್ಟರು ಮಾನ್ಯರಾದರು.

“ಯಾರು ತೆಗೆದಿರುವರೋ ಅವರನ್ನು ಬೈದೆ. ಈ ಬೈಗಳು ಅವರಿಗೆ ಮಾತ್ರ ಅನ್ವಯಿಸುವುದು. ಬಾಕಿಯವರಾರೂ ಉಸಿರೆತ್ತದಿರುವಾಗ ನೀನು ಮಾತ್ರ ಸಿಟ್ಟಿಗೆದ್ದೆ. ಕುಂಬಳಕಾಯಿ ಕದ್ದು ಹೆಗಲ

ಮೇಲೆ ಬೂದಿಯಿಲ್ಲವೆನ್ನುವಂತೆ ನಿನ್ನ ನಡತೆ. ಸಾಕು ನಿನ್ನ ಹೆಗ್ಗಳಿಕೆ, ಮುಚ್ಚು ಬಾಯಿ” ಎಂದು ವಾಸುದೇವ ಭಟ್ಟರು ಕಿಡಿಕಾರಿದರು.

ಹೌದು ಹೌದು ನಾನು ಕುಂಬಳಕಾಯಿ ಕದ್ದವ, ಹಣ ದೋಚಿದವ. ಹಾಗೆ ನಿಮ್ಮ ಬಾಯಿ ಸ್ಪಷ್ಟ ಹೇಳುತ್ತದೆ. ಕಳವು ರುಜುವಾತು ಮಾಡಿರಿ. ಹಿಡಿದು ಕಟ್ಟಿ ಹಾಕಿ ಹೊಡೆಯಿರಿ. ಸಂಶಯಪಟ್ಟು ಏನಾದರೂ ಸಾಧುಗಳ ಮೇಲೆ ಅಪವಾದ ಹೊರಿಸಿದರೆ ಜಾಗ್ರತೆ! ಎಂದು ಕೃಷ್ಣ ಭಟ್ಟರು ಕಣ್ಣು ಕೆಂಪು ಮಾಡಿದರು.

“ಮೊತ್ತಮೊದಲು ಕಟ್ಟಿ ಹಾಕಿ ಗದ್ದಬೇಕಾದ್ದು ನಿನಗೆ” ಎಂದು ವಾಸುದೇವ ಭಟ್ಟರು ಔಡುಗಚ್ಚಿದರು.

“ನೋಡುವ? ಯಾರದು ನನ್ನನ್ನು ಕಟ್ಟಿ ಹಾಕಿ ಹೊಡೆಯುವವರು?” ಎಂದರು ಕೃಷ್ಣ ಭಟ್ಟರು ದರ್ಪವಿಂದ.

“ಮರ್ಯಾದೆಗಾಗಿ ದೊಡ್ಡ ಮಗನೆಂದು ಬಿಟ್ಟಿದ್ದೇನೆ. ನಿನ್ನನ್ನು ಜೀವಂತ ಹುಗಿಯಲೂ ನನಗೆ ಸಾಧ್ಯವಾಗಲಾರದೆಂದು ಬಗೆದೆಯಾ?” ಎಂದು ವಾಸುದೇವ ಭಟ್ಟರು ಮಾರ್ನುಡಿದರು.

“ಇನ್ನೊಂದು ಮಾತ್ರ ಬಾಕಿ. ಬೈಗಳು ತಿನ್ನಬೇಕು ಪೆಟ್ಟು ತಿನ್ನಬೇಕು. ಕಟ್ಟಿ ಹಾಕಿಸಿಕೊಳ್ಳಬೇಕು. ಗುದ್ದು ಹಾಕಿಸಿಕೊಳ್ಳಬೇಕು. ಸಾಲದಿದ್ದರೆ ಜೀವಂತ ಹುಗಿಯಿಸಿಕೊಳ್ಳಬೇಕು. ಸಾಕೋ ಸಾಕು” ನನಗೆ ನಿಮ್ಮೊಂದಿಗೆ ಕೂಡಿ ಬಾಳಿದುದು. ನನಗಿರುವುದನ್ನು ಕೊಟ್ಟು ಬಿಟ್ಟರೆ ನನ್ನ ಮನಬಂದಂತೆ ಎಲ್ಲಿಯಾದರೂ ಹೋಗಿ ಗಂಜಿ ನೀರು ಕುಡಿದು ಕೊಂಡಾದರೂ ಇರುವೆ. ನನಗಿನ್ನು ಈ ಸ್ವರ್ಗ ಲೋಕದ ಸುಖವಾಸ ಬೇಡ. ನಾನಿನ್ನು ಇಲ್ಲಿ ನಿಲ್ಲಲಾರೆ. ಈಗಲೇ ಹೊರಟು ಬಿಡುವೆ” ಎಂದು ಕೃಷ್ಣ ಭಟ್ಟರೂ ಉದ್ರಕ್ತರಾಗಿ ನುಡಿದರು.

“ಇದೆಲ್ಲಾ ನನ್ನ ಸ್ವಾರ್ಜಿತ. ನಾನಿರುವ ವರೆಗೆ ಯಾರೊಬ್ಬರಿಗೂ ಇದರಲ್ಲಿ ಹಕ್ಕಿಲ್ಲ. ನನ್ನ ಕಾಲಾಸಂತರ ಸಹ ಇದರಲ್ಲಿ ಒಂದು ಕವಡೆ ಸಹ ನಿನಗೆ ಸಿಗದಂತೆ ಮಾಡುವೆ, ಹೋಗು ನಡೆ. ಇಲ್ಲಿ ನಿಲ್ಲಬೇಡ. ನೀನೂ ಒಬ್ಬ ಗಂಡುಸು. ಸಾಧ್ಯವಾದರೆ ದುಡಿದು ತಿನ್ನು.

ಇಲ್ಲವಾದರೆ ಬೇಡಿತಿನ್ನು. ಹೋಗು ನಡೆ” ಎಂದು ವಾಸುದೇವ ಭಟ್ಟರೂ ಸಿಟ್ಟಿನಿಂದ ಎಚ್ಚರ ತಪ್ಪಿದಂತಾಗಿ ನುಡದರು.

ಕೃಷ್ಣ ಭಟ್ಟರು ಪರಿಸ್ಥಿತಿ ಈ ರೀತಿ ವಿವರೀತಕ್ಕೇರಬಹುದೆಂದು ಯೋಚಿಸಿರಲಿಲ್ಲ. ತಾನೆದುರು ನುಡಿವಾಗ ಹೆತ್ತವರು ಜಗ್ಗಿಹೋಗುವ ರೆಂದು ತಿಳಿದಿದ್ದರು. ಹೊರಟು ಹೋಗುವೆನೆಂದು ಬೆದರಿಸಿದಾಗ ಹೊರಡು ನಡೆಯೆಂದೇ ಉತ್ತರ ಬಂದಿತು. ಇನ್ನು ಹೊರಹೊರಡದಿದ್ದರೆ ತನ್ನ ಅಭಿಮಾನಕ್ಕೆ ಕುಂದು, ಪರಿಸ್ಥಿತಿ ಹದಗೆಟ್ಟಿತು; ಎಂದು ಕೃಷ್ಣ ಭಟ್ಟರು ತಾಳಮೇಳ ತಪ್ಪಿದರು. “ಈ ಆಸ್ತಿಯಲ್ಲಿ ನನಗೂ ಹಕ್ಕಿದೆಯೋ ಇಲ್ಲವೋ? ನೋಡಿಯೇ ಬಿಡುವೆ” ಎಂದು ಒಂದೇ ಒಂದು ನುಡಿ ವಾಸುದೇವ ಭಟ್ಟರಿಗುಸುರಿದರು. ತದನಂತರ ಸಿಟ್ಟಿನಿಂದ ಧರಧರ ನಡುಗುತ್ತಾ “ಲಲಿತಾ! ಲಲಿತಾ! ಬಾ! ಹೊರಡು” ಎಂದು ಬಲವಾಗಿ ಕೂಗಿದರು.

ಲಲಿತೆ ಬಂದಳು. ಬಂದು “ಏನು” ಎಂದು ಪ್ರಶ್ನಿಸಿದಳು. “ಇನ್ನಿಲ್ಲಿ ಕ್ಷಣಕಾಲವೂ ನಿಲ್ಲಬಾರದು. ಬೇಗ ಹೊರಡು.” ಎಂದರು ಕೃಷ್ಣ ಭಟ್ಟರು.

“ಎಲ್ಲಿಗೆ?” ಎಂದು ಬಂತು ಲಲಿತೆಯ ಪ್ರಶ್ನೆ. “ಪ್ರಪಂಚವೆಂದರೆ ಇಷ್ಟೇ ಜಾಗವಲ್ಲ. ಅದು ವಿಶಾಲವಾಗಿದೆ. ಎಲ್ಲಿಗಾದರೂ ಹೋಗುವ, ಇಲ್ಲಿ ಮಾತ್ರ ನಿಲ್ಲುವುದು ಬೇಡ. ನನ್ನಾಜ್ಞೆಗೆ ತಲೆ ಬಾಗಿರುವೆಯಾದರೆ ಹಿಂದುಮುಂದು ನೋಡದೆ ಶೀಘ್ರ ಹೊರಡು” ಎಂದು ಕಿಡಿ ಕಾರುತ್ತಾ ಕೃಷ್ಣ ಭಟ್ಟರಂದರು.

ಪತಿಯಾಜ್ಞೆಯನ್ನು ಶಿರಸಾವಹಿಸಿ ಲಲಿತೆ ಹೊರಟು ನಿಂತಳು. ಮನೆಬಿಟ್ಟು ಹೊರಡಲನುವಾದ ಮಗ ಮತ್ತು ಸೊಸೆಯರನ್ನು ನೋಡಿ ಹೆತ್ತಾಕೆ ಗಂಗಮ್ಮನ ಕರುಳು ಕತ್ತರಿಸಿತು. ಕಣ್ಣುಗಳಲ್ಲಿ ನೀರು ಹರಿಯಿತು. “ಎಲೇ ಮಗನೇ! ಹೊರಟೇ ಬಿಟ್ಟೆಯಾ! ತಂದೆಯವರೊಡನೆ ಕೋಪಿಸಿ ಹೋಗುವುದು ಸರಿಯಲ್ಲ. ಗುರುಹಿರಿಯರು ದೇವರಿಗೆ ಸಮಾನರು. ಅಪ್ಪ ಸಿಟ್ಟಿನ ಭರದಲ್ಲೆರಡು ಮಾತುಹೇಳಿ ಬಿಟ್ಟರೆ

ಕಲಿತನಾದ, ಬುದ್ಧಿವಂತನಾದ ನೀನದನ್ನು ಸೈರಿಸಿಕೊಳ್ಳಬೇಕು. ಶುದ್ಧ ತಿಳಿಗೇಡಿಗಳ ಹಾಗೆ ಹೀಗೆಲ್ಲಾ ಮಾಡಬಾರದು. ಲಲಿತೇ! ನಿನಗೂ ತಿಳಿಯದೇ? ಹೀಗೆ ಹೊರಟು ಹೋಗುವುದೆಂದರೆ ಎನದಕ್ಕರ್ಥವಿಲ್ಲವೇ?” ಎಂದು ಕಣ್ಣೀರಿಳಿಸುತ್ತಾ ಗಂಗಮ್ಮನುಸುರಿದಳು.

“ಹೆತ್ತವರು ಅವರವರ ನೆಲೆಗೆ ಸರಿಯಾಗಿದ್ದರೆ ಮಕ್ಕಳು ಮಕ್ಕಳ ಹಾಗೆ. ಹೊಲೆಯರನ್ನು ಬೈಯುವ ಹಾಗೆ ಬೈದರೆ ನನಗೆನು ಮರ್ಯಾದೆ ಎಳ್ಳಷ್ಟೂ ಇಲ್ಲವೇ? ಶಬ್ದಕ್ಕೆ ಅರ್ಥ ಮಾತ್ರವಲ್ಲ. ವ್ಯಂಗ್ಯವೂ ಇದೆ. ಅಮ್ಮಾ! ನನ್ನನ್ನು ತಡೆಯದಿರು. ಇನ್ನಿಲ್ಲ ನಿಲ್ಲಲಾರೆ” ಎಂದು ಕೃಷ್ಣ ಭಟ್ಟರು ನಿಡುದನಿಯಲ್ಲಿ ದೊಡ್ಡ ಅಭಿಮಾನಿಯಂತೆ ನುಡಿದರು.

“ಮಗೂ! ಕೃಷ್ಣಾ, ನಾನು ನಿನ್ನ ಹೆತ್ತಬೈಯಲ್ಲವೇ? ನನ್ನ ಮಾತನ್ನಾದರೂ ಕೇಳು. ಹೋಗಲೇಬೇಕೆಂದಿದ್ದರೆ ಸಿಟ್ಟು ಮಾಡಿ ಹೋಗಬೇಡ. ಬಾ! ಕುಳಿತಕೋ. ಒಲೆಯಲ್ಲಿ ಅನ್ನ ಬೇಯುತ್ತಿದೆ. ಅಟ್ಟ ಅನ್ನ ಉಣ್ಣದೆ ಹೋಗಬಾರದು. ತಂದೆಯವರು ನಿನಗೆಂದಿಗೂ ಬೇಕಾದವರು, ಅವರು ಪೂಜ್ಯರು. ಅವರ ಕಾಲು ಹಿಡಿ. ಅವರ ಮನಸ್ಸನ್ನು ನೋಯಿಸಿದರೆ ನಿನಗೆಂದಿಗೂ ಒಳ್ಳೆಯದಾಗದು. ತುಸು ವಿಚಾರಿಸಿ ನೋಡು” ಎಂದು ಗಂಗಮ್ಮ ಹಿತೋಕ್ತಿಗಳನ್ನಾಡಿದಳು.

ಆವೇಶ ಭರದಲ್ಲಿ ಕಣ್ಣು ಕಾಣದ ಕೃಷ್ಣ ಭಟ್ಟರಿಗೆ ಗಂಗಮ್ಮ ನಂದನ್ನುಡಿಗಳು? ಕೋಣನ ಮುಂದೆ ಕಿನ್ನರಿ ಬಾರಿಸಿದಂತಾದವು. “ಸಾಕು. ನಿನ್ನ ಪುರಾಣ. ಹಾಳುಹರಟೆ ನನ್ನ ದಾರಿ ನನಗೆ. ತವ್ವು ನನ್ನದಾಗಿರುತ್ತಿದ್ದರೆ ತಂದೆಯವರ ಕಾಲು ಹಿಡಿಯುತ್ತಿದ್ದೆ. ನೀನಂದಂತೆ ಮಾಡುತ್ತಿದ್ದೆ” ಎಂದು ಗರ್ವಿಷ್ಟರಾಗಿ ನುಡಿದರು.

“ಧೂ! ಚಾಂಡಾಲಾ! ತಪ್ಪೆಲ್ಲಾ ನನ್ನದು. ನಾನು ನಿನ್ನ ಕಾಲು ಹಿಡಿಯಬೇಕು, ಅಲ್ಲವೇ? ವೈಗಳನ್ನಾದ ನೀನು ಮನೆಬಿಟ್ಟು ಹೋಗಿ ತಿನ್ನುವುದಾದರೂ ಏನು? ಗಂಗಮ್ಮಾ! ನೀನೇನೂ ಹೇಳದಿರು. ಕುಳಿತು ತಿಂದು ಅಹಂಕಾರ ನೆತ್ತಿಗೇರಿದೆ. ಇಳಿಯಲಿ. ಉಪವಾಸ ಬಿದ್ದಾಗ

ನಾಯಿಯಂತೆ ಬಂದಾನು. ಬುದ್ಧಿ ಬಂದೀತು” ಎಂದು ಸಿಟ್ಟುಡರಿ ವಾಸುದೇವ ಭಟ್ಟರು ಅವರಿಬ್ಬರ ಸಂಭಾಷಣೆಯ ನಡುವಿನಲ್ಲು ಸುರಿದರು.

ಕೃಷ್ಣ ಭಟ್ಟರು ಸಿಟಿ ನಿಂದ ಕಂಪಿಸತೊಡಗಿದರು. “ಆಗಲಿ ಹೇಗೆಲ್ಲಾ ಆಗಲಿರುವುದೆಂಬುದು ನಿಮ್ಮ ನುಡಿಯನ್ನು ಹೊಂದಿಕೊಂಡಿ ರಲಾರದು. ಭವಿಷ್ಯ ಅದನ್ನು ನಿರ್ಧರಿಸುವುದು” ಎಂದೆನ್ನುತ್ತಾ ಸರ ಸರನೆ ನಡೆದೇ ಬಿಟ್ಟರು. ಲಲಿತೆ ಮೌನವಾಗಿ ತಲೆತಗ್ಗಿಸಿ ಪತಿಯ ಹೆಜ್ಜೆಯನ್ನನುಸರಿಸಿದಳು.

ದಂಪತೀ ಸಮೇತರಾಗಿ ಕೃಷ್ಣ ಭಟ್ಟರ ಸವಾರಿ ಮಾವ ಶಂಭು ಭಟ್ಟರಲ್ಲಿಗೆ ಚಿತ್ತೈಸಿತು. ಅನಿರೀಕ್ಷಿತವಾಗಿ ಮಗಳೊಂದಿಗೆ ಬಂದ ಅಳಿಯನನ್ನು ಕಂಡು ಮಾವನಿಗೆ ಹಿಡಿಸಲಾಗದ ಸಂತೋಷ, ಸಂಭ್ರಮ ವಾಯಿತು. ಅಮಿತೋತ್ಸಾಹವೂರ್ವಕ ಅಳಿಯನನ್ನು ಸ್ವಾಗತಿಸಿದರು. ಅಳಿಯ ಕೃಷ್ಣ ಭಟ್ಟರನ್ನು ಚಾವೆ ಹಾಕಿ ಕುಳ್ಳಿರಿಸಿ ಕೈಕಾಲು ತೊಳೆ ಯಲು ನೀರು ತರಿಸಿದರು. ಮಗಳು ಲಲಿತೆಯನ್ನು ಮನೆಯೊಳಗೆ ಹೋಗಿ ತಾಯಬಳಿ ಸೇರೆಂದರು. ಬೇಕುಬೇಕಾದ ಉಪಚಾರಗಳನ್ನು ಮಾಡಿದರು. ಅಳಿಯ ಕೃಷ್ಣ ಭಟ್ಟರು ಎಲ್ಲಿವನ್ನೂ ಮರ್ಯಾದೆಗೆ ತಕ್ಕಂತೆ ಪರಿಗ್ರಹಿಸಿದರು. ತದನಂತರ ಊಟೋಪಚಾರಾದಿ ಕ್ರಿಯೆ ಗಳು ಕಳೆದು ಮಾವನೂ ಅಳಿಯನೂ ಜಗಲಿಯಲ್ಲಿ ಕುಳಿತು ಮಾತ ನಾಡತೊಡಗಿದರು. ಹಲವಾರು ಮಾತುಕತೆಗಳು ನಡೆದುವು. ಆ ಮೇಲೆ ಶಂಭು ಭಟ್ಟರು “ಮನೆಯಲ್ಲಿ ತಂದೆಯವರೇನು ಮಾಡುತ್ತಾರೆ? ಅವರು ಸೌಖ್ಯವಾಗಿರುವರೇ?” ಎಂದು ಪ್ರಶ್ನಿಸಿದರು.

“ಸೌಖ್ಯವೋ ಅಸೌಖ್ಯವೋ ಅದೆಲ್ಲಾ ನನಗರಿಯದು. ಯಜ ಮಾನರ ಸುದ್ದಿ ನಮಗೇಕೆ” ಎಂದು ಕೃಷ್ಣ ಭಟ್ಟರು ಓರೆಯಾಗಿ ನಿಸ್ಸಾರವಾಗಿ ಉತ್ತರವಿತ್ತರು.

“ಅದೇನು ಹಾಗನ್ನುತ್ತಿರುವೆ? ಅವರು ಯಜಮಾನರಾದರೆ ನೀನು ಕಿಜಮಾನ. ಅವರಿಗೆ ಇಳಿಪ್ರಾಯವಾಯಿತು. ನಿನ್ನಂತಹ ಕಾರ್ಯ

ನಿರ್ವಹಿಸುವ ಕಾರುಭಾರುದಾರಿಯಿಂದಲೇ ಅವರ ಕೆಲಸಗಳೆಲ್ಲಾ ಸಾಗಬೇಕು. ಅಂತಿರುವಾಗ ಅವರ ವಿಷಯ ನೀನರಿಯೆನೆನ್ನುತ್ತಿರುವುದು ಬಲು ಸೋಜಿಗ. ಪ್ರತಿಯೊಂದೂ ನಿನಗರಿತರಲೇಬೇಕಲ್ಲ.” ಎಂದು ಶಂಭುಭಟ್ಟರು ನುಡಿದರು.

“ಇದ್ದಾನಲ್ಲ ಆ ಮಟ್ಟಿಗೆ ಅವರ ಪ್ರಿಯವೃತ್ತ ಪದ್ಮನಾಭ. ನನ್ನನ್ನು ಕಂಡರೆ ಅವರಿಗಾಗದು. ಹಾಗಾಗಿ ನಾನು ದೂರವಾಗಿದ್ದೇನೆ.”

“ನೀನು ಹಿರಿಯ ಮಗ. ನಾಳೆ ಹೆಗಲೊಡ್ಡಿ ಕಾರ್ಯಭಾರ ಸಾಗಿಸತಕ್ಕವ. ನೀನು ದೂರವಾಗಿರಲಾಗದು. ಚೊಕ್ಕವಾಗಿ ಕಾರ್ಯನಿರ್ವಹಿಸಬೇಕು. ಅವರ ಮನಸ್ಸಿಗೆ ಸರಿಯಾಗಿ ನಡಕೊಳ್ಳಬೇಕು. ಅದು ನಿನ್ನ ಕರ್ತವ್ಯ.”

“ನಾನು ಮಾಡಿದುದೊಂದೂ ಅವರಿಗೆ ಸರಿಬೀಳದು ಎಂದಾದರೆ ಏನೆಸಗಲಿ? ಈ ಜನ್ಮದಲ್ಲಿ ನಮ್ಮಿಬ್ಬರಿಗೆ ಸರಿಬೀಳುವ ಸಂಭವ ನನಗೆ ಕಂಡುಬರುವುದಿಲ್ಲ.”

“ಏನೋ ಬರುವಾಗಲೇ ನಿನ್ನ ಮತ್ತು ಮಗಳ ಮುಖ ನೋಡುವಾಗಲೇ ಒಂದು ರೀತಿ ಕಂಡಿತು. ಆದ್ದರಿಂದಲೇ ಇಷ್ಟರ ವರೆಗೆ ಮನೆ ಸುದ್ದಿ ಎತ್ತದೆ ಇದೆ. ತಂದೆ ಮಕ್ಕಳೊಳಗೆ ಏನಾದರೂ ಗಲಾಟೆ ಗಿಲಾಟೆ ಆಗಿಲ್ಲವಷ್ಟೆ. ಎಲ್ಲರೂ ಚಂದವಾಗಿರುವಿರಷ್ಟೆ” ಎಂದು ತುಸು ಆತಂಕಗೊಂಡವರಂತೆ ಶಂಭು ಭಟ್ಟರು ಪ್ರಶ್ನಿಸಿದರು.

“ಹೂಂ. ಏನೋ ನಮ್ಮೊಳಗೆ ಹಾವು ಮುಂಗುಸಿಗಳ ಹಾಗಾಗುತ್ತದೆ. ಅಲ್ಲನಲ್ಲದ ಅನವಾದ ಬೈಗಳು ಕೇಳಿ ಕೇಳಿ ಸಾಕಾಯಿತು. ತಿರಿದುಂಡರೂ ಚಿಂತಿಲ್ಲ. ಅ ನರಕವಾಸ ಬೇಡ ಎಂದು ನಾನೂ ಲಲಿತೆಯೂ ಹೊರಟು ಬಂದಿದ್ದೇವೆ. ನಾನು ಹೇಳಿದರೆ ನಿಮಗೆ ನಿಜವೆಂದು ನಂಬಿಗೆ ಬರಲಿಕ್ಕಿಲ್ಲ. ನಿಮ್ಮ ಮಗಳು ಲಲಿತೆಯೊಡನೆಯೇ ಕೇಳಿ ತಿಳಿಯಿರಿ. ಆ ಹಾಳುಹರಟೆ ಹೇಳಿ ನಿಮ್ಮ ಮನಸ್ಸಿಗೆ ನಾನೇಕೆ ಬೇಜಾರ ಹುಟ್ಟಿಸಬೇಕು ಎಂದು ನುಡಿದು ಕೃಷ್ಣ ಭಟ್ಟರು ಶಂಭು

ಭಟ್ಟರು ಒತ್ತಾಯಿಸಿ ಕೇಳುವಂತೆ ಮಾಡಲಿಕ್ಕಾಗಿ ಗಂಭೀರ ಮುಖ ಮುದ್ರೆ ತಾಳಿದರು.

“ಬೇಜಾರ ಗೀಜಾರ ಏನು? ನನ್ನ ಮಗಳ ಕೈ ಹಿಡಿದವ ನೀನಾ ಗಿರಲು ನಿನ್ನ ಸುಖದುಃಖದ ವಿಚಾರ ನನ್ನ ಸುಖದುಃಖದ ಹಾಗೆಯೇ ಆಯಿತಲ್ಲ. ಮಗಳ ಶ್ರಿಯೋಭಿವೃದ್ಧಿಗೆ ಕಾರಣ ನೀನಾಗಿರಲು ನಿನ್ನ ನುಡಿಗಳಿಗಿಂತ ಮಗಳ ಮಾತುಗಳ ಮೇಲೆ ನಂಬಿಗೆ ಬರಲೇನವಕಾಶ. ನನ್ನನ್ನು ಅನ್ಯನೆಂದು ಭಾವಿಸದಿರು. ಇದ್ದುದನ್ನು ಇದ್ದಂತೆ ನಡೆದಂತೆ ನುಡಿದರೆ ಯೋಗ್ಯವಿಚಾರ ತಕ್ಕೊಳ್ಳಬಹುದು. ಏನಾಯಿತು? ಏನೆಲ್ಲಾ ಕತೆ ನಡೆಯಿತು? ಎಂಬುದನ್ನು ಚಾಚೂ ತಪ್ಪದೆ ತಿಳಿಸು.” ಎಂದು ಶಂಭುಭಟ್ಟರು ಒತ್ತಾಯ ಮಾಡಿದರು.

ಕೃಷ್ಣಭಟ್ಟರು ಮನೆಯಲ್ಲಿ ನಡೆದ ಸಂಗತಿಗಳನ್ನೆಲ್ಲಾ ಚಾಚೂ ತಪ್ಪದೆ ಉಪ್ಪು ಕಾರ ಹಚ್ಚಿ ಒಂದಕ್ಕೊಂದು ಕೂಡಿಸಿ ಶಂಭುಭಟ್ಟರಿಗೆ ವಿಸ್ತಾರವಾಗಿ ವರ್ಣಿಸಿ ಹೇಳಿದರು. “ನಾನು ಮತ್ತು ಲಲಿತೆ ಯಾರ ಗೋಜಿಗೂ ಹೋಗುವುದಿಲ್ಲ. ಯಾವ ವಿಷಯವೂ ನಮಗಿರುವುದು. ಆದರೂ ಮನೆಯವರಿಗೆ ನಮ್ಮ ಮೇಲೆ ವಕ್ರದೃಷ್ಟಿ. ಮನೆಯಲ್ಲಿ ಪದ್ಮ ನಾಭ ತಂದೆ ತಾಯಿಗಳಿಗೆ ಪ್ರೀತಿವಾತ್ಸರ್ಯ. ಅವನೆಸಗಿದುದೆಲ್ಲಾ ಸರಿ. ಅವನ ಮೇಲವರಿಗೊಂದಿಷ್ಟೂ ಸಂಶಯವಿಲ್ಲ. ಸಂಶಯವೆಲ್ಲಾ ಸಾಧುಗಳಾದ ನಮ್ಮ ಮೇಲೆ. ಹಣ ಕಾಣೆಯಾಗಿದೆಯಂತೆ. ಅವಹರಿಸಿದವ ನಾನೆಂಬ ಆರೋಪ. ಬಾಯಿಬಿಟ್ಟು ಸ್ಪಷ್ಟ ನೀನೇ ಕದ್ದುದೆಂದು ಮಾತ್ರ ಹೇಳಿಲ್ಲ. ಪದ್ಮನಾಭ ತೆಗೆದಿರಬೇಕು. ಬೆಕ್ಕು ಬೆಣ್ಣೆ ಮೆದ್ದ ಹಾಗೆ ಅವನ ಸಂಗತಿ ಯಾರೂ ತಿಳಿಯಲಾರರು. ಸಿಕ್ಕಾಬಟ್ಟೆ ಬಾಯಿಗೆ ಬಂದಂತೆ ಏನೆನ್ನಬಹುದು ಏನೆನ್ನಬಾರದು ಎಂಬ ಪರಿವೆಯಿಲ್ಲದೆ ಹೆತ್ತವರು ಬೈದುಬಿಟ್ಟರು. ಮರ್ಯಾದೆ ಇದ್ದವರಿಗೆ ಅವರೊಂದಿಗೆ ಸರಿಹೋಗದು. ನಾನೂ ಪ್ರತಿ ನುಡಿದೆ. ಸಹಿಸದೆ ನನ್ನ ವಾಲುನನ ಗಿತ್ತು ಬಿಡಿರಿ. ನಿಮ್ಮ ರಗಳೆಯೇ ಬೇಡವೆಂದೆ. ಎಲ್ಲಾ ನನ್ನ ಸ್ವಂತದ್ದು. ಚಿಕ್ಕಾಸು ಸಹ ನಾನಿರುವಾಗ ನಿನಗೆ ಸಿಗದು. ನನ್ನ ಕಾಲಾನಂತರವೂ ಒಂದು ಕಡ್ಡಿ ಸಹ ನಿನಗೆ ಸಿಗದಂತೆಸಗುವೆ ಎಂದು ತಂದೆಯ

ವರು ಕಠೋರವಾಗಿ ನುಡಿದರು. ಸಿಗುವುದೋ ಇಲ್ಲವೋ ನೋಡಿಯೇ ಬಿಡುವೆನೆಂದು ಹೇಳಿ ಹೊರಟು ಬಂದೆ. ಇನ್ನು ಮೇಲೆ ಮುಂದಿನ ದಾರಿ ನೋಡಬೇಕು”. ಎಂದು ಕೃಷ್ಣ ಭಟ್ಟರು ಸಂಗತಿಯನ್ನೆಲ್ಲಾ ಹೇಳಿದರು.

ಈ ಮಾತುಗಳನ್ನೆಲ್ಲಾ ಕೇಳುತ್ತಿದ್ದಂತೆಯೇ ಶಂಭು ಭಟ್ಟರ ಮುಖ ಕಪ್ಪಿಟ್ಟಿತು. “ಅನರ್ಥ ಇಷ್ಟರ ವರೆಗಾಗಿರಬಹುದೆಂದು ನಾನೆಣಿಸಿರಲಿಲ್ಲ. ವಿಪರೀತ ದುಡುಕಿ ಬಿಟ್ಟೆಯಲ್ಲ. ನೋಡು ನೀನು ಹೀಗೆ ದುಡುಕಿದರೆ ಭವಿಷ್ಯಕ್ಕೆ ಕೇಡು. ಮಗಳನ್ನಿತ್ತ ನಾನು ನಿನಗೆ ತಂದೆ ಗಿಂತಲೂ ಮಿಗಿಲು. ನಿನ್ನ ಹಿತಕ್ಕೆ ನಾನು ನುಡಿಯುತ್ತಿರುವೆನು. ನಿನ್ನ ತಂದೆಯವರಿಗೆ ಈಗ ಮುದಿಪ್ರಾಯ. ಇನ್ನು ಹೆಚ್ಚು ಸಮಯ ಅವರಿರಲಾರರು. ಅವರ ನಂತರ ನೀನೇ ಇಡೀ ಅವರ ಆಸ್ತಿ ಮತ್ತು ಹಣದ ಸರ್ವಾಧಿಕಾರಿಯಾಗಲಿರುವಾಗ ಹೀಗೆ ಮಾಡಬಾರದು. ಈಗವರಿಂದ ಪಾಲು ಪಡೆದರೂ ಒಂದು ಸ್ವಲ್ಪ ಮಾತ್ರ ನಿನಗೆ ದೊರಕುವುದು. ದುಡುಕಿ ಹಿಶೆ ಪಡೆದೆಯಾದರೆ ಇಡೀ ಆಸ್ತಿಗೆ ಸರ್ವಾಧಿಕಾರಿಯಾಗುವವ ಗೇಣುದ್ದ ಜವಾನಿನ ಒಡೆಯನಾಗಬೇಕು. ಅಂಗೈಗೆ ಬರಲಿರುವುದನ್ನು ಮುಂಗೈಯಿಂದ ತಟ್ಟಿ ಕಳೆಯಬಾರದು” ಎಂದು ಮೊದಲಾಗಿ ಶಂಭು ಭಟ್ಟರು ಕೃಷ್ಣ ಭಟ್ಟರನ್ನು ಸಾಂತ್ವನಗೊಳಿಸತೊಡಗಿದರು.

ಶಂಭು ಭಟ್ಟರ ಹಿತದ ನುಡಿಗಳು ಕೃಷ್ಣ ಭಟ್ಟರಿಗೆ ಹೌದೆನಿಸಿದುವು. “ಆದರೆ ಈ ಮನೆಗಿನ್ನು ಕಾಲಿಡಲಾರೆ”ನೆಂದು ಶಪಥ ಹಾಕಿ ಹೊರಟವನು ಇನ್ನೆಂತು ಅವರ ಬಳಿ ಸಾರುವೆನು? ಮುಖ ತೋರಿಸುವೆನು?” ಎಂದು ಶಂಭು ಭಟ್ಟರಿಗೆ ಪ್ರಶ್ನೆ ಹಾಕಿದರು.

“ತಂದೆ ಮಕ್ಕಳ ಜಗಳದಲ್ಲಿ ಹುರುಳೇನಿದೆ? ಅದು ಕ್ಷುಲ್ಲಕ. ಏನೂ ತೊಂದರೆಯಿಲ್ಲ. ನಾನು ಹೋಗಿ ವಾಸುದೇವ ಭಟ್ಟರನ್ನು ಸಮಜಾಯಿಸಿ ಬರುತ್ತೇನೆ. ಅನಂತರ ನೀನು ಹೋಗಿ ತಂದೆ ತಾಯಿಗಳ ವಾದಕ್ಕೆ ನಮಸ್ಕರಿಸಿ ಮನೆಯೊಳಗೆ ಸೇರಿಕೋ. ಮನೆ ಬಿಟ್ಟರೆ ಕೆಟ್ಟಿ,”

ಎಂದರು ಶಂಭು ಭಟ್ಟರು. “ಹೂಂ” ಎಂದು ಕೃಷ್ಣ ಭಟ್ಟರು ಮಾವನ ಮನೆಯಲ್ಲಿ ವಿಶ್ರಮಿಸಿಕೊಂಡರು.

ಕೃಷ್ಣ ಭಟ್ಟರೊಡನಂದಂತೆ ಶಂಭು ಭಟ್ಟರು ಮರುದಿನ ವಾಸು ದೇವ ಭಟ್ಟರಲ್ಲಿಗೆ ಬಂದರು. ಉಪಚಾರ ಕಳೆದನಂತರ ಯೋಗ ಕ್ಷೇಮ ವಿಚಾರಗಳಾದುವು. ಮಾತನಾಡುತ್ತ ಕೃಷ್ಣ ಭಟ್ಟರ ಪ್ರಸ್ತಾವವೂ ಬಂತು. ವಾಸುದೇವ ಭಟ್ಟರೂ ಗಂಗಮ್ಮನೂ ಕಣ್ಣೀರು ಸುರಿಸಿ ಕೃಷ್ಣ ಭಟ್ಟರ ಸುದ್ದಿ ಹೇಳಿದರು. “ಹಿರಿಯ ಮಗನೆಂದು ಮಮತೆ ಯಿಂದ ಸಾಕಿ ಸಲಹಿದೆವು. ಎರಡಕ್ಕರ ಕಲಿತು ದೊಡ್ಡ ಉದ್ಯೋಗ ಸಂವಾದಿಸಲಿ ಎಂದು ಉಚ್ಚ ಶಿಕ್ಷಣಕ್ಕಾಗಿ ಪೇಟೆಯ ದೊಡ್ಡ ಶಾಲೆಗೆ ಕಳುಹಿದೆವು. ಅಲ್ಲಿ ವಿದ್ಯೆಕಲಿಯದೆ ದುರ್ಬುದ್ಧಿಕಲಿತ ಶಾಲೆ ಬಿಟ್ಟು ಬಂದವನನ್ನು ಸರಿದಾರಿಗೆ ತರಲು ಪಟ್ಟಶ್ರಮಗಳೆಲ್ಲಾ ವ್ಯರ್ಥವಾದುವು. ಅಡ್ಡದಾರಿ ಹಿಡಿದು ದುರ್ವ್ಯಸನಗಳಿಗೆ ಬಲಿಬಿದ್ದ. ತಿಂದು ತಿರುಗಿ ಸೋಮಾರಿಯಾಗಿ ಕಾಲ ಕಳೆಯುವುದಲ್ಲದೆ ಇದ್ದುದನ್ನೆಲ್ಲಾ ಹಾಳು ಮಾಡುತ್ತಾನೆ. ತಲೆ ಮೆಟ್ಟಿ ಹಾರುತ್ತಾನೆ. ಸಾಕಿ ಸಲಹಿದ ಗುರುತು ಸಹ ಇಲ್ಲ. ಉದ್ಧಟವೃತ್ತಿಯಿಂದ ಹೆತ್ತವರು ಬುದ್ಧಿಗೆರಡು ನುಡಿ ನುಡಿದಾಗ ರೇಗಿ ಮನೆಬಿಟ್ಟು ಹೊರಟಿದ್ದಾನೆ. ಸಾಕೋ ಸಾಕು. ಇನ್ನು ಈ ಕಣ್ಣುಗಳಲ್ಲಿ ಏನೆಲ್ಲಾ ನೋಡಬೇಕೋ?” ಎಂದು ಮರುಕ ದಿಂದ ಎದೆಕರಗಿ ನುಡಿದರು.

“ಒಟ್ಟಾರೆ ನಮ್ಮ ನಮ್ಮ ಅದೃಷ್ಟವೆನ್ನಬೇಕು. ಶನಿಗ್ರಹಚಾರ ವಾಗಿರಬೇಕು. ಆದಷ್ಟು ಜಾಗ್ರತೆವಹಿಸಿ ಸರಿದಾರಿಗೆ ಬರುವಂತೆ ಮಾಡಬೇಕು. ಎಷ್ಟೆಂದರೂ ನಾವಿರುವವರೆಗಾದರೂ ಮಾನವಂತರಾಗಿ ಬಾಳಬೇಕಲ್ಲ. ಹೀಗೆ ನೀವು ಬಿಟ್ಟುಬಿಟ್ಟರೆ ನಾಳೆ ಹಸೆಗೆ ವ್ಯಾಜ್ಯಹೂಡಿಯಾನು. ಈ ಜಗಳದಿಂದಾಗಿ ಊರೆಲ್ಲಾ ಹೊಲಸಾಗುವುದು. ಇನ್ನು ಮೇಲೆ ಬದುಕಿದಷ್ಟಾದಿನ ನಾವು ಬದುಕವಂತಿಲ್ಲ. ಜೀವಿಸಿರುವಷ್ಟರವರೆ ಗಾದರೂ ನಾತ ಹೊರಡದಂತೆ ಮಾಡಲೇಬೇಕಲ್ಲ. ಇಂದಲ್ಲವಾದರೆ ನಾಳೆ ಗಾದರೂ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿದವನಾದುದರಿಂದ ಬುದ್ಧಿ ಬಾರದಿ

ದ್ವಿತೀ? ನಮ್ಮಲ್ಲಿಗೆ ಬಂದು ಎಲ್ಲಾ ಹೇಳಿದ. ತಂದೆ ತಾಯಿಗಳೊಂದಿಗೆ ಕೋಪಿಸಬಾರದೆಂದು ಬುದ್ಧಿಹೇಳಿದ್ದೇನೆ. ಈಗವನಿಗೆ ಸಿಟ್ಟುವಾಡಿ ಹೊರಡಬಾರದಿತ್ತೆಂದು ಹೇಳಿದೆ. ನೀವು ಬಾ ಎಂದರೆ ಸಾಕು. ಕರು ತಾಯ ಬಳಿಗೆ ಬರುವಂತೆ ಓಡಿ ಬಂದಾನು” ಎಂದು ಶಂಭು ಭಟ್ಟರೂ ಹೇಳಿದರು. “ನಾನೇನೂ ಹೋಗೆಂದು ದೂಡಿಲ್ಲ. ಕೆಟ್ಟನಡತೆ ಸಲ್ಲದೆಂದು ಬುದ್ಧಿಗಾಗಿ ಬೈದೆ. ಬರುವುದಿದ್ದರೆ ಬರಲಿ. ನಮ್ಮಿಂದೇನೂ ಅಡ್ಡಿಯಿಲ್ಲ. ಚಕಾರಶಬ್ದವೆತ್ತುವಂತೆ ಇಲ್ಲ. ನೀವೂ ಚೆನ್ನಾಗಿ ಬುದ್ಧಿ ಹೇಳಿ ಕರಕೊಂಡು ಬನ್ನಿರಿ” ಎಂದರು ವಾಸುದೇವ ಭಟ್ಟರು.

ನಂಟರಿಸ್ವರ ಉಪಚಾರಗಳು ಕಳೆದನಂತರ ಶಂಭು ಭಟ್ಟರು ತಮ್ಮ ಮನೆಗೆ ಹೊರಟುಬಂದರು. ಮಗಳಿಗೂ ಅಳಿಯನಿಗೂ ಕೆಲ ನೋಂದು ಹಿತೋಕ್ತಿಗಳನ್ನಾಡಿ ಅವರನ್ನು ವಾಸುದೇವ ಭಟ್ಟರಲ್ಲಿಗೆ ಕರಕೊಂಡುಬಂದರು. ಕೃಷ್ಣ ಭಟ್ಟರೂ ಲಲಿತೆಯೂ ವಾಸುದೇವ ಭಟ್ಟರ ಮತ್ತು ಗಂಗಮ್ಮನ ವಾದ ಮುಟ್ಟಿ ನಮಸ್ಕರಿಸಿದರು. ವಾಸುದೇವ ಭಟ್ಟರ ಮತ್ತು ಗಂಗಮ್ಮನ ಕಂಠ ಗದ್ದದವಾಯಿತು. ಗಂಗಮ್ಮ ಕೂಡಲೇ ದೇವರ ಕೋಣೆಯಲ್ಲಿ ತೆಂಗಿನೆಣ್ಣೆಯ ದೀಪ ಹಚ್ಚಿ ಇರಿಸಿದಳು. ಎಲ್ಲರೂ ದೇವರ ಕೋಣೆಗೆ ಹೋದರು. “ಏನೋ ವಿಷಗಳಿಗೆಯಲ್ಲಿ ಎರಡು ಮಾತು ಬಂದು ಹೀಗೆಲ್ಲಾ ಆಯಿತು. ಗ್ರಹಚಾರದೋಷ ವಾಗ್ಗೋಷಗಳನ್ನು ಪರಿಹರಿಸಿ ಇನ್ನುಮುಂದೆ ಒಳ್ಳೆಯದಾಗಿ ನಡೆಯಿಸಿ ಕೊಂಡುಬರುವ ಭಾರ ದೇವರ ಶ್ರೀ ವಾದಗಳಿಗೆ ಸೇರಿದುದು” ಎಂದು ಶಂಭು ಭಟ್ಟರು ಕೈಜೋಡಿಸಿ ವ್ರಾರ್ಧನೆ ಮಾಡಿದರು. ಎಲ್ಲರೂ ದೀಪದೇದುರು ದೇವರಿಗೆ ಅಡ್ಡಬಿದ್ದರು. ಕಿರಿಯರು ಹಿರಿಯರಿಗೆ ನಮಸ್ಕರಿಸಿದರು. ಹಿರಿಯರು ಆಶೀರ್ವದಿಸಿದರು. ದೇವರಿಗೆ ಕಾಣಿಕೆ ಮಾಡಿದರು. ಒಂದು ಬಗೆಯ ಆನಂದ ಎಲ್ಲರಲ್ಲೂ ಮೂಡಿತು. ಎಲ್ಲರೂ ಹೊರಬಂದರು. ನಂಟರಿಸ್ವರು ಆನಂದ ಸಂಭ್ರಮದಲ್ಲಿ ಮಾತನಾಡುತ್ತಾ ಅಂದಿನ ದಿನ ಕಳೆದರು. ಮರುದಿನ ಶಂಭು ಭಟ್ಟರು ಬೀಳ್ಕೊಟ್ಟವರಾಗಿ ತಮ್ಮೂರಿಗೆ ತೆರಳಿದರು.

ಸುಳಿ ೬.

ಇದಾಗಿ ಕೆಲವು ಸಮಯಗಳ ವರೆಗೆ ಕೃಷ್ಣ ಭಟ್ಟರೂ ಬಾಕಿ ಯುಳಿದ ಮನೆಮಂದಿಯವರೂ ಒಮ್ಮತದಿಂದಿದ್ದರು. ಕೃಷ್ಣ ಭಟ್ಟರೂ ಲಲಿತೆಯೂ ಉಳಿದವರೊಂದಿಗೆ ಸಹಕರಿಸುತ್ತಿದ್ದರು. ತುಸುಮಟ್ಟಿಗೆ ಭೇದ ಕಾಣುತ್ತಿದೆ. ಒಳ್ಳೆಯವನಾದಾನೆಂಬ ಆನೆಯಕುಡಿ ವಾಸುದೇವ ಭಟ್ಟರಿಗೂ ಗಂಗಮ್ಮನಿಗೂ ಚಿಗುರಿತು. ಆದರೆ “ನಾಯಿಯ ಬಾಲ ನಳಿಗೆಯಲ್ಲಿ ಹಾಕಿದ ಹಾಗೆ” ಎಂದಿದೆಯಲ್ಲ. ಈ ಬದಲಾವಣೆ ಹಿಂದಿನ ಗಲಾಟೆ ಸ್ವಲ್ಪಮಟ್ಟಿಗೆ ಹಳತಾಗಿಹೋಗುವವರೆಗಾಯಿತು. ಸ್ವೇಚ್ಛಾ ಚಾರ ದುರಭ್ಯಾಸಗಳು ಕೃಷ್ಣ ಭಟ್ಟರನ್ನು ಬಿಟ್ಟುಕೊಡಲೊವ್ರಲಿಲ್ಲ. ವೆಟ್ಟಿಗೆಯ ಬೀಗದಕೈ ವಾಸುದೇವ ಭಟ್ಟರ ಸೊಂಟದಲ್ಲಾದುದರಿಂದ ಹಣ ಕೃಷ್ಣ ಭಟ್ಟರಿಗೆ ಸಿಗದಾಯಿತು. ಬಾಳೆಕಾಯಿ ತೆಂಗಿನಕಾಯಿ ಅಡಿಕೆ ಮೊದಲಾದ ಸಾಮಾನುಗಳನ್ನು ಮನೆಯವರರಿಯದಂತೆ ಹತ್ತಿರದ ಅಂಗಡಿಗೆ ಸಾಗಿಸಿ ಹಣವಡೆದು ದುರಭ್ಯಾಸಗಳನ್ನು ಸಾಕಿಸಲಹತೊಡಗಿ ದರು. ನೆರೆಯಲ್ಲಿರುವ ಬಟ್ಟೆಪ್ಪ ಕೃಷ್ಣ ಭಟ್ಟರೊಂದಿಗೆ ಸಹಕರಿಸಿದ. ಸಹಕರಿಸಿದುದರಿಂದ ಅವನಿಗೂ ಆದಾಯವಿತ್ತು. ಮೊದಮೊದಲು ವಾಸು ದೇವ ಭಟ್ಟರಿಗರಿಯದಾದರೂ ಕ್ರಮೇಣ ತಿಳಿಯತೊಡಗಿತು. ಆದರೆ ಕಳ್ಳರೆಂದು ಯಾರನ್ನು ಶಿಕ್ಷಿಸುವುದು? ಮೇಲೆ ನೋಡಿ ಉಗುಳಿದರೆ ಫಲವೇನಾಗುವುದು ಎಂದು ಕಣ್ಣುಮುಚ್ಚಿ, ಕಂಡರೂ ಕಾಣದಂತೆಸಗಿ ದರು. ಮೌನವಾಗಿ ತಾಳಿಕೊಳ್ಳತೊಡಗಿದರು. ಈ ಮುದಿ ತಂದೆ ಇರುವ ವರೆಗೆ, ಕಣ್ಣುಮುಚ್ಚುವವರೆಗೆ ಋಶಿ ಬಂದಂತೆ ವರ್ತಿಸ ಲಾಗುವುದಿಲ್ಲವಲ್ಲ ಎಂದು ಕೃಷ್ಣ ಭಟ್ಟರು ಒಳಗೊಳಗೆ ಹಲ್ಲುಕಡಿಯು ತ್ತಿದ್ದರು.

ವಾಸುದೇವ ಭಟ್ಟರ ಜವಿಯಾನಿಷ ಸುತ್ತಲೂ ಗುಡ್ಡ ಕಾಡುಗಳಿದ್ದವು. ಅವುಗಳಲ್ಲಿ ಗೇರುಬೀಜ ಧಾರಾಳ ಬೆಳೆಯುತ್ತಿತ್ತು. ಗೇರುಬೀಜದ ಕಾಡನ್ನು ಪೂರೈಸುವುದಿಲ್ಲವೆಂದು ವಾಸುದೇವ ಭಟ್ಟರು ಗೇಣಿಗೆ ಕೊಡು ತ್ತಿದ್ದರು. ಈಗದು ತನ್ನ ಗೆಳೆಯ ಬಟ್ಟೆಪ್ಪನಿಗೆ ಗೇಣಿಗೆ ಸಿಕ್ಕುವಂತೆ ಕೃಷ್ಣ

ಭಟ್ಟರಿಸಗಿದರು. ಗೇರು ಹಣ್ಣಾಗತೊಡಗಿತು. ಕೃಷ್ಣ ಭಟ್ಟರು ಆಗಾಗ ಬಟ್ಟಪ್ಪ ಗೇರುಬೀಜ ಕೊಯ್ಯುತ್ತಿರುವಲ್ಲಿಗೆ ಬರುತ್ತಿದ್ದರು. ಕೃಷ್ಣ ಭಟ್ಟರಿಗೆ ಗೆಳೆಯರ ತಂಡ ಬೆಳೆಯಿತು. ಬಟ್ಟಪ್ಪ, ತ್ಯಾಂಪು, ಚಂಗರ, ದೂಮಪ್ಪ ಸೆಟ್ಟಿ, ಕೃಷ್ಣ ಭಟ್ಟರೇ ಮೊದಲಾದ ಗೆಳೆಯರು ಪ್ರತಿದಿನವೂ ಒಟ್ಟುಗೂಡಿ ಗೇರುಬೀಜದ ಕಾಡಿನಲ್ಲಿ ಮರದಡಿಯ ನೆರಳಲ್ಲಿ ಇಸ್ಪೀಟೆಲೆ ಹರಡುತ್ತಿದ್ದರು, ಹರಟೆಹೊಡೆಯುತ್ತಿದ್ದರು. “ಗೇರುಬೀಜದ ಹಣ್ಣಿನಿಂದ ಉತ್ತಮ ತರಗತಿಯ ಆಸವ ತಯಾರಿಸಲಿಕ್ಕಾಗುತ್ತದೆ. ನಾವು ತಯಾರಿಸಿ ಸೇವಿಸುವ. ಸುಮ್ಮನೆ ಬೆಲೆತೆತ್ತು ಸೇವಿಸುವುದು ಬೇಡ. ಗಂಗ ಸರಕ್ಕೆ ಸರಿಸವಾನವಾದ ಸರಾಯಿ ಇನ್ನೊಂದಿಲ್ಲ, ಮಾಡುವ” ಎಂದು ಗೆಳೆಯರು ನಿಶ್ಚಯಿಸಿ ಗೇರುಹಣ್ಣು ಕೊಳೆಯಿಸಿ ಸರಾಯಿ ತಯಾರಿಸಿ ಸೇವಿಸಲು ಪ್ರಾರಂಭಿಸಿದರು. ಕೃಷ್ಣ ಭಟ್ಟರಿಗೂ ಅದರ ಚಟ ಹಿಡಿಯಿತು. ರಾತ್ರಿಹೊತ್ತಿನಲ್ಲಿ ಗೇರುಹಣ್ಣಿನ ಸರಾಯಿ ಗೆಳೆಯರೊಟ್ಟುಕೂಡಿ ತಯಾರಿಸುತ್ತಿದ್ದರು. ಕೃಷ್ಣ ಭಟ್ಟರೂ ಒಮ್ಮೊಮ್ಮಿನಡು ರಾತ್ರಿಯಲ್ಲಿ ಮನೆಯವರ ರಿಯದಂತೆ ಅಲ್ಲಿಗೆ ಸಾಗುತ್ತಿದ್ದರು, ಅವರೊಂದಿಗೆ ಸಹಭಾಗಿಗಳಾಗುತ್ತಿದ್ದರು. ಪ್ರಜ್ಞೆ ತಪ್ಪುವತನಕವೂ ಕೆಲವೊಮ್ಮೆ ಸೇವಿಸುತ್ತಿದ್ದರು. ಅವರ ಕಣ್ಣುಗಳು ಕೆಂಪುಕೆಂಪಾಗುತ್ತಿದ್ದುವು. ಈ ರೀತಿ ಕುಡುಕರೊಂದಿಗೆ ಸೇರಿ ಜುಗಾರಾಡುವುದು, ಸರಾಯಿ ಕುಡಿಯುವುದು, ಹರಟೆಹೊಡೆಯುವುದು ಮೊದಲಾದುವೇ ಕೃಷ್ಣಭಟ್ಟರ ದಿನನಿತ್ಯದ ಪ್ರಮುಖ ಕೆಲಸಗಳಾದುವು.

ಊರಲ್ಲಾಗಲಿ ನೆರೆಯೂರಲ್ಲಾಗಲಿ ಎಲ್ಲಿಯಾದರೂ ಸರಿ. ಜಾತ್ರೆಗಳೂ ಬಯಲಾಟಗಳೂ ಆಗುವುದಿದ್ದರೆ ಈ ಕುಡುಕರ ತಂಡ ಅಲ್ಲಿಗೆ ಸಾಗುತ್ತಿತ್ತು. ಇವರಿಲ್ಲದ ಜಾತ್ರೆಯಾಗಲಿ ಬಯಲಾಟವಾಲಿ ಮತ್ತೊಂದಾಗಲಿ ಸುತ್ತಿನ ಹನ್ನೆರಡು ಮೈಲುಗಳೊಳಗೆ ಒಂದಾದರೂ ಇರುತ್ತಿರಲಿಲ್ಲ. ಜಾತ್ರೆ ನೋಡುವುದಾಗಲಿ, ಬಯಲಾಟ ನೋಡುವುದಾಗಲಿ ಇವರ ಉದ್ದೇಶ ಅಲ್ಲ. ಬಂದ “ಉಂಡೆಕ್ಕಳಿ”ಯೆಂಬ ಜುಗಾರಾಟದಲ್ಲಿ ಭಾಗವಹಿಸಿ ದರ್ಪ ರೀತಿ ತೋರಿಸಿ ಹಣ ಕಳೆಯುವುದು ಇವರ ಪ್ರಮುಖ ವ್ಯಾಪಾರ. ಕೃಷ್ಣ ಭಟ್ಟರ ಈ ಗೆಳೆಯರು ಹಣ

ಕೈಯಲ್ಲಿಲ್ಲದಾಗ ಒಮ್ಮೊಮ್ಮೆ ಕದಿಯಲೂ ಹೋಗುತ್ತಿದ್ದರು. ಕದ್ದು ಸಿಕ್ಕಿಬೀಳದ ಜಾಣ್ಮೆ ಅವರಿಗಿತ್ತು. ಊರವರಾರನ್ನೂ ಅವರು ಗೌರವಿಸುತ್ತಿರಲಿಲ್ಲ. ಕೆಲವೊಮ್ಮೆ ಆ ಕುಡುಕರು ಹಣವಿಲ್ಲದಾಗ ಊರವರೊಡನೆ ಸಾಲಕೇಳುತ್ತಿದ್ದರು. ಸಾಲಕೇಳಿದಾಗ ಕೊಡದಿದ್ದರೆ ಸಾಧುಗಳನ್ನು ಹೆದರಿಸಿ ವಸೂಲುಮಾಡುತ್ತಿದ್ದರು. ಹೀಗಾದುದರಿಂದ ಊರವರಿಗೆಲ್ಲ ಇವರ ಮೇಲೆ ವಕ್ರದೃಷ್ಟಿಯಿತ್ತು. ಆದುದರಿಂದ ಇವರು ಕದ್ದು ಸರಾಯಿ ತಯಾರಿಸಿ ಕುಡಿಯುತ್ತಿರುವರೆಂದು ತಳ್ಳಿ ಅರ್ಜಿ ಅಬ್ಬಾರಿ ಇಲಾಖೆಗೆ ತಲಪಿತು.

ಒಂದು ದಿನ ಬೆಳಕು ಹರಿಯಲಾಗಿತ್ತು. ಕುಡುಕರು ಸರಾಯಿ ಕಾಯಿಸಿ ಕುಡಿದು ಅಲ್ಲೇ ಒರಗಿದ್ದರು. ಅಕಸ್ಮಾತ್ ಅಬ್ಬಾರಿ ಸಿವಾಯಿಗಳು ಬಂದುಬಿಟ್ಟರು. ಸುಳಿವರಿತು ಇವರೆಡೊಡುವ ಮೊದಲೇ ಪೋಲೀಸರು ಬಂದು ಎರಡೇಟು ಬಿಗಿದರು. ಕೆಲವರು ಅವಸರದಲ್ಲಿ ನುಸುಳಿ ಓಡಿಬಿಟ್ಟರು. ದೈವಶಾತ್ ಕೃಷ್ಣ ಭಟ್ಟರು ಆಗ ಅಲ್ಲಿರಲಿಲ್ಲ. ಬಟ್ಟಪ್ಪನೂ ತ್ಯಾಂಪುವೂ ಸಿಕ್ಕಿಬಿದ್ದರು. ಗುದ್ದು ಬಿದ್ದಾಗ ಹೆದರಿಸಿ ಕೇಳಿದಾಗ ಸತ್ಯಾಂಶ ಹೊರಬಿತ್ತು. ಕೃಷ್ಣ ಭಟ್ಟರ ಜಾಗ. ಅವರಿಗೆ ಸಂಪರ್ಕಯೆಂದರಿತಾಗ ಪೋಲೀಸರು ಹಿರಿಹಿಗ್ಗಿದರು. ಬಟ್ಟಪ್ಪನನ್ನೂ ತ್ಯಾಂಪುವನ್ನೂ ಹಿಡಿದೆಳೆದುಕೊಂಡು ಪೋಲೀಸರು ವಾಸುದೇವ ಭಟ್ಟರಲ್ಲಿಗೆ ಬಂದರು. ದೂರದಿಂದ ಬರುವ ಇವರನ್ನು ಕಂಡೊಡನೆಯೇ ಕೃಷ್ಣ ಭಟ್ಟರಿಗೆಲ್ಲವೂ ತಿಳಿಯಿತು. ಸುದ್ದಿಲ್ಲದೆ ಮನೆಯೊಳಗೆ ನಡೆದು ದೇವರ ಕೋಣೆಯಲ್ಲಡಗಿ ಕುಳಿತರು. ವಾಸುದೇವ ಭಟ್ಟರು ತಲೆಗೆ ಮುಟ್ಟಾಳೆಯಿಟ್ಟು ಕೈಯಲ್ಲಿ ಕತ್ತಿ ಹಿಡಿದು ತೋಟಕ್ಕೆ ಹೊರಡಲನುವಾಗಿದ್ದರು. ಪೋಲೀಸರು ಬಂದೇ ಬಿಟ್ಟರು. “ವಾಸುದೇವ ಭಟ್ಟರೆಂದರೆ ಯಾರು? ನೀವೋ? ಕೃಷ್ಣ ಭಟ್ಟರು ನಿಮ್ಮ ಮಗನೇ? ಅವರು ಮನೆಯಲ್ಲಿದ್ದಾರೆಯೇ?” ಎಂದು ಪೋಲೀಸರು ಬಂದ ಕೂಡಲೆ ವಾಸುದೇವ ಭಟ್ಟರೊಡನೆ ಕೇಳಿದರು.

“ಹೌದು. ಯಾಕೆ? ಬನ್ನಿರಿ. ಕುಳಿತುಕೊಳ್ಳಿರಿ” ಎಂದು ಜಗಲಿಗೇರುತ್ತಾ ವಾಸುದೇವ ಭಟ್ಟರು ಸ್ವಾಗತಿಸಿದರು.

“ಯಾಕೆಗೀಕೆ ಮತ್ತೆ. ಕೇಳಿದುದಕ್ಕೆ ಉತ್ತರವೀಯಬೇಕು. ಉಪಚಾರ ಸ್ವಾಗತ ಮೊದಲಾದ್ದು ಬೇಕಾಗಿಲ್ಲ.” ಎಂದವರ ಮುಖ್ಯ ಸ್ಥರು ಬಿರುಸಾಗಿ ನುಡಿದರು.

ಅನಿರೀಕ್ಷಿತವಾಗಿ ಈ ರೀತಿಯ ಬಿರುನುಡಿ ಕೇಳಿ ವಾಸುದೇವ ಭಟ್ಟರು ಬೆವ್ವಾದರು. ಆದರೂ “ಬನ್ನಿ ಸ್ವಾಮಿ, ಕುಳಿತುಕೊಳ್ಳಿರಿ, ಸಿಟ್ಟುಮಾಡಬೇಡಿರಿ” ಎಂದು ಅವರು ವಿನಯಪೂರ್ವಕ ನುಡಿದರು.

“ನಾವು ಬಂದುದು ಕುಳಿತು ಹರಟೆ ಹೊಡೆಯಲು ಅಲ್ಲ. ನಿಮ್ಮ ಮಗ ಕೃಷ್ಣ ಭಟ್ಟರನ್ನು ಹಿಡಕೊಂಡು ಹೋಗಿ ಲಾಕಪ್ಪಿಗೆ ಸೇರಿಸಲು ಬಂದಿರುವೆವು. ಬ್ರಾಹ್ಮಣರಾದರೂ ಈ ತಿಳಿಗೇಡಿಗಳೊಂದಿಗೆ ಸೇರಿ ಸರಾಯಿ ಕಾಯಿಸಿ ಕುಡಿಯುವ ಕೆಲಸ ನಿಮ್ಮ ಮಗನದು. ಎಲ್ಲಿರುವ ರವರು? ಬೇಗ ಹೇಳಿಬಿಡಿರಿ” ಎಂದರು ಪೋಲೀಸರು.

ವಾಸುದೇವ ಭಟ್ಟರಿಗೆ ಈಗಿಲ್ಲವೂ ತಿಳಿಯಿತು. ಅತ್ಯಂತ ಸಂಕಟ ವಾಯಿತು. ಆದರೂ ಮಾನವೆಂಬುದು ದೊಡ್ಡಿತ್ತಲ್ಲವೇ! “ನನ್ನ ಮಗ ಮಾವನ ಮನೆಗೆ ಹೋಗಿದ್ದಾನೆ” ಎಂದು ಸುಳ್ಳು ಹೇಳಿದರು.

“ಅಬ್ಬಾ! ಮುಡುಕರಾದರೂ ಸುಳ್ಳು ಹೇಳುತ್ತಿರುವಿರಲ್ಲ. ನಿನ್ನೆ ಈ ಕುಡುಕರೊಂದಿಗಿದ್ದರೆಂದು ಇವರೊಪ್ಪಿಕೊಂಡಿರುವರು. ಅಡಗಿಸುತ್ತೀರಿ. ಇರಲಿ. ಸಾಕಷ್ಟು ರುಜುವಾತು ನಮಗುಂಟು. ನಿಮ್ಮನ್ನೇ ಹಿಡಕೊಂಡು ಹೋಗುತ್ತೇವೆ. ಇಂತಹ ಹೇಸಿಕೆಯ ದುರ್ವ್ಯಾಪಾರದ ಕೆಲಸಕ್ಕೆ ನಿಮ್ಮ ಹಾಗಿರುವವರು ಕೈಹಾಕಿದುದಕ್ಕೆ ತಕ್ಕ ಶಾಸ್ತಿಮಾಡುವೆ”ನೆಂದು ಪೋಲೀಸರ ಮುಖ್ಯಸ್ಥರು ಗರ್ಜಿಸಿದರು.

ವಾಸುದೇವ ಭಟ್ಟರು ಹೆದರಿ ಕಂಗಾಲಾದರು. “ನನಗೊಂದೂ ತಿಳಿಯದು. ನಾನು ಕಾಯಿಸಿದುದೂ ಇಲ್ಲ. ಕುಡಿದುದೂ ಇಲ್ಲ. ಕೊಂಡುಹೋಗುವಿರಾದರೆ ಹೋಗಿರಿ.” ಎಂದರು ವಾಸುದೇವ ಭಟ್ಟರು. “ನೀವಲ್ಲದಿದ್ದರೆ ನಿಮ್ಮ ಮಗ, ಇದಕ್ಕೆಲ್ಲಾ ತಾಯಿ ಬೇರು. ಸರಕಾರಿ ಪೊಸಿಕ್ಕೂಷನ್ ಜಾರಿಮಾಡುತ್ತೇವೆ. ಒಳ್ಳೆಯ ಮಾತಿನಲ್ಲಿ ಅವರಿಗೆ

ದ್ದರೂ ಹುಡುಕಿ ತಂದು ತೋರಿಸಿರಿ. ಇಲ್ಲವಾದರೆ ಅನರ್ಥವಾದೀತು.” ಎಂದು ಪೋಲೀಸರು ಗಂಭೀರವಾಗಿ ನುಡಿದರು.

“ನಾನೇನು ಹೇಳಲಿ. ನೀವು ಸರಕಾರಿ ನೌಕರರು. ಏನೂ ಮಾಡಬಲ್ಲರಿ. ನನ್ನದೊಂದರಿಕೆ. ಹೇಗೂ ಆಗಲಿ. ನಮ್ಮದೊಂದು ಮರ್ಯಾದೆಯ ಮನೆತನ. ಅದರ ಗೌರವ ತೆಗೆದು ಬಿಡಬೇಡಿ.” ಎಂದು ವಾಸುದೇವ ಭಟ್ಟರು ಕೈಜೋಡಿಸಿ ಹೇಳಿದರು.

“ಎಲ್ಲಾ ಮಾಡಬಹುದು. ಓ ಇತ್ತ ಬನ್ನಿ” ಎಂದು ವಾಸುದೇವ ಭಟ್ಟರನ್ನೊಂದು ಕಡೆ ಕರೆದು ಅಬ್ಬಾರಿ ಕಾನ್‌ಸ್ಟೇಬಲರು ಅವರ ಕಿವಿಯಲ್ಲಿ ಏನೋ ಸ್ವಲ್ಪ ಹೊತ್ತು ಗೊಣಗುಟ್ಟಿದರು.

“ಈಗಷ್ಟು ಹಣ ತಯಾರಿಲ್ಲವಲ್ಲ.” ಎಂದು ವಾಸುದೇವ ಭಟ್ಟರು ಮುಖ ಕಿರಿದುಮಾಡಿ ಹೇಳಿದರು.

“ಬಂದು ಸ್ವಲ್ಪ ಕಡಿಮೆಯಾದರೂ ಚಿಂತಿಲ್ಲ. ಮುಂದುಕರಾದ ನಿಮ್ಮ ಗೌರವ ಕಾವಾಡಬೇಕೆಂಬ ದೊಡ್ಡ ಮನಸ್ಸಿನಿಂದ ಹೇಳಿದುದು. ಇಲ್ಲವಾದರೆ ನಿಮ್ಮ ಮನೆತನದ ಗೌರವ ಸಂಪೂರ್ಣ ಹೋಯಿತೆಂದೇ ತಿಳಿದುಕೊಳ್ಳಿರಿ” ಎಂದು ಪೋಲೀಸರ ಮುಖ್ಯಸ್ಥರು ಕಹಿಯಾಗಿ ನುಡಿದರು.

“ಆಯಿತು. ಬರುತ್ತೇನೆ” ಎಂದು ವಾಸುದೇವಭಟ್ಟರು ಮನೆಯೊಳಗೆ ಹೋದರು. ವೆಟ್ಟಿಗೆ ಮುಚ್ಚಳ ತೆಗೆದು ನಾಲ್ಕು ಪಚ್ಚೆಯ ನೋಟುಗಳನ್ನು ಸುತ್ತಿ ಉಟ್ಟುಕೊಂಡರಿವೆಯಲ್ಲಿ ಮಡಚಿ ಸಿಕ್ಕಿಸಿ ಕೊಂಡರು. ಹೆಡ್ ಕಾನ್‌ಸ್ಟೇಬಲರ ಬಳಿ ಸರಿದು ನೋಟುಗಳನ್ನು ಕಾಣದಂತೆ ಕೈಯಲ್ಲಿ ಮುಚ್ಚಿಹಿಡಿದು ಕೊಟ್ಟುಬಿಟ್ಟರು. ಬಂದ ಪೋಲೀಸರ ಮುಖ ಚೆನ್ನಾಗಿ ಅರಳಿತು. ಬಟ್ಟೆಪ್ಪನನ್ನೂ ತ್ಯಾಂಪುವನ್ನೂ ಬಿಟ್ಟುಬಿಟ್ಟರು. ವಾಸುದೇವ ಭಟ್ಟರೊಡನೆ “ಐದಾರು ಸೀಯಾಳ ಬಟ್ಟೆಪ್ಪನೊಡನೆ ಕೊಯಿದುತರಲು ಹೇಳಿರಿ” ಎಂದರು. ಬಟ್ಟೆಪ್ಪನೂ ತ್ಯಾಂಪುವೂ ಬದುಕಿದೆವೆನ್ನುತ್ತಾ ಸೀಯಾಳ ಕೊಯಿದುತಂದರು. ಸಿವ್ವೆಕೆತ್ತಿ ತೆಗೆದು ಪೋಲೀಸರ ಕೈಗಿತ್ತರು. ಪೋಲೀಸರು ಸೀಯಾಳ ಕುಡಿದರು. “ಇನ್ನು

ನಾವು ಹೋಗುವೆವು. ಥ್ಯಾಂಕ್ಸ್” ಎಂದುಸುರಿ ಪೋಲೀಸರು ನಡೆದೇ ಬಿಟ್ಟರು. ವಾಸುದೇವ ಭಟ್ಟರು ನಮ್ಮನ್ನೆಲ್ಲಿಯಾದರೂ ಬೈದು ಭಂಗಿಸುವರೆಂದು ಬಟ್ಟೆಪ್ರನೂ ತ್ಯಾಂಪುವೂ ಕೂಡಲೇ ಕಾಲುಕಿತ್ತರು.

ಪೋಲೀಸರು ಕಣ್ಮರೆಯಾದೊಡನೆಯೇ ಕೃಷ್ಣ ಭಟ್ಟರು ಮೆಲ್ಲನೆ ಅಡಗಿದಲ್ಲಿಂದ ಹೊರಬಂದರು. ಹೊರಬಂದ ಕೃಷ್ಣ ಭಟ್ಟರು ವಾಸುದೇವ ಭಟ್ಟರ ಕಣ್ಣಿಗೆ ಬಿದ್ದುದೇ ತಡ. ಕಟ್ಟಿ ಸಂಗ್ರಹಿಸಿಟ್ಟ ನೀರು ಕಟ್ಟೊಡೆದು ಹೋದರೆ ಹರಿದುಹೋಗುವಂತೆ ವಾಸುದೇವ ಭಟ್ಟರ ಸಹನೆ ತಪ್ಪಿಹೋಯಿತು. ಒಂದೇಸವನೆ ಕೃಷ್ಣ ಭಟ್ಟರ ಮೇಲೆ ಸಹಸ್ರನಾಮದ ಮಳೆಸುರಿದರು. “ನಾನು ಮಾಡಿದುದು ತಪ್ಪಾಯಿತು. ಹೋಗಬೇಕಿತ್ತು ನೀನು ಜೈಲಿಗೆ. ಅಲ್ಲಿಕಾಯಿಸಿಪ್ಪೆ ಜಜ್ಜಿ, ಬೀಸುವಕಲ್ಲನ್ನು ತಿರುಗಿಸಿ, ಭಡಿತಿಂದಾಗ ಬುದ್ಧಿಬರುತ್ತಿತ್ತು. ಬ್ರಾಹ್ಮಣತ್ವವನ್ನೇ ತೆಗೆದುಬಿಟ್ಟೆಯಲ್ಲ. ಶುದ್ಧ ಪಂಚಮರಂತೆ ಆ ಕೊಳಕು ಸರಾಯಿಯನ್ನೂ ಕುಡಿಯಲು ಪ್ರಾರಂಭಿಸಿದೆಯಲ್ಲಾ. ನಿನ್ನ ಮುಖನೋಡಿದರೆ ಇಡೀ ದಿವಸ ಗಂಜಿ ನೀರು ಸಹ ಸಿಗಲಿಕ್ಕಿಲ್ಲ. ಧೂ! ಧೂ!” ಎಂದು ವಾಸುದೇವ ಭಟ್ಟರು ಬೈದುಬಿಟ್ಟರು.

ಬೋನಿನಲ್ಲಿ ಬಿದ್ದ ಹುಲಿಯಂತಾಗಿತ್ತು ಕೃಷ್ಣ ಭಟ್ಟರ ಅವಸ್ಥೆ. ತುಟಿ ಎರಡುಮಾಡದೆ ಕೇಳಿದರೂ ಕೇಳದಂತೆ ನಟಿಸಿ ಮೆಲ್ಲಗಾಚೆ ಸರಿದರು.

‘ಚಿಂತೆ ಮತ್ತು ಚಿಂತೆಗೆ ಬಿಂದುಮಾತ್ರ ವ್ಯತ್ಯಾಸ. ಚಿಂತೆಯೇ ಮುಪ್ಪು’ ಎಂದಿದೆಯಲ್ಲ. ಕೃಷ್ಣ ಭಟ್ಟರ ದುರ್ವರ್ತನೆಯಿಂದಲಾಗಿ ಅಹರ್ನಿಶಿ ಕೊರಗುತ್ತಿದ್ದುದೇ ವಾಸುದೇವ ಭಟ್ಟರಿಗೆ ಪ್ರಬಲ ಮನೋರೋಗವಾಯಿತು. ಈಗೀಗ ವಾಸುದೇವ ಭಟ್ಟರಲ್ಲಿ ಉತ್ಸಾಹ ಲವಲೇಶ ಇಲ್ಲ. ಯಾವ ಕೆಲಸವೂ ಮಾಡಬೇಕೆಂದವರಿಗನಿಸುವುದಿಲ್ಲ. ಕೇವಲ ಯಂತ್ರದಂತೆ ದಿನವಹಿಯ ಚರ್ಯೆಗಳನ್ನು ಪೂರೈಸುತ್ತಿದ್ದರು. ಅವರ ಕೈಯಲ್ಲಿ ಸಳಗದ ಪದ್ಮನಾಭ ಭಟ್ಟರೇ ಎಲ್ಲಾ ಕೆಲಸಗಳನ್ನೂ ನಿರ್ವಹಿಸುತ್ತಿದ್ದರು. ಅನಂತ ಭಟ್ಟ ಪದ್ಮನಾಭ ಭಟ್ಟ ಇವರಿಬ್ಬರೂ ಸುಬುದ್ಧಿಗಳಾದುದರಿಂದ

ಮಾತ್ರ ವಾಸುದೇವ ಭಟ್ಟರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಪದ್ಮನಾಭ ಭಟ್ಟರಿಗೆ ಒಳ್ಳೊಳ್ಳೆಯ ಬುದ್ಧಿವಾದ ಹೇಳುವುದು, ಅಣ್ಣನಂತಾಗಬೇಡ ಎನ್ನುವುದು ಅವರ ದಿನನಿತ್ಯದ ಕೆಲಸಗಳಲ್ಲೊಂದಾಯಿತು. ಗಂಗಮ್ಮ ನೊಡನೆಯೂ ಪದ್ಮನಾಭ ಭಟ್ಟರೊಡನೆಯೂ ಕೃಷ್ಣ ಭಟ್ಟರ ವಿಷಯ ನುಡಿಯುತ್ತಾ ಮರುಕಪಡುವುದು ಮತ್ತೊಂದು ಕೆಲಸವಾಯಿತು. ವಾಸುದೇವ ಭಟ್ಟರಿಗೆ ಉಂಡ ಅನ್ನ ದೇಹಕ್ಕೆ ಹಿಡಿಯದಾಯಿತು. ಕೃಷ್ಣ ಭಟ್ಟರು ಮಾತ್ರ ಮೊದಲಿನಂತೆಯೇ ಒಂದಿಷ್ಟು ಸಹ ವ್ಯತ್ಯಾಸ ವಾಗದೆ ಇದ್ದರು. ಅವರಿಗೆ ತಂದೆತಾಯಿ ಸಹೋದರರ ಅಲ್ಲದೆ ಇನ್ನುಳಿದ ಬಂಧುಬಳಗದವರ ಮರುಕವಾಗಲಿ ಮತ್ತೊಂದಾಗಲಿ ತಿಳಿಯದು. ಏನೇ ಆಗಲಿ. ತಾನೆಸಗಿದುದು ಸರಿ. ಎಂತಹ ಆಪತ್ತೇ ಬಂದರೂ ಪಾರಾಗ ಬಲ್ಲ ಅದೃಷ್ಟ ನನಗಿದೆ. ಅಂತೂ ತಾನೊಬ್ಬ ಗಣ್ಯವ್ಯಕ್ತಿ ಎಂಬ ಅಹಂಭಾವವೂ ಸ್ವೇಚ್ಛಾಪ್ರವರ್ತನೆಯೂ ದಿನೇ ದಿನೇ ಏರುತ್ತಲೇ ಇತ್ತು.

ದಿನೇದಿನೇ ಕೃಶರಾಗುತ್ತಿರುವ ವಾಸುದೇವ ಭಟ್ಟರು ಈಗೀಗ ಬಹು ಕ್ಷೀಣಹೊಂದಿದರು. ಒಂದು ಹೆಜ್ಜೆ ನಡೆದರೆ ತಲೆತಿರುಗಿದಂತಾಗಿ ಅಸಾಧ್ಯ ಆಯಾಸವನರಿಗಾಗುತ್ತಿತ್ತು. ಪಿತ್ತಪ್ರಕೋಪ ಉಷ್ಣಬಾಧೆ ಎಂದು ಗ್ರಹಿಸಿ ತಲೆಗೆ ಮುದ್ದು ಹಾಕಿ ಬಿಸಿ ನೀರು ಹೊಯಿಸಿಕೊಂಡರು. ಒಂದೆರಡು ದಿನ ಈ ರೀತಿ ಮಾಡಿದಾಗ ವಾಸುದೇವ ಭಟ್ಟರಿಗೆ ವೈಕಾಯತೊಡಗಿತು. ಜ್ವರವೂ ಬರತೊಡಗಿತು. ರೋಗ ಬಲವಾಗಿ ಹಾಸಿಗೆ ಹಿಡಿಯಲೇ ಬೇಕಾಗಿ ಬಂತು. ಗಂಗಮ್ಮನೇ ಮೊದಲಾದವರು ಹೌಹಾರಿದರು. ಡಾಕ್ಟರರನ್ನು ಕರತಂದು ಸರಿಕೈಮಾಡಿಸಿ ಔಷಧ ಮಾಡಬೇಕು ಆಗದೇ? ಎಂದು ವಾಸುದೇವ ಭಟ್ಟರೊಡನೆ ಒಪ್ಪಿಗೆಗಾಗಿ ಪ್ರಶ್ನಿಸಿದರು. “ನಾನು ಹುಟ್ಟಿದಾರಭ್ಯ ಡಾಕ್ಟರರ ಕುಸ್ಪಿ ಮದ್ದು ಕುಡಿದಿಲ್ಲ. ಸಾಯುವ ಕಾಲಕ್ಕೆ ಇನ್ನದು ಬೇಕೆಂದಿಲ್ಲ. ಹಳ್ಳಿಯ ವೈದ್ಯರ ಗಿಡಮೂಲಿಕೆ ಕಷಾಯವೇ ಸಾಕು.” ಎಂದು ವಾಸುದೇವ ಭಟ್ಟರು ಹಟಹಿಡಿದರು. ಹಳ್ಳಿಯ ವೈದ್ಯರಾದ ಅಚ್ಚಂ ಭಟ್ಟರಿಗೆ ರೋಗವಿಂತಹುದು ಎಂದು ತಿಳಿಯದು. ಆದುದರಿಂದ ಆ ಕಷಾಯ

ಕೊಡಲಿರಿ. ಈ ಕಷಾಯ ಕುಡಿಸಿರಿ ಎಂದು ಒಂದಾದ ಮೇಲೆ ಮತ್ತೊಂದು ಕಷಾಯ ಮಾಡಿ ಕೊಡಲನ್ನುತ್ತಿದ್ದರು. ರೋಗವಿಳಿ ಮುಖವಾಗಲಿಲ್ಲ. ಡಾಕ್ಟರರನ್ನು ಕರತರಲು ವಾಸುದೇವ ಭಟ್ಟರು ಸರ್ವಧಾ ಸಮ್ಮತಿಸುತ್ತಿರಲಿಲ್ಲ. ಪದ್ಮನಾಭ ಭಟ್ಟರಿಗೆ ತಂದೆಯಾಣತಿ ವಿಾರಿ ಡಾಕ್ಟರರನ್ನು ಕರೆತರುವ ಶಕ್ತಿ ಧೈರ್ಯಗಳಿಲ್ಲ. ಕೃಷ್ಣ ಭಟ್ಟರು ಯಾವುದಕ್ಕೂ ಕೈಗೊಡುವವರಲ್ಲ. “ನನ್ನನ್ನು ಕಂಡರೆ ಅವರಿಗಾಗದು. ಮತ್ತೆ ನಾನು ಡಾಕ್ಟರರನ್ನು ಕರತಂದೆನಾದರೆ ಔಷಧ ಕುಡಿಯದಿದ್ದ ರೇನು ಫಲ? ಆದುದಾಗಲಿ” ಎಂದು ಕೃಷ್ಣಭಟ್ಟರನ್ನುತ್ತಿದ್ದರು. ವಾಸುದೇವ ಭಟ್ಟರಿಗೆ ಜ್ವರವೇರುತ್ತಿರುವುದನ್ನು ನೋಡಿ ಪದ್ಮನಾಭ ಭಟ್ಟರೂ ಗಂಗಮ್ಮನೂ ದಿಗಿಲುಗೊಂಡರು. “ಅನಂತನಾದರೂ ಇರುತ್ತಿದ್ದರೆ ಏನಾದರೂ ಮಾಡುತ್ತಿದ್ದನು.” ಎಂದು ತಾಯಿ ಗಂಗ ಮ್ಮನುಸುರಿದಳು. ಪದ್ಮನಾಭ ಭಟ್ಟರು ಯಾರೂ ತಿಳಿಯದಂತೆ ಅಣ್ಣ ಅನಂತ ಭಟ್ಟರಿಗೆ ಟಿಲಿಗ್ರಾಮ್ ಕಳುಹಿದರು. “ತೀರ್ಥರೂಪರಿಗೆ ಕಠಿಣ ಜ್ವರ. ಕೂಡಲೇ ಹೊರಟು ಬನ್ನಿರಿ” ಎಂದು ತಿಳಿಸಿದರು. ಅನಂತ ಭಟ್ಟರು ಬಂದು ನೋಡುವಾಗ ವಾಸುದೇವ ಭಟ್ಟರ ಸ್ಥಿತಿ ಚಿಂತಾಜನಕವಾಗಿತ್ತು. ಜ್ವರ ಕೆಂಡದಂತೆ ಕಾಯುತ್ತಿತ್ತು. ಅನ್ನದ ಅಗುಳೊಂದೂ ಹೊಟ್ಟೆಗೆ ಹೋಗದೆ ದಿನಗಳು ನಾಲ್ಕೈದು ಸಂದಿದ್ದವು. ಸ್ವಲ್ಪ ಮಟ್ಟಿಗೆ ಗಂಜಿ ನೀರೂ ಅಚ್ಚಂ ಭಟ್ಟರ ಕಷಾಯವೂ ಮಾತ್ರ ವಾಸುದೇವ ಭಟ್ಟರ ಹೊಟ್ಟೆಯೊಳಕ್ಕೆ ಸೇರುತ್ತಿತ್ತು. ವಾಸುದೇವ ಭಟ್ಟರು ಸೊರಗಿ ಅರ್ಧಕೃಧ್ವ ಆಗಿದ್ದರು. ಅನಂತ ಭಟ್ಟರಿಗೆ ತೀರ್ಥರೂಪರಾದ ವಾಸುದೇವ ಭಟ್ಟರ ಈ ಸ್ಥಿತಿ ಕಂಡು ನೀರು ಕಣ್ಣುಗಳಲ್ಲಿ ಧಾರಾಕಾರವಾಗಿ ಇಳಿಯಿತು. “ಅಪ್ಪಾ ಅಪ್ಪಾ!” ಎಂದು ಮೆಲ್ಲಗೆ ವಾಸುದೇವ ಭಟ್ಟರನ್ನು ಕೂಗಿ ಕರೆದರು. ವಾಸುದೇವ ಭಟ್ಟರು ಮುಚ್ಚಿದ ಕಣ್ಣುಗಳನ್ನು ಮೆಲ್ಲಗೆ ತೆರೆದು ನೋಡಿದರು. ಎದುರಲ್ಲಿದ್ದ ಅನಂತ ಭಟ್ಟರ ಮೊಗದಲ್ಲಿ ಕಿರುನಗೆಯ ಮಿಂಚೊಂದು ಮೂಡಿ ಮಾಯವಾಯಿತು. ಮೆಲ್ಲಗೆ ಕೈನೀಡಿ ಅನಂತ ಭಟ್ಟರ ಕೈ ಹಿಡಿದುಕೊಂಡರು. ಒಂದೇ ಸವನೆ ಕಣ್ಣೀರಿಳಿಸಿದರು.

ಮಾತು ಹೊರಡಲಿಲ್ಲ. ಅಪ್ಪಾ ಅಳಬೇಡಿ. ನಿಮಗೇನಾಯಿತು. ಜ್ವರ ಹೇಗಿದೆ. ಔಷಧ ಯಾರದು? ಎಂದು ವೊದಲಾಗಿ ವಾಸುದೇವ ಭಟ್ಟರ ಕಣ್ಣೀರಿರಿಸುತ್ತಾ ಅನಂತ ಭಟ್ಟರು ಪ್ರಶ್ನಿಸಿದರು.

“ಅಳಬೇಡವೆಂದರೆ ಮನಕೇಳುತ್ತದೆಯೇ! ಅಳು ತಾನಾಗಿ ಬರುತ್ತದೆ. ಒಟ್ಟಾರೆ ನನ್ನ ತಲೆಬರಹ. ನನಗೇನೂ ಆಗುವುದಿಲ್ಲ. ಜ್ವರ ನನ್ನನ್ನೇನೂ ಮಾಡಲಾರದು. ಆದರೆ ನನಗಿರುವುದೊಂದೇ ಚಿಂತೆ. ಮುಂದೆ ನಿಮಗೇನು ಗತಿ? ಮಕ್ಕಳಿಗಾಗಿ ದುಡಿದು ಸಂವಾದನೆ ಮಾಡಿದೆನು. ಆದರೆ ನಿನ್ನ ದೊಡ್ಡಣ್ಣ ” ಎನ್ನುತ್ತಾ ಗೋಳೋ ಎಂದು ಅತ್ತರು. ಕಂಠ ಬಿಗಿಯಿತು. ಮಾತು ಹೊರಡಲಿಲ್ಲ.

“ಅಪ್ಪಾ! ನಾವು ವ್ರಾಯ ಬಂದ ಮಕ್ಕಳು ಗರಿ ಮೂಡಿದ ಹಕ್ಕಿಗಳಂತಾದಾಗ ನಿಮಗೇಕೆ ಚಿಂತೆ? ಎಲ್ಲವೂ ನನಗೆ ಗೊತ್ತಿದೆ. ನಮ್ಮ ಅದೃಷ್ಟವೆಂದು ಸಹಿಸಿ ಸುಮ್ಮನಿರಬೇಕು. ‘ಅಪ್ಪುದಪ್ಪುದು; ಬಪ್ಪುದು ತಪ್ಪುದು’ ಎಂದಿರುವಾಗ ಕೊರಗಿ ಫಲವೇನು? ಧೃತಿಗಿಡಬೇಡಿರಿ. ಡಾಕ್ಟರರನ್ನು ಕರತರುತ್ತೇನೆ. ಹುಶಾರಾಗುವಿರಿ. ತುಸುಸಮಾಧಾನ ಚಿತ್ತರಾಗಿರಿ.” ಎಂದು ಅನಂತ ಭಟ್ಟರು ಸಾಂತ್ವನಗೊಳಿಸತೊಡಗಿದರು.

“ಈಗಲೋ ಮತ್ತೆಯೋ ಎಂದೆನ್ನುವ ಸ್ಥಿತಿ ನನ್ನದು. ಇನ್ನು ನಾನೀಕುತ್ತದಿಂದ ಪಾರಾಗಲಾರೆ. ನನಗಾಗಿ ಡಾಕ್ಟರರನ್ನು ಕರತಂದು ಹಣ ಹಾಳು ಮಾಡುವುದು ಬೇಡ. ನಿಮ್ಮ ದೊಡ್ಡಣ್ಣ ಯಾವುದೊಂದನ್ನೂ ಉಳಿಸಿಕೊಳ್ಳಲಾರ. ನೀವಿಬ್ಬರಾದರೂ ಒಳ್ಳೆಯ ನೆಲೆಯಿಂದಿರಿ. ಅಮ್ಮನನ್ನು ದುಃಖಿಸದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ. ಅಣ್ಣ ಇದ್ದುದನ್ನು ಕಳೆದು ಬೀದಿಬಿಕ್ಕಿಯಾಗಿ ಬಂದರೆ ಒಂದಿಷ್ಟು ಅನ್ನ ಕೊಟ್ಟು ಸಲಹಿರಿ. ಇದೇ ನನ್ನ ಬಯಕೆ ಮತ್ತೆ ಹೇಳಲಿಕ್ಕೆ ಸಾಧ್ಯವಾಗದಿದ್ದರೆ ಸೋತುಹೋದೆನಲ್ಲಾ ಎಂದು ಈಗಲೇ ನಿಮ್ಮೊಡನೆ ಹೇಳಿದೆ. ಮನೆತನದ ಮರ್ಯಾದೆ ಕಾಪಾಡಿರಿ. ಇದ್ದುದನ್ನು ಛಾನಾ ಹಾನಿಯಾಗದಂತೆ ನೋಡಿಕೊಳ್ಳಿರಿ. ಉಳಿಸಿಕೊಳ್ಳಿರಿ. ಡಾಕ್ಟರರನ್ನು

ಕರತರುವುದು ಬೇಡವೇ ಬೇಡ.” ಎಂದು ವಾಸುದೇವ ಭಟ್ಟರು ನುಡಿದರು.

“ಅವ್ವಾ! ನೀವಿಂತೆನಬಾರದು. ಡಾಕ್ಟರರನ್ನು ಕರತರಲೇ ಬೇಕು. ನೀವಂದಂತೆ ಬಾಕಿಯೆಲ್ಲದಕ್ಕೂ ಒಪ್ಪಿಕೊಳ್ಳುವೆವು. ನಿಮಗಾಗಿ ಖರ್ಚು ಮಾಡದ ಹಣ ನಮಗೇಕೆ? ನೀವೇ ದುಡಿದಿರಿಸಿದ ಹಣ ನಿಮ್ಮ ಔಷಧಕ್ಕೆ ಸಿಗಬೇಡವೇ? ಮಾನಸಿಕಯಾತನೆಯನ್ನು ಬಿಟ್ಟುಬಿಡಿರಿ. ನನಗೆ ಬಲವಾದ ಧೈರ್ಯವಿದೆ. ಯೋಗ್ಯ ಚಿಕಿತ್ಸೆ ನಡೆಯಿಸಿದರೆ ನೀವಿನ್ನೂ ಹತ್ತು ವರ್ಷ ಬದುಕುವಿರಿ. ಇನ್ನೂ ಹತ್ತಾರು ವರ್ಷ ನೀವಿರಬೇಕು. ಯೋಗ್ಯ ಬುದ್ಧಿವಾದ ಹೇಳುತ್ತಾ ಮುನ್ನಡೆಸುತ್ತಿರಬೇಕು. ಸುಮ್ಮನೆ ಮನಸ್ಸಿಗೇನಾದರೂ ಹಚ್ಚಿಕೊಳ್ಳದೆ ಮಲಗಿಕೊಳ್ಳಿರಿ. ಡಾಕ್ಟರರನ್ನು ಕರತರವೆ”ನೆಂದು ಅನಂತ ಭಟ್ಟರು ಸಿದ್ಧರಾದರು.

“ನನಗೂ ನಿಮ್ಮೊಂದಿಗೆ ಹತ್ತಾರು ವರ್ಷ ಬದುಕಿದರಾಗಬಹುದೆಂದು ಒಪ್ಪೊಮ್ಮೆ ತೋರುತ್ತದೆ. ಒಪ್ಪೊಮ್ಮೆ ಕೂಡಲೇ ವ್ರಾಣ ಹೋಗಲಿ. ಅದೇ ವರಮಸುಖ ಎಂದು ಕಾಣುತ್ತದೆ. ನಿನ್ನಿಚ್ಛೆ ಬಂದಂತೆ ಮಾಡು.” ಎಂದು ವಾಸುದೇವ ಭಟ್ಟರು ಮೆಲ್ಲಗೆ ನುಡಿದರು.

ಅನಂತ ಭಟ್ಟರು ಕೂಡಲೇ ವೇಟಿ ಕಡೆಗೆ ಸಾಗಿದರು. ಆದಷ್ಟು ಬೇಗನೆ ಡಾಕ್ಟರ್ ರಘುವೀರ ಸೆಟ್ಟಿಗಳನ್ನು ಕರೆದುಕೊಂಡು ಬಂದರು. ಡಾಕ್ಟರರು ವಾಸುದೇವ ಭಟ್ಟರನ್ನು ಪರೀಕ್ಷಿಸಿದರು. ಪರೀಕ್ಷಿಸಿ ನಿವೋನಿಯಾ ಅಂದರು. “ವ್ರಾಯಾಧಿಕ್ಯವಾಗಿದೆ. ರೋಗ ಮಿತಿ ಮೀರಿದೆ. ಯಾವನಸ್ಕರಾಗಿದ್ದರೆ ಎದೆ ತಟ್ಟಿ ಗುಣಪಡಿಸುವೆನೆಂದೆ ನುತಿದ್ದೆ. ಆದರೂ ಗುಣವಾಗಬಹುದೆಂಬ ಆನೆ ತೋರುತ್ತದೆ. ಚೆನ್ನಾಗಿ ಆರೈಕೆ ಮಾಡಿ ನೋಡುವ.” ಎಂಬ ಅಭಿಪ್ರಾಯವನ್ನು ಡಾಕ್ಟರರಿತ್ತರು. ಎರಡು ಇಂಜೆಕ್ಷನ್ ಕೊಟ್ಟರು. “ಔಷಧಿಗೆ ನನ್ನೊಡನೆ ಬನ್ನಿರಿ. ದಿನಕ್ಕೆರಡು ಇಂಜೆಕ್ಷನ್ ಕೊಡಬೇಕು. ಕಾರಿನಲ್ಲಿ ಬಂದು ಸಮಯಕ್ಕೆ ಸರಿಯಾಗಿ ಇಂಜೆಕ್ಷನ್ ಕೊಡುವೆ” ಎಂದುಸುರಿ ಹೊರಟರು. ಅನಂತ ಭಟ್ಟರು ಡಾಕ್ಟರರೊಡನೆ ಔಷಧಿಗಾಗಿ ತೆರಳಿದರು. ಬಂದ

ಡಾಕ್ಟರರು ಹೆಸರುವಡೆದವರು. ಒಳ್ಳೆಯ ಔಷಧವವರದು. ಗುಣವಾಗಬಹುದು ಎಂಬ ಆಸೆ ಎಲ್ಲರಲ್ಲೂ ಮೂಡಿತು.

ಒಂದೆರಡುದಿನಗಳ ಔಷಧೋಪಚಾರ ಸಾಗಿದಾಗ ವಾಸುದೇವ ಭಟ್ಟರು ತುಸು ಗುಣಮುಖರಾದಂತೆ ಕಂಡುಬಂದರು. ಆದರೆ ಮರುದಿನ ಕಾಯಿಲೆ ಹೆಚ್ಚಾಯಿತು. ಡಾಕ್ಟರರು ಬಂದು ಇಂಜೆಕ್ಷನ್ ಕೊಟ್ಟು ಹೋದರಲ್ಲದೆ ಏನೂ ಹೇಳಲಿಲ್ಲ. ಎಲ್ಲರೂ ವಾಸುದೇವಭಟ್ಟರ ಹಾಸಿಗೆಯ ಬಳಿ ಕುಳಿತು ಉಪಚಾರವೆಸಗುತ್ತಿದ್ದರು, ದುಃಖಿಸುತ್ತಿದ್ದರು. ಅನಂತಭಟ್ಟರೂ ಪದ್ಮನಾಭ ಭಟ್ಟರೂ ಉಪಚರಿಸಲು ಬಂದಾಗ ವಾಸುದೇವಭಟ್ಟರ ಮುಖದಲ್ಲಿಗೆಲವು ಬರುತ್ತಿತ್ತು. ಸ್ವಲ್ಪಸ್ವಲ್ಪ ನಿಧಾನವಾಗಿ ಮಾತನಾಡುತ್ತಿದ್ದರು. ಕೃಷ್ಣ ಭಟ್ಟರು ಹತ್ತಿರ ಕುಳಿತಾಗ “ಬಾಯಾರಿಕೆ ಬೇಕೇ!” ಎಂದು ಕೇಳುವಾಗ ವಾಸುದೇವಭಟ್ಟರ ಮುಖದಲ್ಲಿ ದೈನ್ಯತೆ ಮತ್ತೂ ಹೆಚ್ಚುತ್ತಿತ್ತು. ಕಳವಳ ಸೃಷ್ಟವಾಗಿ ಒಡೆದು ತೋರುತ್ತಿತ್ತು. ಕಣ್ಣಲ್ಲಿ ನೀರು ಜಿನುಗಿ ಹರಿಯುತ್ತಿತ್ತು, ಕಂಠ ಬಿಗಿಯುತ್ತಿತ್ತು. ಹೀಗೆಯೇ ದಿನಗಳೆಂಟು ಸಂದರೂ ವಾಸುದೇವ ಭಟ್ಟರ ಕಾಯಿಲೆ ಇಳಿಮುಖವಾಗಲಿಲ್ಲ. ಮತ್ತಷ್ಟೂ ನಿರಾಶೆಯೇ ಕಾಣತೊಡಗಿತು. ವಾಸುದೇವ ಭಟ್ಟರು ರುಗ್ಣರಾದುದರಿಂದ ನೋಡಲಾಗಿ ಮಾತನಾಡಲಿಕ್ಕಾಗಿ ನೆಂಟರಿಷ್ಟರು ಬಂದರು. ಮಾವನವರಿಗೆ ಅಸೌಖ್ಯವೆಂದರಿತು ಸಾವಿತ್ರಿಯನ್ನು ಕರಕೊಂಡು ಗಜಾನನ ಭಟ್ಟರೂ ಬಂದರು. “ವಾಸುದೇವ ಭಟ್ಟರು ಯಾವಾಗ ಹೇಗೆ ಎಂದೆನಬರುವುದಿಲ್ಲ. ಮಕ್ಕಳಾದ ನೀವು ಯಾರೂ ದೂರ ಎಲ್ಲಿಗೂ ಸರಿಯಬೇಡಿರಿ. ಪ್ರಾಣೋತ್ಕ್ರಮಣ ಸಮಯದಲ್ಲಿ ಗಂಗೆೋದಕ ಬಾಯಿಗೆರೆಯುವ ಭಾಗ್ಯ ತಪ್ಪಿಸಿಕೊಳ್ಳಬೇಡಿ.” ಎಂದು ಶಂಭು ಭಟ್ಟರೆಚ್ಚರವಿತ್ತರು. ಅಳಿಯ ಕೃಷ್ಣ ಭಟ್ಟರಿಗೆ ಪ್ರತ್ಯೇಕವಾಗಿ ವಿಶೇಷ ಜಾಗ್ರತೆ ಹೇಳಿದರು. “ತಂದೆಯವರ ಬಳಿಯಲ್ಲೇ ಕುಳಿತಿರು. ಹಿರಿಯವನು ತಂದೆಯ ಸನಿಯದಲ್ಲೇ ಇರಬೇಕು. ಅವನಿಂದಲೇ ಎಲ್ಲಾ ಕೆಲಸಗಳೂ ಸಾಗಬೇಕು. ತಂದೆ ತಾಯಂದಿರ ಉತ್ತರಕ್ರಿಯೆಯಲ್ಲಿ ಪ್ರಧಾನಹಕ್ಕು ಅತನದು.” ಎಂದು ಕೃಷ್ಣ ಭಟ್ಟರಿಗೆ ಮನದಟ್ಟಾಗುವಂತೆ ಬೋಧಿಸಿದರು.

ತಾನು ಹಿರಿಯ ಮಗ. ಇನ್ನು ಮೇಲೆ ಅಧಿಕಾರಸೂತ್ರ ಹಿಡಿಯಲಿರುವವನು; ತೀರ್ಥರೂಪ ತಂದೆಯವರಿಗೆ ಸ್ವರ್ಗದಲ್ಲಿ ಸ್ಥಳ ಮಾಡಿಸಿ ಕೊಡಲಿರುವವನು. ವಾಸುದೇವ ಭಟ್ಟರಿಗೂ ತನಗೂ ಮನ ಕೂಡಿ ಬಾರದಿದ್ದರೂ ಅಂತ್ಯಕಾಲಕ್ಕಾದರೂ ಲೋಕದ ಜನರ ಕಣ್ಣು ಕಟ್ಟಲೇ ಬೇಕಲ್ಲ. ಚೆನ್ನಾಗಿ ಸಾಯುವ ಕಾಲಕ್ಕೆ ಶುಶ್ರೂಷೆ ಮಾಡಿದೆ. ಒಳ್ಳೆಯ ನಡೆನುಡಿಯವನು ಎಂದೆನಿಸಿಕೊಳ್ಳಬೇಕಲ್ಲ. ನೆಂಟರಿಷ್ಟರ ನೆರೆಕರಿಯವರ ಕಣ್ಣಿಗೆ ಮಂಕುಬೂದಿಯೆರಚಿ ಹೇಗಾದರೂ ಅಧಿಕಾರದ ವಾಘೆಯನ್ನು ಕೈವಶವಡಿಸಿಕೊಳ್ಳಬೇಕು ಎಂದು ಯೋಚಿಸಿ ಕೃಷ್ಣ ಭಟ್ಟರು ಬಹು ಶ್ರದ್ಧೆಯಿಂದ ರೋಗಪೀಡಿತರಾದ ವಾಸುದೇವ ಭಟ್ಟರ ಶುಶ್ರೂಷೆ ಮಾಡತೊಡಗಿದರು. “ನೀವು ಚಿಕ್ಕವರು, ಬಳಲಿ ನಾಳೆ ರೋಗಗ್ರಹಸ್ತರಾಗಬೇಡಿರಿ. ತುಸು ವಿಶ್ರಾಂತಿ ತಕ್ಕೊಳ್ಳಿರಿ.” ಎಂದು ತಮ್ಮಂದಿರಿಗೆ ಯಾರಾದರೂ ಹೊರಗಿನ ಜನರಿರುವಾಗ ನುಡಿಯುತ್ತಿದ್ದರು. “ಅಮ್ಮಾ ಅಳದಿರು. ನಾನಿರುವಾಗ ನೊಸೆಯಿರುವಾಗ ಹೆಚ್ಚು ದಣಿಯದಿರು. ತಂದೆಯವರ ಸೇವೆಗೈಯಲು ನಾವು ಸಿದ್ಧರಾಗಿರುವಾಗ ನೀನಿಂತು ಬಳಲುವುದು ಸರಿಯಲ್ಲ. ಮನಕುಗ್ಗಿ ಬೆಂದು ಕರಗಿರಲು ದೇಹಕ್ಕೂ ಶ್ರಮತಂದು ಹುಚ್ಚುಹಿಡಿಸಿಕೊಳ್ಳದೆ ಇರು. ತುಸು ಸಮಾಧಾನತಕ್ಕೊಂಡು ಧೈರ್ಯತಾಳು. ಸ್ವಲ್ಪ ವಿಶ್ರಮಿಸು” ಎಂದು ಗಂಗಮ್ಮನೊಡನನ್ನತ್ತಿದ್ದರು. “ಕೃಷ್ಣ ಭಟ್ಟರಲ್ಲಿ ಬದಲಾವಣೆ ಕಂಡುಬರುತ್ತಿದೆ. ಯೋಗ್ಯತೆಯ ನೆಲೆ ಮೂಡಿದೆ.” ಎಂದು ಗಂಗಮ್ಮನೂ ಇತರರೂ ಭಾವಿಸುವಂತಾಯಿತು. ವೆಟ್ಟಿಗೆಯ ಬೀಗದಕ್ಕೆ ವಾಸುದೇವ ಭಟ್ಟರೊಡನಿದೆ. ಉಸಿರು ಇರುವ ತನಕ ಅದನ್ನವರು ಇತರರಿಗೆ ಕೊಡಲಾರರು. ಅಧಿಕಾರಸೂತ್ರವೂ ಅವರ ವಶದಲ್ಲಿದೆ. ತಾನತ್ತಿತ್ತ ಸರಿದರೆ ಕಣ್ಮರೆಯಾದರೆ ಹೆತ್ತವರು ಬೀಗದಕ್ಕೆ ತಮ್ಮಂದಿರ ವಶ ಇತ್ತರೆ ಅಧಿಕಾರವಹಿಸಿಕೊಟ್ಟರೆ ಕಾರ್ಯ ಕೆಟ್ಟುಹೋದಂತೆಯೇ ಸರಿ ಎಂದು ಕೃಷ್ಣ ಭಟ್ಟರು ಜಾಗ್ರತೆವಹಿಸತೊಡಗಿದರು.

“ನೊಂದು ಬೆಂದು ಸೀಕರಿವೋದ ವಾಸುದೇವ ಭಟ್ಟರ ಜೀವ ಇಹಲೋಕದಲ್ಲಿರಬಯಸುವುದಿಲ್ಲ. ಡಾಕ್ಟರರಾಗಲಿ ಸಂಜೀವಿನೀ ಔಷ

ಧಿಯೇ ಆಗಲಿ ವಿಧಿಯನ್ನು ಮೀರಿಸಿ ಜೀವವನ್ನು ಹಿಡಿದು ನಿಲ್ಲಿಸುವಂತೆ ಇಲ್ಲ.” ಎಂದು ಬಂಧುಬಳಗದವರೂ ಕೈಹಿಡಿದಾಕೆಯೂ ಪುತ್ರರೂ ಮನಗಂಡರು. ಎಲ್ಲರೂ ವಾಸುದೇವ ಭಟ್ಟರ ಸುತ್ತಮುತ್ತ ನೆರೆದರು. ನಿಡುದನಿಯಿಂದ ಗಂಗಮ್ಮನಳತೊಡಗಿದಳು. ಮಕ್ಕಳ ಕಣ್ಣಲ್ಲಿ ನೀರು ಧಾರೆಗೊಂಡಿತು. ಲಲಿತೆ ತಲೆತಗ್ಗಿಸಿ ರೋಧಿಸಿದಳು. ನೆಂಟರಿಷ್ಟರು ತಲೆಯೆತ್ತದಾದರು. ನಾರಾಯಣ ನಾರಾಯಣ ಎಂದೆಲ್ಲರೂ ಹೇಳ ತೊಡಗಿದರು. ವಾಸುದೇವ ಭಟ್ಟರು ದೀರ್ಘಶ್ವಾಸ ಬಿಡತೊಡಗಿದರು. ಗಜಾನನ ಭಟ್ಟರು ಗೀತಾಪ್ರವಚನ ಮಾಡತೊಡಗಿದರು. ಎಲ್ಲರ ಬಾಯಲ್ಲೂ ದೇವರ ನಾಮಸ್ಮರಣೆ ಮತ್ತು ಅಳುವಿನ ಧ್ವನಿ. ವಾಸುದೇವ ಭಟ್ಟರು ಇಹಲೋಕದ ವ್ಯಾಪಾರ ಮುಗಿಸಿದರು. ಸೇವಿದ ಬಂಧುಬಳಗದವರು ಆಗ ಆಗತಕ್ಕ ಕ್ರಿಯೆಗಳನ್ನೆಲ್ಲಾ ಮಕ್ಕಳಿಂದ ಮಾಡಿಸಿದರು. ಮೃತರಿಗೆ ಮಾಡತಕ್ಕ ಕ್ರಿಯೆಗಳನ್ನು ಮಾಡುತ್ತಿರುವ ಮಧ್ಯದಲ್ಲಿ ಕೃಷ್ಣ ಭಟ್ಟರು ವಾಸುದೇವ ಭಟ್ಟರ ಸೊಂಟದಿಂದ ಬೀಗದ ಕೈಯನ್ನು ಕಿತ್ತುಕೊಂಡರು.

ವಾಸುದೇವ ಭಟ್ಟರ ಉತ್ತರಕ್ರಿಯೆಗಳೆಲ್ಲಾ ಸಾಂಗವಾಗಿ ನೆರವೇರಿದುವು. ಯಜಮಾನಿಕೆ ಪಡೆದ ಕೃಷ್ಣ ಭಟ್ಟರು ಬಹು ಶ್ರದ್ಧೆಯಿಂದ ನಾಲ್ಕು ಜನ ಸೈಗುಟ್ಟುವಂತೆ, ಹೊಗಳುವಂತೆ ಕೆಲಸಗಳನ್ನೆಲ್ಲಾ ಪೂರೈಸಿದರು. ಸಾವಿತ್ರಿ, ಗಂಗಮ್ಮ, ಅನಂತ ಭಟ್ಟ, ಪದ್ಮನಾಭ ಭಟ್ಟ ಇವರೆಲ್ಲರೂ ದುಃಖಭಾರದಿಂದ ಜರ್ಝರಿತರಾಗಿ ಮಾಡತಕ್ಕ ಕೆಲಸಗಳಲ್ಲಿ ತಮ್ಮ ಕರ್ತವ್ಯ ಪೂರೈಸಿದರು. ಆಪ್ತೇಷ್ಟರರಲ್ಲಿ ಪ್ರತುಖರಾದ ಗಜಾನನ ಭಟ್ಟರೂ ಶಂಭು ಭಟ್ಟರೂ ಸಮಸ್ತಕಾರ್ಯಗಳಿಗೂ ಸಹಕರಿಸಿದರು.

ಸುಳಿ ೨.

ಅನಂತ ಭಟ್ಟರಿಗೆ ಈತನ್ಮಧ್ಯೆ ಬೇಗನೇ ಬರಬೇಕೆಂದು ಮ್ಮಾಲಕರ ಪತ್ರ ಬಂತು. ತಂದೆಯಿಲ್ಲದ ಮನೆ ಈಗವರಿಗೆ ಶೂನ್ಯವಾಗಿ ಕಾಣುತ್ತಿದೆ. ಅಣ್ಣ ಕೃಷ್ಣ ಭಟ್ಟರ ನಡತೆ ಮೊದಲಿನಿಂದಲೇ ಅವರಿಗರಿದಿತ್ತು.

ವಾಸುದೇವ ಭಟ್ಟರಿರುವಾಗ ಮನೆಯ ಚಿಂತೆ ಇರಲಿಲ್ಲ.” ಈಗ ತಾಯಿ ಗಂಗಮ್ಮ ತಮ್ಮ ಪದ್ಮನಾಭ ಭಟ್ಟ ಇವರು ಅವರ ಬೆನ್ನು ಹಿಡಿದಿರುವರು. “ನೀನೇ ಗತಿ ನಮ್ಮನ್ನು ಈ ಕಿರುಕುಳದಲ್ಲಿ ತಳ್ಳಿಹೋಗಿದರು” ಎಂದ ವರನ್ನುವಾಗ “ಏನೆಸಗಲಿ” ಎಂದು ಹೃದಯ ತಳಮಳಗೊಳ್ಳುತ್ತಿತ್ತು. ಮರಿಣೋನ್ನುಖರಾದ ಪಿತೃವರ್ಯರು ತಮಗಂದ ನುಡಿಗಳು ಈಗಲೂ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದ್ದುವು. “ಪಿತೃರ್ಜಿತ ಸೊತ್ತು. ಹಾಳಾಗ ದಂತೆಚ್ಚರಿಕೆವಹಿಸಬೇಕು. ತಾಯಮ್ಮನನ್ನೂ ತಮ್ಮನನ್ನೂ ಮರಿಯ ದಿರು. ಅಣ್ಣನನ್ನು ನಂಬಬೇಡ.” ಎಂದ ನುಡಿಗಳು ಹೃದಯದಲ್ಲಿ ಶಿಲಾಲಿಸಿಯಂತಾಗಿದ್ದುವು. ಅನಂತ ಭಟ್ಟರ ಹೃದಯ ಸಂಕಟ. ಅಣ್ಣ ನಲ್ಲೂ ಮಮತೆ ಇದೆ. ಆದರೆ ಸರಿಹೋಗದು ಅವರ ವರ್ತನೆ ಮಾತ್ರ. ಅಣ್ಣ ಸರಿದಾರಿಗೆ ಬರಲಾರರೇ? ತಲೆಯಲ್ಲಿ ಹೊರೆ ಬಿದ್ದಾಗ ತನ್ನಷ್ಟಕ್ಕೇ ಸರಿಯಾದಾರು. ತಾಯಿ ತಮ್ಮ ಇಬ್ಬರೂ ಮನೆಯಲ್ಲಿದ್ದರೆ ಅಣ್ಣನ ಸ್ವೇಚ್ಛಾವರ್ತನೆ ಕಡಿಮೆಯಾಗದಿರದು. ತನ್ನೊಂದಿಗೆ ಬರುವೆ ನೆನ್ನುವ ತಮ್ಮನನ್ನು ಕರೆದುಕೊಂಡು ಹೋದರೆ ಇಲ್ಲಿ ತಾಯಿ ಮಾತ್ರ ಆಗುವಳು. ಅವಳಿಗೆ ದುಃಖಭಾರ ಹೆಚ್ಚುವುದು. ತಮ್ಮನಿರದಿದ್ದರೆ ಅಣ್ಣ ನಿರಂಕುಶನಾಗುವನು. ಸದ್ಯ ಹೇಗಾಗುವುದೋ ನೋಡುವ. ತಂದೆ ತೀರಿದ ಮರುಘಳಿಗೆಯಲ್ಲೇ ಬೇರೆ ಬೇರೆ ಆದರು ಎಂಬವನಾದ ಬರಬಾರದು. ತಾಯಿ ತಮ್ಮ ಇವರಿಬ್ಬರೂ ಮನೆಯಲ್ಲಿರಲಿ. ಅಣ್ಣನಿಗೆ ಯೋಗ್ಯ ಬುದ್ಧಿವಾದ ಭಾವ ಗಜಾನನ ಭಟ್ಟರಿಂದ ಹೇಳಿಸುವೆ. ಇದುವೇ ಒಳ್ಳಿತು ಎಂದು ಅನಂತ ಭಟ್ಟರು ಮನದಲ್ಲಿ ನಿಶ್ಚಯಿಸಿ ಗಜಾನನ ಭಟ್ಟರೊಡನೆ ಅಣ್ಣನಿಗೆರಡು ಮಾತು ಹೇಳಲು ಹೇಳಿದರು.

ಗಜಾನನ ಭಟ್ಟರು ಶಂಭು ಭಟ್ಟರಿರುವಾಗಲೇ ಕೃಷ್ಣ ಭಟ್ಟರ ಸನಿಯಕ್ಕೆ ಸರಿದರು. “ಭಾವಾ! ನೀನು ಕಲಿತವ. ನಿನಗೆ ನಾನನ್ನು ತಕ್ಕುದಿಲ್ಲವಾದರೂ ಬಂಧುವ್ರೇಮದಿಂದಲೂ ಸಲುಗೆಯಿಂದಲೂ ಎರಡು ಮಾತು ಹೇಳಬೇಕಾಗಿದೆ. ಮಾವ ವಾಸುದೇವ ಭಟ್ಟರು ಊರಲ್ಲಿ ಪ್ರತಿಷ್ಠಿತರನಿಸಿ ಬಾಳಿ ಹೆಸರಾಂತು ಕೈಲಾಸವನ್ನೇರಿದರು. ನಿಮಗಾಗಿ ಬೇಕಾದಷ್ಟು ಆಸ್ತಿ ಹಣ ಮೊದಲಾದುವನ್ನು ಬಿಟ್ಟುಹೋದರು. ಇನ್ನು

ಮೇಲೆ ಮಾವನ ಸ್ಥಾನ ದೊಡ್ಡ ಭಾವನಿಗೆ. ಮಾವನಿಗಿಂತ ನಾಲ್ಕು ಪಾಲು ಮಿಗಿಲೆನಿಸಿ ನಾಲ್ಕು ಜನರಿಗೆ ಹೊಂದಿ ನಡೆದು ನಮ್ಮಂತಹ ಬಂಧುಗಳ ಕಣ್ಣಿಡಿಯಾಗಬೇಕು. ತಾಯಿಯಲ್ಲಿ ಸಲಹೆ ಕೇಳಿ ತಮ್ಮ ನಿಂದ ನೆರವು ವಡೆದು ಅವರ ಮನನೋಯಿಸದೆ ಸಾಕಿ ಸಲಹಬೇಕು. ಯೋಗ್ಯ ಮನೆತನ ಎಂದು ಊರವರನ್ನುವಂತೆಸಗಿದರೆ ನೀವೆಲ್ಲರೂ ಒಳ್ಳೆಯದಾಗಿದ್ದರೆ ಅದೇ ನಮಗೊಂದು ಸಂತೋಷ. ನೀವೆಲ್ಲರೂ ಒಳ್ಳೆಯದಾಗಿ ಐಕಮತ್ಯದಲ್ಲಿದ್ದರೆ ನಮ್ಮಂತಹ ಬಂಧುಗಳಿಗೆ ಒಂದು ಹೊತ್ತು ಬಂದು ಇದ್ದು ಉಂಡುಹೋಗಲು ಮನಬರುವುದು” ಎಂದು ಗಜಾನನ ಭಟ್ಟರು ನಗುನಗುತ್ತಾ ಕೃಷ್ಣ ಭಟ್ಟರೊಡನಂದರು.

“ಭಾವಾ! ನೀವಂದ ಮಾತು ಸತ್ಯ. ನೀವನ್ನುವ ಮೊದಲೇ ಅರಿತ ವಿಷಯ ಅದು. ಹಾಗೆಯೇ ಆಗಬೇಕೆಂದು ನನ್ನಿಚ್ಛೆ. ಆದರೆ ಒಂದು ಮಾತು. ಜನಕರಾದ ವಾಸುದೇವ ಭಟ್ಟರು ಹಳೆ ಮರ್ಜಿಯವರಾಗಿ ದ್ದರು. ನನ್ನದು ಹೊಸ ಮರ್ಜಿ. ಹಾಗಾಗಿ ಹಳತು ಹೊಸತುಗಳ ಘರ್ಷಣೆಯಿಂದಾಗಿ ನಮಗೆ ಸರಿಬೀಳದಿದ್ದರೂ ನನಗೆ ತಂದೆಯವರಲ್ಲಿ ಪೂಜ್ಯ ಭಾವನೆ ಇದೆ. ತಾಯಿಯೂ ತಮ್ಮನೂ ತಂದೆಯವರ ಹಳೆಯ ಸಂಪ್ರದಾಯದಲ್ಲೇ ನುರಿತವರಾದುದರಿಂದ ನನ್ನ ಹೊಸ ವಿಧಾನಗಳಿಗೆ ಅಡ್ಡಿ ಬಂದರೆ ಸರಿಯಾಗಲಾರದು. ಅವರೂ ಕಾಲಕ್ಕೆ ತಕ್ಕಂತೆ ಹೊಸ ವೇಷ ಕಟ್ಟಬೇಕು. ಅಂದವಾಗಿ ಕೂಡಿ ಬಾಳಲು ಅವರೂ ಸಹಕರಿಸಬೇಕು. ನನಗವರಲ್ಲಿ ಪ್ರೀತಿಯಿದೆ. ನಿಮ್ಮೆಲ್ಲಾ ಬಂಧುಗಳ ಇಚ್ಛೆ ನಿರೀಕ್ಷಿಸಿದುದಕ್ಕಿಂತ ಎಷ್ಟೋ ಮಿಗಿಲಾಗಿ ಆಗದಿದ್ದರೆ ಈ ಭಾವ ಕೃಷ್ಣ ಭಟ್ಟನೇ ಅಲ್ಲವೆಂದರಿತುಕೊಳ್ಳಿರಿ” ಎಂದು ಕೃಷ್ಣ ಭಟ್ಟರು ಜಂಭಕೊಚ್ಚಿದರು. ಗಜಾನನ ಭಟ್ಟರೂ ಶಂಭು ಭಟ್ಟರೂ ತಲೆಯ ಲ್ಲಾಡಿಸಿದರು. ಅನಂತ ಭಟ್ಟರಿಗೆ ಒಳಗೊಳಗೆ ನಗು ಬಂತು. ಬಂಧು ಗಳೆಲ್ಲಾ ತಂತಮ್ಮ ಮನೆಗಳಿಗೆ ಹಿಂತೆರಳಿದರು. ಅನಂತ ಭಟ್ಟರು ಎಲ್ಲರನ್ನೂ ಸಮಾಧಾನಪಡಿಸಿ ತಮ್ಮ ಉದ್ಯೋಗ ನೋಡಲು ತೆರಳಿದರು.

ಕೃಷ್ಣ ಭಟ್ಟರಿಗೇಗ ಸರ್ವಾಧಿಕಾರ ಬಂದಿದೆ. ವಾಸುದೇವ ಭಟ್ಟರು ಸಂಪಾದಿಸಿದ ಜಮೀನಿನ ಮತ್ತು ಹಣದ ಆಧಳಿತೆ ಅವರ

ದಾಗಿದೆ. ಈಗವರ ಉತ್ಸಾಹ ಅದಮ್ಯವಾಗಿದೆ. ಅವರು ಗಾಳಿಯಲ್ಲಿ ವಿಹರಿಸುತ್ತಿದ್ದರು. ದೇವಲೋಕದ ಇಂದ್ರವದವಿ ಸಿಕ್ಕಿದಂತಾಗಿದೆ. ತಾನು ಸರ್ವಶ್ರೇಷ್ಠ ಎಲ್ಲವನ್ನೂ ಮಾಡಬಲ್ಲವನೆಂಬ ಹೆಮ್ಮೆ ಬಂದಿದೆ. “ಗದ್ದೆ ತೋಟಗಳ ಆರೈಕೆ ಮೊದಲಿನವರು ಮಾಡಿದುದು ಸರಿಯಲ್ಲ. ತಾನು ಹೊಸ ಮಾಡರಿಯಲ್ಲಿಸಗುವೆ” ಎಂದು ಜಂಭಕೊಚ್ಚುತ್ತಿದ್ದರು. ಅನವರತ ದುಡಿದು ವೃಥಾ ಕಾಲಹರಣ ಮಾಡಿ ಗದ್ದೆ ಮತ್ತು ತೋಟಗಳಲ್ಲಿ ಪಡೆವ ಉತ್ಪತ್ತಿ ಲೆಕ್ಕಹಾಕಿ ನೋಡಿದರೆ ದುಡಿದುದಕ್ಕೆ ಸಾಲದು. ಆದ್ದರಿಂದ ಹೆಚ್ಚು ಕೆಲಸ ಮಾಡದೆ ಅಷ್ಟಕ್ಕಷ್ಟೆ ಮಾಡಿದರೆ ಸಾಕು. ದುಡ್ಡನ್ನೂ ಸಮಯವನ್ನೂ ಬೇರೆ ಕೆಲಸಗಳಿಗುವಯೋಗಿಸಿ ಹಲವಾರು ಬಗೆಯಿಂದ ಲಾಭಪಡೆಯಬೇಕು.” ಎಂದು ಕೃಷ್ಣ ಭಟ್ಟರ ತರ್ಕ. ಗದ್ದೆ ಮತ್ತು ತೋಟಗಳ ಕೆಲಸಗಳಿಗೆ ಇಷ್ಟು ಮಾಡಿದರೆ ಸಾಕು ಎಂದು ಮಿತಿಹಾಕಿದರು. ತಮ್ಮ ಪದ್ಮನಾಭ ಭಟ್ಟರು “ಅಣ್ಣಾ ತಂದೆ ಯವರಿರುವಾಗ ಹೀಗಲ್ಲ. ಇದಕ್ಕಿಂತ ಹೆಚ್ಚು ಈ ರೀತಿ ಹೀಗೆ ಕೆಲಸ ಮಾಡುತ್ತಿದ್ದರು. ಎಂದು ಕೆಲಸಗಳ ವಿಧಾನಗಳನ್ನುಸುರಿ— “ಆ ರೀತಿ ಮಾಡಿದರೆನೇ ನಮಗೆ ಶ್ರೇಯಸ್ಸು” ಎಂದು ಹೇಳಿದರೆ ಕೃಷ್ಣ ಭಟ್ಟರಿಗೆ ಸಿಟ್ಟೇರುತ್ತಿತ್ತು. “ನೀನೊಬ್ಬ ಪೆದ್ದ ನಿನಗೇನೂ ತಿಳಿಯದು. ನನಗುವದೇಶಿಸಲು ನೀನು ಸಾಲದು. ನಾನು ಕಲಿತವ, ಹಿರಿಯವ, ತಿಳಿದವ, ನಿಮಗೆಲ್ಲಾ ಹುಚ್ಚು. ಮಣ್ಣಿನಲ್ಲಿ ಬೆಳೆದು ದನ್ನೆಲ್ಲಾ ಮಣ್ಣಿಗೆ ಸುರಿದುಬಿಡಬೇಕೆಂದು ನಿಮ್ಮಿಚ್ಛೆ. ಮಣ್ಣಿನಲ್ಲಿ ಬೆಳೆದು ಮಣ್ಣೇ ದೇವರೆನ್ನುವ ಹುಳುಗಳು ನೀವು ಸ್ವಲ್ಪ ಬುದ್ಧಿ ಖರ್ಚು ಮಾಡಿ ವಿಚಾರಿಸಿ ನೋಡಬೇಕು” ಎಂದು ತಮ್ಮನನ್ನು ಕೃಷ್ಣ ಭಟ್ಟರು ಜರಿಯುತ್ತಿದ್ದರು.

ಅಣ್ಣ ಕೃಷ್ಣ ಭಟ್ಟರ ಸ್ವಭಾವ ಪರಿಚಯ ಪದ್ಮನಾಭ ಭಟ್ಟರಿಗೆ ಚೆನ್ನಾಗಿತ್ತು. “ಕೋಳಿಗೆ ಮೂರು ಕಾಲೆಂದರೂ ಒಪ್ಪಲೇ ಬೇಕು. ತಲೆಯಲ್ಲಾಡಿಸಬೇಕು. ಇಲ್ಲವಾದರೆ ಸಿಟ್ಟುಬಂದು ಸಿಕ್ಕಾಒಟ್ಟಿಯಾಗುವುದು. ‘ಮೌನಂ ಸರ್ವಾರ್ಥ ಸಾಧನಂ’ ಎಂದಿದೆಯಲ್ಲ. ಸುಮ್ಮನಿದ್ದು ಬಿಡುವೆ” ಎಂದು ಸುಮ್ಮನಾಗುತ್ತಿದ್ದರು. ಆದರೂ ಭವಿಷ್ಯದ

ವಿಚಾರ ಬಂದಾಗ ತಲೆಕರಡಾಗುತ್ತಿತ್ತು. ಏನೂ ಆಗಲಿ ನನ್ನ ಕರ್ತವ್ಯ ಪೂರೈಸುವೆ. ನಾನಾಗಿ ಕಾಲುಕೆರೆಯಲಾರೆ. ಆದಷ್ಟು ಸಹಕರಿಸುವೆ ಎಂದು ಮನದಲ್ಲೆಂದುಕೊಳ್ಳುತ್ತಿದ್ದರು.

ವಾಸುದೇವ ಭಟ್ಟರಿರುವಾಗ ಗಂಗಮ್ಮ ಮನೆಯೊಡತಿಯಾಗಿದ್ದಳು. ಈಗಲೂ ಹಿರಿಯವಳಾದುದರಿಂದ ಅದೇ ರೀತಿ ವರ್ತಿಸಬೇಕು. ಕ್ರಮಪ್ರಕಾರದಂತಾದರೆ ಮಕ್ಕಳೂ ಸೊಸೆಯೂ ಗಂಗಮ್ಮನ ಸಲಹೆಕೇಳಿ ತದನುಸಾರ್ಯ ನಡೆಯಲೇಬೇಕು. ಆದರೆ ಪರಿಸ್ಥಿತಿ ವಿಪರೀತವಾಗಿತ್ತು. ಕೃಷ್ಣ ಭಟ್ಟರು ಮನೆಯೊಡೆಯರಾಗಿರುವಾಗ ಅವರ ಧಾರ್ಮಿಕಿಯಾದ ತಾನೇ ಮನೆಯೊಡತಿ. ಗಂಗಮ್ಮ ನಿವೃತ್ತಪಡೆದವರ ಸ್ಥಾನದಲ್ಲಿರಬೇಕು. ಯಾವುದೊಂದು ಗೃಹಭಾರದ ಆಢ್ಯತೆ ದಲ್ಲೂ ಕೈಹಾಕಬಾರದು. ಸಾಡ್ಯವಿದ್ದಷ್ಟು ದುಡಿದು ದೇವರ ನಾಮ ಸ್ಮರಣೆಯಲ್ಲಿ ದಿನಗಳೆಯಬೇಕು ಎಂದು ಲಲಿತೆಯ ಮನೋಭಿಪ್ರಾಯವಾಗಿತ್ತು. ಮನದಲ್ಲೆ ಕಟ್ಟಿಟ್ಟುದು ಅಲ್ಲೇ ನಿಲಲಾರದು. ಹೃದಯದಲ್ಲಿ ಕುದಿದಾಗ ಜ್ವಾಲಾಮುಖಿಯಂತೆ ಹೊರಬಾರದಿರದು. ಲಲಿತೆ ಅತ್ತೆ ಗಂಗಮ್ಮನ ಮೇಲೆ ವಿಷಕಾರತೊಡಗಿದಳು. ಮುದುಕಿ ಗಂಗಮ್ಮ ಮೊದಲುಮೊದಲು ಲಕ್ಷ್ಯಕ್ಕೆ ತಾರದಿದ್ದರೂ ಲಲಿತೆ ಬಲಾತ್ಕಾರವೂರ್ವಕ ತನ್ನ ಅಧಿಕಾರವನ್ನಾಕೆಯ ಮೇಲೆ ಹೇರತೊಡಗಿದಳು. ತನ್ನಿಂದ ಮುದುಕಿ ಗಂಗಮ್ಮನನ್ನು ಬಗ್ಗಿಸಲಸದಳವೆಂದು ಕಂಡುಬಂದಾಗ ಪತಿಯಾದ ಕೃಷ್ಣ ಭಟ್ಟರನ್ನು ತಾಯಿಯ ಮೇಲೆ ಕೆರಳಿಸಿದಳು. ಗಂಗಮ್ಮ ನಿಟ್ಟುಸಿರಿಟ್ಟು ಮೂಲೆಸರಿಯಬೇಕಾಗಿ ಬಂತು. ಮನೆಯೊಡತಿಯಾದವಳು ಆಜ್ಞಾಧಾರಕಳಾಗಬೇಕಾದ ಪ್ರಸಂಗ ಬಂದೊದಗಿತು. ಮನೆಯೊಳಗೆ ಪಕ್ಷವೆರಡಾಯಿತು. ಒಂದು ಗಂಗಮ್ಮ ಪದ್ಮನಾಭ ಭಟ್ಟರ ಪಕ್ಷ. ಇನ್ನೊಂದು ಅಧಿಕಾರಾರೂಢರಾದ ಲಲಿತೆ ಕೃಷ್ಣ ಭಟ್ಟರ ಪಕ್ಷ. ಪಕ್ಷವೆರಡಾದರೂ ಗಂಗಮ್ಮನೂ ಪದ್ಮನಾಭ ಭಟ್ಟರೂ ಸಹನಾಶೀಲರೂ ಅನುಭವಿಗಳೂ ಆದುದರಿಂದ ಮನೆಯ ಹೊಲಸು ಬೀದಿಗೆ ಬರಲಿಲ್ಲ.

ಅತ್ತೆ ಸಾವಿತ್ರಿ ತುಂಬಿದ ಗರ್ಭಿಣಿಯಾಗಿದ್ದಳು. ಅವಳತ್ತೆ ತೀರಿ ವರ್ಷಗಳೆರಡು ಸಂದಿದ್ದುವು. ಮನೆಯಲ್ಲಿ ಬೇರೆ ಜನರಿಲ್ಲ. “ತಾಯಿ

ಗಂಗಮ್ಮ ಕೆಲಸಮಾಯದ ವರೆಗೆ ಬಳಿಯಲ್ಲಿದ್ದರೆ ಚೆನ್ನಾಗಿತ್ತು. ಅಲ್ಲಿ ತವರೂರಲ್ಲಿ ತಂದೆ ತೀರಿದ ಚಿಂತೆಯಿಂದಲೂ ಅಣ್ಣದೇವರ ಕಾರ್ಯ ಭಾರದಿಂದಲೂ ತಾಯಿ ಬಳಲಿರಬಹುದು. ನಾಲ್ಕು ದಿನ ಇಲ್ಲಿ ಬಂದು ಇದ್ದರೆ ಆಕೆಯ ಚಿಂತೆ ತುಸು ಮಟ್ಟಿಗಾದರೂ ಕಡಿಮೆಯಾಗಬಹುದು. ನನಗೂ ಸಹಾಯವಾಗುವುದು. ಸಾಧ್ಯವಾದರೆ ಹೇಳಿ ತಿಳಿಸಿ ಕರೆದು ಕೊಂಡು ಬಂದರಾಗುತ್ತಿತ್ತು” ಎಂದು ಸಾವಿತ್ರಿ ಗಜಾನನ ಭಟ್ಟರೊಡನೆಂದಳು. ಗಜಾನನ ಭಟ್ಟರಿಗೂ “ಆಗದೆ ಇಲ್ಲ” ಎಂದು ತೋರಿತು. ಮರುದಿನವೇ ಹಲಸಿನಡ್ಡಕ್ಕೆ ಬಂದರು. ಹಲಸಿನಡ್ಡದ ಬದಲಿದ ಸ್ಥಿತಿ ನೋಡಿ ಗಜಾನನ ಭಟ್ಟರಿಗೆ ತಲೆ ತಿರುಗಿದಂತಾಯಿತು. ಕೃಷ್ಣ ಭಟ್ಟರಲ್ಲೊ ಹೊರಗೆ ಹೋಗಿದ್ದರು. ಗಂಗಮ್ಮ, ವದ್ಮನಾಭ ಭಟ್ಟರ ಸಂಕಷ್ಟ ಕೃಷ್ಣ ಭಟ್ಟರ ತುದಿ ಮೊದಲಿಲ್ಲದ ಕಾರ್ಯಭಾರ ಇವುಗಳನ್ನು ನೋಡಿ “ಬಂಧುಗಳಿಗೆ ಕೆಡುಗಾಲ ಬಂತಲ್ಲ” ಎಂದು ಮರುಗಿದರು. ಕೃಷ್ಣ ಭಟ್ಟರು ಬಂದೊಡನೆ ಬಂದ ಉದ್ದೇಶವನ್ನು ಎಲ್ಲರಿಂದೂ ಸ್ಪಷ್ಟ ತಿಳಿಸಿದರು.

ಗಜಾನನ ಭಟ್ಟರು ಗಂಗಮ್ಮನನ್ನು ಕರೆದೊಯ್ಯಲು ಬಂದಿರುವ ರಿಂದರಿತಾಗ ಲಲಿತೆಗೆ ಬಲು ಸಂತೋಷವಾಯಿತು. “ಹಾಳು ಮುದುಕಿ ದಿನನಿತ್ಯ ಅವಳ ಕಿರಿಕಿರಿ ತಪ್ಪಿದ್ದಲ್ಲ. ಕಳಿಸಿ ಬಿಡಿ.” ಎಂದು ಏಕಾಂತದಲ್ಲಿ ಪತಿಯೊಡನೆ ಮೊತ್ತಮೊದಲಾಗಿ ತಿಳಿಸಿದಳು. ಕೃಷ್ಣ ಭಟ್ಟರು ತಾಯಿ ಗಂಗಮ್ಮನು ತಂಗಿಯಲ್ಲಿಗೆ ಕಳುಹಲೊಪ್ಪಿಗೆಯಿತ್ತರು. ಗಂಗಮ್ಮನೂ ಮಗಳನ್ನೊಮ್ಮೆ ನೋಡಿ ಬರುವೆನೆಂಬಾಸೆಯಿಂದ ಸಮ್ಮತಿಸಿದಳು. “ತಾಯಿ ಬೇರೆಡೆ ಹೋದರೆ ಈ ನರಕ ಕುಂಡದಲ್ಲಿ ದಿನಗಳೆವುದೆಂತೆ” ಎಂದು ಪದ್ಮನಾಭ ಭಟ್ಟರ ಮನಮಿಡುಕಿತು. ಆದರೂ ಏನೂ ಹೇಳಲಿಲ್ಲ. ಗಂಗಮ್ಮ ಮಗಳ ಮನೆಗೆ ತೆರಳುವ ಮೊದಲು ಗಜಾನನ ಭಟ್ಟರೊಂದಿಗೆ ಪದ್ಮನಾಭ ಭಟ್ಟರನ್ನು ಗುಟ್ಟಿನಲ್ಲಿ ಸಂಧಿಸಿದಳು. “ನಾನಿಲ್ಲವೆಂದು ಶೋಕಿಸಬೇಡ. ಸಹನೆ ತೆಗೆದುಕೋ! ಅವರೇನೆಂದರೂ ಉಸುರೆತ್ತಿದರು. ದುಡುಕಬೇಡ. ಪರಿಸ್ಥಿತಿ ವಿಷಮವಾದರೆ ನನಗರಿಯದೆ ಏನೂ ಮಾಡದಿರು. ದೇವರು ಕೈಬಿಡಲಾರ”. ಎಂದು ಪ್ರಮದಿಂದ ಪದ್ಮನಾಭ ಭಟ್ಟರನ್ನು ಸಂತವಿಸಿದಳು. ಮಗಳಲ್ಲಿಗೆ ತೆರಳಿದಳು.

“ಮುಡುಕಿ ಗಂಗಮ್ಮ ದೂರಸಾಗಿದ್ದಾಳೆ. ಅನಂತರ ಭಟ್ಟರು ಪರವೂರಲ್ಲಿದ್ದಾರೆ. ಇವನೊಬ್ಬ ಮಾತ್ರ ದಾರಿಗಡ್ಡವಾಗಿ ಬಂಡೆಕಲ್ಲಿ ನಂತಿದ್ದಾನೆ. ಇವನಲಕ್ಷ್ಯ ನಮಗೇಕೆ?” ಎಂದು ಲಲಿತೆಯೂ ಕೃಷ್ಣ ಭಟ್ಟರೂ ನಿರಂಕುಶ ವೃತ್ತಿಗಳಾದರು. ಪದ್ಮನಾಭ ಭಟ್ಟರು ಮನೆಯಲ್ಲಿದ್ದರೂ ಇಲ್ಲದಂತಾದರವರ ವಾಲಿಗೆ. ಪದ್ಮನಾಭ ಭಟ್ಟರ ಊಟೋಪಚಾರಗಳ ಕುರಿತು ಗಂಗಮ್ಮ ತಾನಿರುವಾಗ ಎಚ್ಚರಿಕೆ ತಕ್ಕೊಳ್ಳುತ್ತಿದ್ದಳು. ಈಗ ಬದುಕಬೇಕಾದರೆ ತನ್ನ ವಿಚಾರವೇನಿದ್ದರೂ ತಾನೇನೋಡಿಕೊಳ್ಳಬೇಕೆಂದಾಯಿತು ಪದ್ಮನಾಭ ಭಟ್ಟರಿಗೆ.

ಕೃಷ್ಣ ಭಟ್ಟರು ಜಂಭದ ಕೋಳಿ. ಅವರಂದುದು ಸರಿ. ಅವರು ಮಾಡಿದುದು ನ್ಯಾಯ. ಅವರಷ್ಟು ಬುದ್ಧಿಶಾಲಿಗಳು ಇನ್ನೊಬ್ಬರಿಲ್ಲ. ಎಂದು ಹೊಗಳಿಕೆಯ ನಾಲ್ಕು ಮಾತು ಹೇಳಿದರೆ ಸಾಕು. ಅವರುಬ್ಬವರು. ಎಂತಹ ಕಾರ್ಯಬೇಕಾದರೂ ಅವರಿಂದ ಸಾಧಿಸಿಕೊಳ್ಳಬಹುದು ಎಂದು ಎಲ್ಲರೂ ತಿಳಿದಿದ್ದರು. ಮೊದಲಿನ ಗೆಳೆಯರಾದ ಬಟ್ಟಿಸ್ತ, ತ್ಯಾಂಪು, ಐತವ್ವ ಮೊದಲಾದ ಉಂಡಾಡಿ ಹೊಗಳಬಹಿರನಿರವಿ ಕೃಷ್ಣ ಭಟ್ಟರನ್ನೊಲೈಸತೊಡಗಿತು. ಕೃಷ್ಣಭಟ್ಟರಿಲ್ಲಿ ಹೋಗುವುದಿದ್ದರೂ ಹಿಂದೆ ಓಲೈಸಲು ಈ ಜನರ ಸಂದಣಿ. ಇವರ ಹೊಗಳು ನುಡಿಗಳಿಗೆ ಕಿವಿನಿಮಿರಿದ ಕೃಷ್ಣ ಭಟ್ಟರು ಸಂಪೂರ್ಣ ಅವರ ಬಲೆಯಲ್ಲಿ ಬಿದ್ದರು. ಬೆಲ್ಲಕ್ಕೆ ಇರುವೆ ಮುತ್ತುವಂತೆ ಇವರು ಕೃಷ್ಣ ಭಟ್ಟರನ್ನು ಮುತ್ತಿ ತಮ್ಮ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಿದ್ದರು. ಈ ಪೋಕರಿಗಳ ತಂಡೊಂದಿಗೆ ಅಲೆದಾಡುವುದು, ದೊಡ್ಡಸ್ತಿಕೆ ಮೆರೆಸುವುದು, ವಿನೋದವಿಹಾರಗಳನ್ನೆಸಗುವುದು, ಅನಾವಶ್ಯವಾದೆಡೆ ಹಣ ಸುರಿಸುವುದು ಕೃಷ್ಣ ಭಟ್ಟರ ಪ್ರಥಮ ಉದ್ಯೋಗವಾಯಿತು. ಜವಿಯಿನ ಕಡೆ ಲಕ್ಷ್ಯಹರಿಯದಾಯಿತು. ಆಸ್ತಿವಾಸ್ತಿಯ ದೇಖಾವಳಿ (ಆರೈಕೆ) ನಡೆಯದಿರುವುದನ್ನು ಕಂಡು ಪದ್ಮನಾಭ ಭಟ್ಟರಿಗೆ ಬಲು ದುಗುಡವಾಯಿತು. “ಯಾರೂ ಜವಿಯಿನ ಕಡೆ ಲಕ್ಷ್ಯವೀಯದಿದ್ದರೆ ನಾಳೆ ಗತಿ ಏನು?” ಎಂದು ಪದ್ಮನಾಭ ಭಟ್ಟರು ಶಕ್ತಿವಿಾರಿ ದುಡಿಯುತ್ತಿದ್ದರು. ವಿಶ್ವಾಸದ ಕೂಲಿಯವರಾದ ಅಂತೋಣಿ, ಅಂಗರ, ಮಾಲಿಂಗ

ನಾಯಕರೊಂದಿಗೆ ಸರಿಯಾಗಿ ಜವಿಯಾನಿನ ಕೆಲಸಾವಳಿ ಮಾಡುತ್ತಿದ್ದರು.

ವೃಥಾ ವೆಚ್ಚಮಾಡಲು ಕೃಷ್ಣ ಭಟ್ಟರಿಗೆ ಹಣ ಧಾರಾಳವಿತ್ತು. ವಿಶ್ವಾಸಿಗಳಾಗಿ ದುಡಿಯುವವರಿಗೆ ಕೂಲಿ ಕೊಡಲು ಕೃಷ್ಣ ಭಟ್ಟರಲ್ಲಿ ಹಣವಿಲ್ಲದಾಗುತ್ತಿತ್ತು. ಅಂತೋಣಿ, ಅಂಗಾರ, ಮಾಲಿಂಗ ನಾಯಕರು ಕೂಲಿ ಕೇಳುವಾಗ ಕೃಷ್ಣ ಭಟ್ಟರಿಗೆ ಎಲ್ಲಿಲ್ಲದ ಸಿಟ್ಟುಬರುತ್ತಿತ್ತು. “ಮಣ್ಣಿನಲ್ಲಿ ಬೆಳೆದು ಸಿಕ್ಕಿದುದೆಲ್ಲಾ ನಿಮಗೆ ಕೂಲಿ ಕೊಡಲು ಬೇಕಾಗುತ್ತದೆ. ನಿಮಗೆ ಕೂಲಿ ಕೊಟ್ಟು ಇದ್ದುದೆಲ್ಲಾ ಮುಗಿಯಿತು. ನಿಮಗೆ ನಿಮ್ಮ ಯೋಚನೆ ಮಾತ್ರ. ಹೊಟ್ಟೆ ತುಂಬಿಸಲಿಕ್ಕಾಗಿ ಬರುತ್ತೀರಿ. ಬೆಳಗ್ಗೆ ಬಂದು ಸಾಯಂಕಾಲದ ವರೆಗೆ ದಿನಗಳೆದು ಕೂಲಿ ಮಾತ್ರ ಇಸಕೊಳ್ಳುತ್ತೀರಿ.” ಎಂದು ರೇಗಿಬೀಳುತ್ತಿದ್ದರು. ಮೊದಮೊದಲು ಬೈದು ಅನಂತರವಾದರೂ ಕೂಲಿ ಕೊಡುತ್ತಿದ್ದರು. ಮತ್ತೆ ಕೆಲವು ದಿನಗಳ ನಂತರ ಇಂದಿಲ್ಲ ನಾಳೆ ನಾಡಿದು ಮತ್ತೊಮ್ಮೆ ಎಂದು ಕೂಲಿಯವರನ್ನು ಕುಣಿದಾಡಿಸಿ ಕೂಲಿ ಕೊಡತೊಡಗಿದರು. ಆದರೂ “ನಮ್ಮೊಡೆಯನ ಜವಿಯಾನು, ನಾವು ದುಡಿಯಬೇಕು” ಎಂದು ಪದ್ಮನಾಭ ಭಟ್ಟರೊಂದಿಗೆ ದುಡಿದು ಕೂಲಿ ಕೇಳಿದಾಗ ಕೃಷ್ಣ ಭಟ್ಟರು ಸೋಲಿಸಿ ಬಿಟ್ಟರು. “ನಿಮಗೆಲ್ಲಾ ಕುಶಾಲು. ಬಂದು ಹಾಜರಿ ಕೊಟ್ಟರೆ ದುಡ್ಡು ಕೊಡಬೇಕು. ದುಡ್ಡು ಎಂದರೆ ಎಲ್ಲಿಂದ ಬರುತ್ತದೆ. ಹೇಗಾಗುತ್ತದೆ ಎಂಬ ಬಿಸಿ ನಿಮಗರಿಯದು. ಹೋಗಿರಿ, ನಡೆಯಿರಿ, ಓ ಅಲ್ಲ ಹೋಗಿ ಮರ ಅಲುಗಾಡಿಸಿ ಬನ್ನಿರಿ, ದುಡ್ಡು ಉದುರಿ ಬೀಳುತ್ತದೆ. ನಿಮಗೆ ಹೀಗೆ ಕೂಲಿ ಕೊಟ್ಟರೆ ನಾವು ಉಳಿಯಲಿಕ್ಕಿಲ್ಲ. ಊರಲ್ಲಿ ನಿಲ್ಲಲಿಕ್ಕಿಲ್ಲ. ನಿಮಗೆ ತಿರುಗಾಡಿದ್ದಕ್ಕೆ ಕೂಲಿ ಕೊಡಲಾರೆ. ಕಳ್ಳರು, ಫಟಿಂಗರು.” ಎಂದು ಬೈದು ಭಂಗಿಸಿ ಕೂಲಿ ಕೊಡದಾದರು. ಎಷ್ಟೇ ಸ್ವಾಮಿನಿಷ್ಠರಾದರೂ ದುಡಿದ ಕೂಲಿ ಸಿಗದಿದ್ದರೆ ಹೊಟ್ಟೆಗೆ ವೆಟ್ಟು ಬಿದ್ದರೆ ದುಡಿಯಲು ಬರುವರೇ? ಕೆಲಸಕ್ಕೆ ಜನರಿಲ್ಲದಾದರು. ಪದ್ಮನಾಭ ಭಟ್ಟರಿಗೆ ಈ ರೀತಿ ಆಸ್ತಿ ಹಾಳಾಗುತ್ತಿರುವುದು ನೋಡಲಾಗಲಿಲ್ಲ. ಒಂದು

ದಿನ ರಾತ್ರಿ ಊಟ ಕಳೆದ ನಂತರ ಮೆಲ್ಲನೆ ಅಣ್ಣನ ಬಳಿಗೆ ಸರಿದರು. “ಅಣ್ಣಾ!” ಎಂದು ಭಯಭಕ್ತಿ ಪೂರ್ವಕ ನುಡಿದರು.

“ಏನು” ಎಂದು ಕೃಷ್ಣ ಭಟ್ಟರು ಹುಬ್ಬು ಹಾರಿಸಿ ಕಣ್ಣು ಮಿಟುಕಿಸಿದರು.

“ನನ್ನದೊಂದು ಮಾತಿದೆ. ಕಿರಿಯವನಾದ ನಾನು ನಿಮಗನ್ನುವ ಯೋಗ್ಯತೆ ಪಡೆದಿಲ್ಲ. ಆದರೂ ಹೇಳುತ್ತಿರುವೆ. ನಮ್ಮ ಆಗುಹೋಗು ಗಳು ಆಸ್ತಿಯಲ್ಲಿವೆ. ನಮ್ಮ ಹೊಲವನ್ನು ನಾವು ಸರಿಯಾಗಿ ನೋಡಿದರೆ ನಮ್ಮ ಬಾಳು ಸುಖಮಯ. ಅದನ್ನು ಬಡವಾಗಿರಿಸಿದರೆ ನಾವೂ ಬಡ ವಾಗಬೇಕು. ತಂದೆಯವರಿರುವಾಗ ಬೇಕುಬೇಕಾದ ಕೆಲಸಗಳು ಆಗಿ ನಮ್ಮ ಜವಾನು ಎಷ್ಟೊಂದು ಕಂಗೊಳಿಸುತ್ತಿತ್ತು. ಈಗ ಏನೂ ಇಲ್ಲ. ಮೊದಲಿನ ಕೃಷಿಯಿಂದಾಗಿ ಇನ್ನೊಂದು ವರುಷ ಫಲ ಬಂದರೂ ಮತ್ತೆ ಏನೂ ಸಿಗಲಾರದು. ತಂದೆಯವರು ಇದ್ದುದನ್ನು ಕಳೆಯಬಾರದು; ಜವಾನನ್ನು ಸರಿಯಾಗಿ ನೋಡಿ ಕೃಷಿ ಮಾಡಿ ಅಭಿವೃದ್ಧಿಗೊಳಿಸಬೇಕು; ಎಂದಿಹರಲ್ಲ. ಹಣ ಬೇಕಾದಲ್ಲಿ ವಿನಿಯೋಗಿಸದೆ ಸಿಕ್ಕ ಸಿಕ್ಕೆಡೆಗಳಲ್ಲಿ ಹರಿಯಬಿಟ್ಟರೆ ನಮ್ಮ ಗತಿ ನಾಳೆ ಏನಾಗಬಹುದು. ಇಷ್ಟೊಂದು ದಿನ ಮರ್ಯಾದೆಯಲ್ಲಿ ದಿನಗಳೆದು ಸ್ವತಂತ್ರರಾದ ನಾವು ಇನ್ನೊಬ್ಬರೆದುರು ಕೈಚೋಡಿಸಿ ತಲೆ; ಬಗ್ಗಿಸಿಕೊಂಡು ನಡೆಯುವುದಾದರೂ ಹೇಗೆ?” ಎಂದು ವದ್ವನಾಭ ಭಟ್ಟರಿಗೆ ಮಾತುಕೊಂಡರು.

ವದ್ವನಾಭ ಭಟ್ಟರಿಂತೆನುವಾಗ ಕೃಷ್ಣ ಭಟ್ಟರಿಗೆ ಸಾವಿರಾರು ಚೇಳು ಗಳು ಒಮ್ಮೆಲೆ ಕಡಿದಂತಾಯಿತು. ತಮ್ಮನನ್ನೊಮ್ಮೆ ದುರುಗುಟ್ಟಿ ನೋಡಿದರು. “ಮೆಣಸಿನಲ್ಲಿರುವ ಹುಳಕ್ಕೆ ಮೆಣಸೇ ಸಿಹಿ ಎಂಬಂತೆ ನಿನ್ನವಸ್ಥೆ. ನೀವು ಕಂಡುದು ತಿಳಿದುದು ಬರಿಯ ನೆಲ ಮಾತ್ರ. ವಿಚಾರ ತಕ್ಕಿ ನಿನ್ನಂತಹರಿಗಿಲ್ಲ. ಈ ಜವಾನಿನಲ್ಲಿ ಹೇರಳ ದುಡಿದರೆ ಧಾರಾಳ ಉತ್ಪತ್ತಿ ಸಿಗುತ್ತದೆ ನಿಜ. ಆದರೆ ಖರ್ಚು ಅಷ್ಟೇ ಮಾಡಬೇಕು. ಲೆಕ್ಕ ಹಾಕಿ ನೋಡಿದರೆ ಸಿಗುವ ಉತ್ಪತ್ತಿ ಖರ್ಚು ಮಾಡಿದುದಕ್ಕೆ ಸಾಲದು. ಆದುದರಿಂದ ಸ್ವಭಾವತಃ ಭೂಮಿಯಲ್ಲಿ ಷ್ಪು ಸಿಗಬಹುದೋ ಅಷ್ಟುಪಡೆದು

ಸುಮ್ಮನಿರಬೇಕು. ವಿಶೇಷ ಶ್ರಮ ನಿಷ್ಫಲ. ನಮ್ಮ ಸಾಹಸ ಶ್ರಮ ಗಳಿಂದ ಹಣವನ್ನು ಬೇರೆಡೆಯೂ ಉಪಯೋಗಿಸಿ ಲಾಭ ಪಡೆಯಬೇಕು. ಹತ್ತು ವಾವಾಣೆ ಖರ್ಚು ಮಾಡಿ ಹನ್ನೊಂದು ವಾವಾಣೆ ಉತ್ಪತ್ತಿ ಬೆಳೆಸಿಗುವ ಕೃಷಿಯ ಗುಟ್ಟಿರಿತ ನಾನು ಈರಿತಿ ಯೆಸಗಿರುವೆ. ಹಣ ಸಿಕ್ಕ ಸಿಕ್ಕೆಡೆಗಳಲ್ಲಿ ಹರಿಯ ಬಿಟ್ಟಿರುವೆನೆಂದೆನುವ ನೀನು ಶತ ಮೂಢ. ಈ ಲೋಕದಲ್ಲಿ ಆಸ್ತಿವಾಸ್ತಿಗಳಿಂದೇನೂ ಫಲವಿಲ್ಲ. ಮುಖ್ಯ ಬೇಕಾದುದು ಜನರ ಬೆಂಬಲ ಜನರ ಬೆಂಬಲ ಪಡೆಯಲಿಕ್ಕಾಗಿ ನಾನೊಂದಿಷ್ಟು ಹಣ ಖರ್ಚು ಮಾಡಿರುವೆ. ಇನ್ನದರಿಂದ ಎಷ್ಟೊಂದು ಲಾಭ ಸುಖ ಸಂಪತ್ತುಗಳು ನಮಗೊದವಿ ಬರಲಿವೆಯೆಂಬುದನ್ನು ಕಣ್ಣಾರೆ ನೋಡಿ ಮೂಗಿಗೆ ಬೆರಳಿಟ್ಟುಕೊಳ್ಳುವವ ನೀನು. ನೀನೂ ನನ್ನಭಿಪ್ರಾಯಕ್ಕೆ ಸಮ್ಮತಿಸುವೆಯಾದರೆ ಸರಿಯಾಯಿತು. ಇಲ್ಲವಾದರೆ ಬೇಡ. ಇಟ್ಟ ಹೆಜ್ಜೆ ಹಿಂದೆ ಸರಿಸುವವನು ನಾನಲ್ಲವೆ” ಎಂದು ಕೃಷ್ಣ ಭಟ್ಟರು ಪ್ರತಿಯಾಗಿ ಪದ್ಮನಾಭ ಭಟ್ಟರಿಗೊರೆದುಪದೇಶ ಮಾಡಿಬಿಟ್ಟರು.

ಕೃಷ್ಣ ಭಟ್ಟರ ಮನವರಿಯಲಾಗಿ “ನಿಮ್ಮ ಯೋಚನೆಯೇನು?” ಎಂದು ಪದ್ಮನಾಭ ಭಟ್ಟರು ಪ್ರಶ್ನಿಸಿದರು.

“ಈಗ ನಮ್ಮೊಡನಿರುವ ಹಣವನ್ನು ವ್ಯಾವಾರಕ್ಕೆ ಹಾಕಬೇಕು. ಹಲವಾರು ಜನರ ಸ್ನೇಹ ಒಡನಾಟಗಳು ನನಗಿರುವುದರಿಂದ ಹೆಚ್ಚಿನ ಜನರು ನಮ್ಮಿಂದಲೇ ಅಗತ್ಯದ ಸಾಮಾನುಗಳನ್ನು ಕೊಂಡುಕೊಳ್ಳುವರು. ವ್ಯಾವಾರದಲ್ಲಿ ನಾವು ಮೇಲೆ ಬಂದಾಗ ಈ ಗಣೇಶ ಕಮ್ಮಿಗಳೇ ಮೊದಲಾದವರು ಹಲ್ಲುಕಿರಿದು ಮೇಲೆ ನೋಡಬೇಕು; ದಿವಾಳಿ ಯಾಗಬೇಕು. ಧಾರಾಳ ಸಾಮಾನುಗಳು ನಮ್ಮಲ್ಲಿರಬೇಕು. ಯಾವ ಬಗೆಯ ಸಾಮಾನೇ ಆದರೂ ನಮ್ಮಲ್ಲಿಲ್ಲದಾಗಬಾರದು. ಮತ್ತೆ ನೋಡು. ಇಂತಹ ಆಸ್ತಿ ಒಂದಲ್ಲ ಹತ್ತಿವತ್ತು ಬೇಕಾದರೂ ಮಾಡಿಕೊಳ್ಳುವ ಶಕ್ತಿ ನಮಗೆ ಬರುತ್ತದೆ. ಎನನ್ನುವೆ?”

“ನಿಮ್ಮ ಯೋಚನೆ ಸರಿಯಲ್ಲವೆನ್ನಲಾರೆ. ವ್ಯಾವಾರದಲ್ಲಿ ಲಾಭ ವಿದೆಯೆಂಬುದನ್ನು ಒಪ್ಪಿಕೊಳ್ಳುವೆ. ಆದರೆ ಬರಿಯ ಊರ್ಧ್ವ ದೃಷ್ಟಿ

ಯಾದರೆ ಕೆಳಗಡೆ ಹೊಂಡವಿದ್ದರೆ ಕಾಣಲಾರದು. ಹಳ್ಳಿಯಲ್ಲಿ ವ್ಯಾಪಾರ ಮಾಡಬೇಕಾದರೆ ಒಳ್ಳೆಯ ಚಾಕಚಕ್ಯತೆ ಬೇಕು. ಲಾಭ ಪಡೆಯಬೇಕಾದರೆ ನಸೀಬು (ಪ್ರಣ್ಯ) ಬೇಕು. ಹಳ್ಳಿಯ ವ್ಯಾಪಾರ ಸಾಲಕೊಡದೆ ನಡೆಯಲಾರದು. ಸಾಲಕೊಟ್ಟರೆ ವಸೂಲಾಗುವುದು ಕಷ್ಟ. ಅಧವಾ ವಸೂಲಾಗಬೇಕಾದರೆ ಪುನರ್ಜನ್ಮ ಪಡೆಯಬೇಕು. ನಗದಿ ವ್ಯಾಪಾರಕ್ಕೆ ಹೊರಟರೆ ನೋಣಸಹ ಬರಲಿಕ್ಕಿಲ್ಲ. ಇದ್ದ ಹಣ ಸಾಮಾನಿಗೆ ಹಾಕಿ ಜನರ ಕೈಯಲ್ಲಿ ಕೊಟ್ಟುಬಿಟ್ಟರೆ ಮತ್ತೆ ಬೋಳೆಣ್ಣೆಯೇ ಗತಿ.” ಎಂದು ಪದ್ಮನಾಭ ಭಟ್ಟರಂದ ಈ ಮಾತು ಕೃಷ್ಣ ಭಟ್ಟರಿಗೆ ಕಹಿಯಾಷಢ ಕುಡಿದಂತಾಯಿತು.

“ನೀನೊಬ್ಬ ಶತಮೂರ್ಖ. ಅವಿವೇಕಿಗಳು ನಷ್ಟ ಹೊಂದಿದರೆಂದು ವ್ಯಾಪಾರ ನಮಗೆ ಬೇಡವೆನ್ನುವುದೇ? ನಿನಗೇನೂ ವ್ಯಾಪಾರದ ಮಾಹಿತಿ ಸಾಲದು. ಕುಣಿಯಲರಿಯದ ನರ್ತಕಿ ಅಂಗಳ ಸರಿಯಿಲ್ಲವೆಂಬಂತೆ ನಿನ್ನವಸ್ಥೆ. ಬಾಯಲ್ಲಿ ನುಡಿದೇನು ಫಲ. ವ್ಯಾಪಾರ ಮಾಡಿ ಲಾಭಪಡೆದು ನಿನ್ನ ಬಾಯಲ್ಲಿ ನೀರು ಸುರಿಯುವಂತೆಸಗದಿದ್ದರೆ ನಿನ್ನಣ್ಣ ಕೃಷ್ಣ ಭಟ್ಟನೇ ಅಲ್ಲವೆಂದು ತಿಳಿ” ಎಂದು ಕೃಷ್ಣ ಭಟ್ಟರು ಶಪಥಪೂರ್ವಕ ನುಡಿದರು.

“ಹೇಳಿ ಫಲವಿಲ್ಲದಿರಲು ನಾಲಿಗೆಗೆ ಕೆಲಸವನ್ನೇಕೆ ಕೊಡಲಿ” ಎಂದು ತಮ್ಮ ಸುಮ್ಮಗಾದರು.

ಕೃಷ್ಣ ಭಟ್ಟರಿಗೆ ಯೋಚಿಸಿದ ಕೆಲಸ ಬಹು ಬೇಗನೆ ಆಗದಿದ್ದರೆ ಮನಕೇಳದು. ಕೆಲವೇ ದಿನಗಳಲ್ಲಿ ವ್ಯಾಪಾರದ ಕಸುಬಿಗೆ ಕೈಹಾಕಿದರು. ರಸ್ತೆಯ ಬದಿಯ ಕಟ್ಟೋಣವೊಂದನ್ನು ಬಾಡಿಗೆಗೆ ಪಡೆ ಕೊಂಡರು. ಅಂಗಡಿಯಲ್ಲಿ ಹಿಡಿಯುವಷ್ಟು ಸಾಮಾನು ತುಂಬಿಸಿದರು. ಅಂಗಡಿಗೆ “ಜನಹಿತ ಸ್ಟೋರ್ಸ್” ಎಂದು ನಾಮಕರಣ ಮಾಡಿದರು. ಶುಭ ಮುಹೂರ್ತದಲ್ಲಿ ವ್ಯಾಪಾರ ಪ್ರಾರಂಭಿಸಿದರು. ಗೆಳೆಯರಿಗೆಲ್ಲಾ ಟೀಪಾರ್ಟಿಯಿತ್ತರು. ಬಟ್ಟೆಪುನನ್ನೂ ಕೆಂಚ ಗೌಡರನ್ನೂ ಸಹಾಯಕ ರನ್ನಾಗಿ ಮಾಡಿಕೊಂಡರು. ಕೃಷ್ಣ ಭಟ್ಟರು ಮ್ಢಾಲಿಕರು. ಕೆಂಚ

ಗೌಡರು ಮಾರಾಟ ಮಾಡುವವರು (ಸೇಲ್‌ಮೇನ್) ಬಟ್ಟೆವು ಅಳತೆ ತೂಕ ಮೊದಲಾದುವನ್ನು ಮಾಡುವವ.

“ಜನಹಿತ ಸ್ಪೋರ್ಸ್”ನಲ್ಲಿ ಎಲ್ಲೆಡೆಗಳಂತಲೂ ಸಾಮಾನ್ಯಗಳಿಗೆ ಅಗ್ಗ ಬೆಲೆ. ಸಾಮಾನ್ಯಗಳೆಲ್ಲಾ ಖಾತ್ರಿ ಮಾಲಿನವು. ಯಾವುವು ಬೇಕಾದರೂ ಇವೆ. ಹೊಸ ಅಂಗಡಿ ಹೇಗಿದೆ? ನೋಡಿ ಬಿಡುವ ಎಂದು ಕೆಲಜನರು ಮೊತ್ತಮೊದಲು ಬಂದರು. ಎಲ್ಲಿ ಸಾಮಾನ್ಯಗಳಿಗೆ ಬೆಲೆ ಅಗ್ಗವೋ ಅಲ್ಲಿಗೆ ಜನರು ಬರುವುದು ಸಹಜ. ಪ್ರಚಾರ ವಾಗಿ ಗಿರಾಕಿಗಳು ಬರತೊಡಗಿದರು. ಬಂದ ಗಿರಾಕಿಗಳೊಡನೆ ಕೆಂಚ ಗೌಡರೂ ಕೃಷ್ಣ ಭಟ್ಟರೂ ನಗುಮುಖದಿಂದ ಮಾತನಾಡುತ್ತಿದ್ದರು. ಕೃಷ್ಣ ಭಟ್ಟರು ಯೋಗ್ಯರೆನಿಸಿದವರಿಗೆ, ಸಂಭಾವಿತರಿಗೆ ಕಾಫಿ ತರಿಸಿ ಕೊಡುತ್ತಿದ್ದರು. ಸ್ನೇಹಸಂಪರ್ಕಗಾಢವಾಗಿ ಬೆಳೆವಂತೆಸಗುತ್ತಿದ್ದರು. “ಹಳ್ಳಿಗಳಲ್ಲಿ ಲಾಭಬಡಕರು ಅಂಗಡಿಯಿಟ್ಟು ಜನರನ್ನು ಸುಲಿಗೆ ಮಾಡುತ್ತಾರೆ. ಅನ್ಯಾಯವಾಗಿ ಊರವರ ರಕ್ತ ಈ ರೀತಿ ಹೀರುತ್ತಿರುವುದನ್ನು ನೋಡಿ ನೋಡಿ ಬೇಸತ್ತು ನಾವು ವ್ಯಾಪಾರ ಪ್ರಾರಂಭಿಸಿದೆವು. ನಮ್ಮ ದೃಷ್ಟಿ ಕೇವಲ ಲಾಭ ಮಾತ್ರವಲ್ಲ. ಜನರ ಹಿತಸೌಕರ್ಯಗಳೇ ನಮ್ಮ ಉದ್ದೇಶ” ಎಂದು ಮೊದಲಾಗಿ ಕೃಷ್ಣ ಭಟ್ಟರು ತಮ್ಮ ಅಂಗಡಿಯ ವಿಷಯ ಪ್ರಚಾರಮಾಡುತ್ತಿದ್ದರು, ಒಡಾಯಿ ಕೊಚ್ಚಿ ಕೊಳ್ಳುತ್ತಿದ್ದರು. ಬಂದ ಗಿರಾಕಿಗಳು ತಲೆಯಲ್ಲಾಡಿಸಿ “ಹೌದು ಹೌದು ಹಾಗೆಯೇ ಬೇಕಾದುದು” ಎಂದನ್ನುತ್ತಿದ್ದರು. ಯಾವ ಸಾಮಾನ್ಯ ಬೇಕೋ ಆ ಸಾಮಾನ್ಯ ನಮ್ಮಲ್ಲಿದೆ. ವೇಟಿಯಲ್ಲಿ ಇಂತಿಂತಹ ಸಾಮಾನ್ಯಗಳಿಗೆ ಇಂತಿಷ್ಟು ಬೆಲೆ, ಅದರ ಸಾಗು ಮಜೂರಿ ಇಷ್ಟು, ಸೇಲ್‌ಟೇಕ್ಸ್ ಇಷ್ಟು. ನಮಗದರಲ್ಲಿ ಇಷ್ಟು ಸಿಕ್ಕಿದರೆ ಸಾಕು. ಎಂದು ತಮ್ಮ ಪ್ರಾಮಾಣಿಕತೆಯನ್ನು ಸ್ವಲ್ಪ ಪ್ರತಿ ಸ್ಥಿತರೆಂದು ತೋರುವ ಜನರಿಗೆ ಹೇಳಿ ಮೆಚ್ಚಿಸುತ್ತಿದ್ದರು. ಕಟ್ಟಕಡೆಗೆ “ನೀವೆಲ್ಲ ನಮಗೆ ಬೇಕಾದವರು. ಯಾವಾಗಲೂ ನಮ್ಮಲ್ಲಿಗೆ ಬರಬೇಕಾದವರು. ನಿಮ್ಮ ಮುಖ ನಮಗೆ ನಮ್ಮ ಮುಖ ನಿಮಗೆ ಯಾವಾಗಲೂ ಕಾಣುತ್ತಿದೆ. ಲಾಭ ಬೇಡ. ಅಸಲು ಸಿಕ್ಕಿದರೆ ಸಾಕು.”

ಎಂದು ಅಸಲಿಗೂ ಸಾಮಾನು ವಿಕ್ರಯಿಸುತ್ತಿದ್ದರು. ಮೊತ್ತಮೊದಲು ಸ್ವಲ್ಪ ನಷ್ಟವಾದರೂ ಚಿಂತಿಲ್ಲ. ಜನರು ಧಾರಾಳ ನಮ್ಮಲ್ಲಿಗೆ ಬಂದಾಗ ಈ ನಷ್ಟವೆಲ್ಲಿಯದು? ಸಮುದ್ರಕ್ಕೆ ಒಂದು ಹನಿ ಹುಳಿ ನೀರು ಬಿದ್ದ ಹಾಗಲ್ಲವೇ? ಎಂದು ಮನಗಂಡು ಸ್ವಲ್ಪ ಸ್ವಲ್ಪ ನಷ್ಟಹಾಕಿಯೂ ಸಾಮಾನುಗಳನ್ನೀಯುತ್ತಿದ್ದರು. ಹೀಗಾಗಿ “ಜನಹಿತ ಸ್ಟೋರ್ಸ್”ನಲ್ಲಿ ಜನರ ತಿಕ್ಕಾಟ ತಪ್ಪಿದುದಲ್ಲ. ಮೊದಮೊದಲು ನಗದಿ ವ್ಯಾಪಾರವೆಂದೇ ನಿಶ್ಚಯವಾಗಿದ್ದರೂ ಊರವರಿಗೆ ಪರಿಚಿತರಿಗೆ ಸಾಲಕೊಡದಿದ್ದಲ್ಲಿ ಇನ್ನಾರಿಗೆ ಕೊಡುವುದು? ಮುಗ್ಗಟ್ಟು ಜನರಿಗೆ ಸ್ವಾಭಾವಿಕ. ಇಂದಲ್ಲ, ನಾಳೆ ಅಥವಾ ಮತ್ತೊಮ್ಮೆ ಕೊಡುವೆವೆಂದೆನುವ ಬೆಣ್ಣೆಯಂತೆ ನುಣ್ಣುಗೆ ಮಾತನಾಡುವವರಿಗೆ ಕಡವೂ ಸಿಗುತ್ತಿತ್ತು. ಕಡ ಕೊಂಡುಹೋಗುವ ಗಿರಾಕಿಗಳು ಧಾರಾಳ. ನಗದಿ ಕೊಡುವ ಗಿರಾಕಿಗಳು ಕೈ ಬೆರಳು ಮಡಚುವಷ್ಟೆಂದೂ ಆಯಿತು. ಅಂತೂ “ಜನಹಿತ ಸ್ಟೋರ್ಸ್”ನ ವ್ಯಾಪಾರ ಅಂದರೆ “ಭಲೇ ಭೇಷ್” ಎಂದೆನುವಂತಾಯಿತು.

ಕೃಷ್ಣ ಭಟ್ಟರು ಹೊಸತಾಗಿ ತೆರೆದ ಅಂಗಡಿಯಿಂದಾಗಿ ಗಣೇಶ ಕಮ್ಮಿಗಳ ವ್ಯಾಪಾರ ಇಳಿಮುಖವಾಯಿತು. ಅತ್ಯಂತ ಹೊಂದಿಕೆಗೊಂಡ ಕೆಲವೊಂದು ಕುಳವಾರುಗಳ ಜನರು ಮಾತ್ರ ಗಣೇಶ ಕಮ್ಮಿಗಳಲ್ಲೂ ಇದರು. ತಮ್ಮ ವಹಿವಾಟಿಗೆ ಧಕ್ಕೆ ತಂದ ಕೃಷ್ಣ ಭಟ್ಟರ ಮೇಲೆ ಗಣೇಶ ಕಮ್ಮಿಗಳಿಗೆ ಅಸೂಯೆ ಹುಟ್ಟಿತು. ತಮ್ಮಲ್ಲಿಗೆ ಬಂದವರೊಡನೆ “ಕೃಷ್ಣ ಭಟ್ಟರ ವ್ಯಾಪಾರ ಕಡೆತನಕ ಬಾಳಿ ಉಳಿಯುವಂತಹುದಲ್ಲ. ಅದು ವ್ಯಾಪಾರವಲ್ಲ; ಹುಚ್ಚಾಟ. ಅನುಭವವಿಲ್ಲದ ಒಂದು ಹಾರಾಟ. ನಾವು ವ್ಯಾಪಾರಕ್ಕೆ ತೊಡಗಿದುದು ಇಂದು ನಿನ್ನೆಯಲ್ಲ. ವ್ಯಾಪಾರ ಮಾಡುವಂತೆ ಮಾಡದಿದ್ದರೆ ನಾಲ್ಕೇ ದಿನಗಳಲ್ಲಿ ಅಂಗಡಿಯ ಬಾಗಿಲು ಮುಚ್ಚಬೇಕಾಗಿ ಬರುವುದು ಖಂಡಿತ. ಹೀಗೆ ಎಷ್ಟು ದಿನ ಕೃಷ್ಣ ಭಟ್ಟರ ವ್ಯಾಪಾರ ನಡೆಯುವುದೆಂದು ನೋಡುವ. ನಷ್ಟ ಹಾಕಿ ವ್ಯಾಪಾರ ಮಾಡಿ ಕಟ್ಟಕಡೆಗೆ ಆಸ್ತಿ ಕ್ರಯಚೀಟು ಕೊಡಬೇಕಾದ ಕಾಲ ಬಂದೀತು.” ಎಂದು ಗಣೇಶ ಕಮ್ಮಿಗಳು ಕೃಷ್ಣ ಭಟ್ಟರ ವ್ಯಾಪಾರದ ವಿಷಯವಾಗಿ ನುಡಿಯುತ್ತಿದ್ದರು. ಈ ಸುದ್ದಿಯನ್ನು ಯಾರೋ ಕೃಷ್ಣ ಭಟ್ಟರ ಕಿವಿಗೆ

ತಲಪಿಸಿದರು. “ಊರವರನ್ನು ಸುಲಿದು ಹೊಟ್ಟೆ ಡೊಳ್ಳುಗಿಸಿಕೊಂಡ ಕವ್ವಿಗಳಿಗೆ ನನ್ನ ನ್ಯಾಯಸಮ್ಮತವಾದ ವ್ಯಾಪಾರ ನೋಡಿ ಹೊಟ್ಟೆಕಿಚ್ಚು ಬಾರದಿದ್ದೀತೇ? ಒಂದಕ್ಕೊಂದು ಮೂರು ವಾಲು ಹೆಚ್ಚು ಹೇಳಿ ಸೋಲಿ ಸುವ ರಕಾರಿ ಮಾಲೀಯುವ ತನ್ನಂಗಡಿಗೆ ನರಹುಳ ಇನ್ನಲೆದಾಡಲಾರ ದಲ್ಲ ಎಂದು ಏನೇನಾದರೂ ಗಳಹುತ್ತಾರೆ. ಊರವರಿರಲಿ. ಸುಳ್ಳು ಲೆಕ್ಕ ಹೇಳಿ ಬರೆದು ತೋರಿಸಿ ಇನ್ನಮಾ ಟೀಕ್ಸಿಗೆ ತಪ್ಪಿಸಿ ಸರಕಾರಕ್ಕೂ ದ್ರೋಹವಂಚನೆಗಳನ್ನೆಸಗುತ್ತಾರೆ. ಸಿಕ್ಕ ಸಿಕ್ಕವರ ಹೆಸರಲ್ಲಿ ಸಾಮಾನು ತಂದು ಅಂಗಡಿಯಲ್ಲಿ ಮಾರಿ ಲಾಭವಡೆವ ವೃತ್ತಿಯವರದು. ಶುದ್ಧ ಜಂಬುಕ ನೀತಿಯಿದು. ಸರಕಾರವಿದನ್ನರಿತರೆ ಜೈಲಿಗೆ ಕವ್ವಿಗಳು ಹೋಗಬೇಕಾದೀತು. ಗುಟ್ಟು ಬಯಲಾದಲ್ಲಿ ಊರವರಿಂದ ಧೂ ಎನ್ನಿಸಿಕೊಳ್ಳುವುದಲ್ಲದೆ ದಂಡಸಹ ತೆರಬೇಕಾಗಿ ಬಂದೀತು. ಕೃಷ್ಣ ಭಟ್ಟರ ವಿಷಯ ಏನಾದರೂ ಹೇಳುವುದಿದ್ದರೆ ನಾಲಿಗೆ ಬಿಗಿಹಿಡಕೊಳ್ಳಲಿ.” ಎಂದು ಕೃಷ್ಣ ಭಟ್ಟರಾಗ ನುಡಿಯುತ್ತಿದ್ದರು. ಈರೀತಿ ಒಳಗೊಳಗೆ ಗಣೇಶ ಕವಿಗಳಿಗೂ ಕೃಷ್ಣ ಭಟ್ಟರಿಗೂ ಹೊಗೆಸುತ್ತಿ ದ್ವೇಷಾನ್ನಿ ಪ್ರಜ್ವಲಿಸುವ ಲಕ್ಷಣ ತಲೆದೋರಿತು.

ಗಣೇಶ ಕವ್ವಿಗಳು ಎಷ್ಟೋ ಸಮಯದಿಂದ ಆ ಊರಲ್ಲಿ ವ್ಯಾಪಾರ ಮಾಡಿದವರು. ಹಲವಾರು ಆಡ್ಯಗೃಹಸ್ಥರ ನಿಕಟಸಂಬಂಧ ಅವರಿಗಿತ್ತು. ಬೇರೆಯವರ ಹೆಸರಲ್ಲಿ ಸಾಮಾನು ಂರುವುದೂ ಲಾಭ ಪಡೆಯುವುದೂ ಸತ್ಯವಾಗಿತ್ತು. ಅವರು ಜನರ ಹೃದಯವನ್ನು ತಮ್ಮಡೆ ಗೊಳಿಸಿಕೊಳ್ಳುವುದರಲ್ಲಿ ಬಲು ನಿಷ್ಣಾತರಾಗಿದ್ದರು. ಆದುದರಿಂದ ಯಾವ ವಿಷಯದಲ್ಲೇ ಆದರೂ ಅವರಿಗೆ ಸಹಕರಿಸುವ ಜನರೂ ಇದ್ದರು. ವ್ಯಾಪಾರದಲ್ಲೇ ಮುಳುಗಿ ಈಜಿದ ಜೀವನವರದಾಗಿದ್ದು ದರಿಂದ ಸರಕಾರದಲ್ಲಾಗಲಿ ಇನ್ನಿತರರಲ್ಲಾಗಲಿ ಅವರು ಸಿಕ್ಕಿಬೀಳುವ ಸಂಭವವಿರಲಿಲ್ಲ. ಹಾಗಾಗಿ ಕೃಷ್ಣ ಭಟ್ಟರು ಗಣೇಶ ಕವ್ವಿಗಳಿಗೆ ವಿರೋಧವಾಗಿ ಸರಕಾರಕ್ಕೆ ತಳ್ಳಿ ಅರ್ಜಿ ಹಾಕಿದುದರ ಫಲವಾಗಿ ಬಂದ ಆಫೀಸರರು ಎಷ್ಟು ಪರಿಶೋಧನೆ ನಡೆಸಿದರೂ ಗಣೇಶ ಕವ್ವಿಗಳು ಸಿಕ್ಕಿಬೀಳಲಿಲ್ಲ. ತನಿಖೆಯ ಕಾಲಕ್ಕೆ ಹಲವಾರು ಆಡ್ಯ ಮಹನೀಯ

ರನ್ನೂ ವಿಚಾರಿಸಬೇಕಾಗಿ ಬಂತು. ಅದರಿಂದಾಗಿ ಪ್ರತಿಷ್ಠಿತರೆಂದೆನಿಸಿ ಕೊಂಡ ಗಣೇಶ ಕವಿಗಳ ಪಕ್ಷಪಾತಿಗಳ ನಿರೋಧವನ್ನೂ ಕೃಷ್ಣ ಭಟ್ಟರು ಪ್ರತ್ಯಕ್ಷ ಎದುರಿಸಬೇಕಾಯಿತು. ಆದರೂ “ನನಗೇನೂ ಹೆದರಿಕೆಯಿಲ್ಲ. ನ್ಯಾಯಮಾರ್ಗದಲ್ಲಿ ವ್ರಾಮಾಣಿಕತನದಿಂದ ನಡೆಯುತ್ತಿರುವೆನು; ಸತ್ಯಕ್ಕೆ ಜಯವಿದೆ; ನನಗೆಂದಿಗೂ ನೋಲು ಬರಲಾರದು” ಎಂದು ಕೃಷ್ಣ ಭಟ್ಟರು ಎದೆತಟ್ಟಿ ಹೇಳುತ್ತಿದ್ದರು.

ಅಂಗಡಿಯೊಂದಿಗೆ ಕೃಷ್ಣ ಭಟ್ಟರ ಕಂಠಾಲುಗಾರಿಕೆಯೂ ಮಿತಿ ಮೀರಿತು. ಕೃಷ್ಣ ಭಟ್ಟರು ಮನೆಯಲ್ಲಿರುವುದೇ ಅಪರೂಪವಾಯಿತು. ಜೂಜುಗಾರರು ರಾತ್ರಿಹೊತ್ತಿನಲ್ಲಿ ಕೃಷ್ಣ ಭಟ್ಟರಂಗಡಿಯನ್ನೇ ಜೂಜಾಟಕ್ಕೆ ಯೋಗ್ಯವಾದ ಸ್ಥಳವಾಗಿ ಆರಿಸಿದರು. ಇದರಿಂದಾಗಿ ಕೃಷ್ಣ ಭಟ್ಟರು ಮನೆಯೆಡೆಗೆ ಬರುವುದು ನಡುರಾತ್ರಿ ಕಳದಾಗ, ಒಮ್ಮೊಮ್ಮೆ ಬಾರದಿದ್ದರೂ ಆಯಿತು. ಊರಲ್ಲಿ ಹೆಸರಾಂತ ಚೆಲುವೆಯರಾದ ಕಾಂತಮ್ಮ ಸರಳೆಯರು ಕೃಷ್ಣ ಭಟ್ಟರಂಗಡಿಗೆ ಸಾಮಾನ್ಯಗೆ ಬರತೊಡಗಿದರು. ಸಾಮಾನ್ಯ ಪಡೆಯಲು ಬರುವ ನೆವದಲ್ಲಿ ಕೃಷ್ಣ ಭಟ್ಟರ ಮೇಲೆ ಬಲಿಬೀಸತೊಡಗಿದರು. ಕೆಂಚಗೌಡರು ಮೊದಲೇ ಆ ಚೆಲುವೆಯರಗೆಳೆಯರಾಗಿದ್ದರು ಕೆಂಚಗೌಡರು ಅವರ ಪರಿಚಯ ಕೃಷ್ಣ ಭಟ್ಟರಿಗೆ ಹೇಳಿದರು. ‘ಜನಹಿತ ಸ್ವೋರ್ದಾನ’ನ ಮಾರ್ಗೀಕರಣ ಸೇಲ್‌ಮೇನುಗಳೂ ಅವರ ಬಲಿಯೊಳಗಾದರು. ಇವರ ಮೇಲೆ ಅವರ ಅಧಿಕಾರ ನಡೆಯತೊಡಗಿತು ಕೃಷ್ಣ ಭಟ್ಟರವರೊಡನೆ ಚಕ್ಕಂದ ಹೊಡೆಯುತ್ತಾ ಸಾಮಾನ್ಯ ಬೇಕಾದಾಗ ಅವರಿಗೆ ಕೈತುಂಬಾ ಬಾಚಿ ಬಾಚಿ ಕೊಡುತ್ತಿದ್ದರು. ಕೆಂಚಗೌಡರಾಗಲಿ ಕೃಷ್ಣ ಭಟ್ಟರಾಗಲಿ ಅವರ ಮಟ್ಟಿಗೆ ಸಾಮಾನ್ಯಗಳನ್ನು ಅಳತೆ, ಯಾ, ತೂಕ, ಮಾಡಿಕೊಡದೆ ಕಣ್ಣಿನಂದಾಜಿನಲ್ಲಿ ಕೊಡುತ್ತಿದ್ದರು. ಕೃಷ್ಣ ಭಟ್ಟರ ಹೃದಯದಿಂದ ಲಲಿತೆಯನ್ನೊಂದೆಡೆಗೆ ಸರಿಸಿ, ಚೆಲುವೆಯರು ಬಲವಾಗಿ ಕಾಲೂರತೊಡಗಿದರು.

ಕೃಷ್ಣ ಭಟ್ಟರು ಅಂಗಡಿಯಲ್ಲಿ ಜುಗಾರಾಟವನ್ನಾಡುವುದನ್ನಂತ ಗಣೇಶ ಕವಿಗಳಿಗೆ ಒಂದು ಯೋಚನೆ ಧಟಕ್ಕನೆ ಹೊಳೆಯಿತು. ಅಕಸ್ಮಾತ್ತಾ

ಜುಗಾರಾಡುತ್ತಿರುವಾಗಲೇ ಪೋಲೀಸರು ಕೃಷ್ಣಭಟ್ಟರಂಗಡಿಗೆ ಧಾಳಿ ಯಿಟ್ಟರು. ಕೃಷ್ಣ ಭಟ್ಟರು ತುಂಬಾ ಉದಾರಿಗಳಾಗಿ ಕೈಸಡಿಲಿಸಿದುದರಿಂದ ಕಮ್ಮಿಗಳ ಯೋಜನೆ ಮಣ್ಣುಗೂಡಿತು. ಬಂದ ಪೋಲೀಸರು ಕಣ್ಣುಮುಚ್ಚಿ ಹಿಂತಿರುಗಿದರು. ಸ್ವಲ್ಪಮಟ್ಟಿಗಾದರೂ ತಗಾದೆಕೊಟ್ಟಿ ನಲ್ಲಾ ಎಂದು ಕಮ್ಮಿಗಳಿಗಾನಂದವಾಯಿತು. ಕೃಷ್ಣ ಭಟ್ಟರ ವ್ಯಾಪಾರ ವನ್ನು ಹೇಗಾದರೂ ಎತ್ತಿಹಾಕಬೇಕೆಂದು ಗಣೇಶ ಕಮ್ಮಿಗಳು ಹೊಂಚು ಹಾಕತೊಡಗಿದರು. ಪದ್ಮನಾಭ ಭಟ್ಟರನ್ನು ಕಂಡು ಅವರ ಕಿವಿ ಚುಚ್ಚಿದರು. ಹೀಗೆಯೇ ಕೆಲವು ಸಮಯ ಕಳೆದರೆ ನಿಮ್ಮಪ್ಪ ಮಾಡಿಟ್ಟ ಬದುಕು ನೀರು ನೀರಾಗುವುದು ಖಂಡಿತ. ನೀವಾದರೂ ಅಣ್ಣನನ್ನು ಅಲುಗಾಡದಂತೆ ತುಸು ಬಿಗಿಹಿಡಿಯಬಾರದೇ? ಎಂದುವದೇಶಿಸಿದರು. “ಏನು ಬೇಕಾದರೂ ಆಗಲಿ. ಈ ಲೋಕ ಶಾಶ್ವತವಲ್ಲ. ಆಸ್ತಿ ಹೋದರೆ ಹೋಗಲಿ. ಅಶಾಂತಿ ತಂದೊಡ್ಡಿ ಲೋಕಾವನಾದಕ್ಕೆ ಬಲಿ ಬೀಳಲಾರೆ. ಮಾತನಾಡದಿದ್ದವನಿಗೆ ಜಗಳವಿಲ್ಲ. ಎಂದು ಪದ್ಮ ನಾಭ ಭಟ್ಟರು ಮೌನತಾಳಿದರು.

ಎಷ್ಟೇ ಸಾಮಾನು ತಂದು ತುಂಬಿಸಿದರೂ ನಾಲ್ಕೇ ದಿನಗಳಲ್ಲಿ ಕೃಷ್ಣಭಟ್ಟರಂಗಡಿಯಲ್ಲಿ ಖರ್ಚಾಗುತ್ತಿತ್ತು. ಹಣ ಮಾತ್ರ ಕೈಗೆ ಬರು ತ್ತಿರಲಿಲ್ಲ. ತಕ್ಕೊಂಡುಹೋಗಿ ಹೋಗಿ ಸಾಲ ಧಾರಾಳವಾದಾಗ ಕೃಷ್ಣ ಭಟ್ಟರು ಹಣ ಬೇಕಾಗಿತ್ತಲ್ಲ ಬೇಗನೆ ಕೊಡಬೇಕೆಂದಾಗ ಬೆನ್ನು ಹಾಕಿ ಹೋದವರು ಪುನಃ ಅಂಗಡಿಯೆಡೆಗೆ ಮುಖ ತಿರುಗಿಸದಾದರು. ಇಂತಹ ಜನರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿತ್ತು. ಚೆಲುವೆಯರು ಕೃಷ್ಣ ಭಟ್ಟರನ್ನು ಸ್ವರ್ಗಲೋಕದಲ್ಲಿ ವಿಹರಿಸುವಂತೆಸಗಿದುದರಿಂದ ಅವರ ಅವಶ್ಯಕತೆಗಳನ್ನು ಇವರು ಪೂರೈಸಬೇಕಾಗಿ ಬಂತು. ಜುಗಾರಿ ಆಡುವ ಗೆಳೆಯರೊಡನಾಟದಿಂದ ಹಣ ಕೈಬಿಡುತ್ತಿತ್ತು. ಹೀಗೆಲ್ಲಾ ಆಗಿ ಆರ್ಥಿಕ ಮುಗ್ಗಟ್ಟು ತಲೆದೋರಿ ಬಲನಾಗತೊಡಗಿತು. “ಇಟ್ಟಿ ಹೆಚ್ಚೆ ಹಿಂದೆ ಸರಿಸುವುದು ಧೀರರ ಲಕ್ಷಣವಲ್ಲ. ಮೊತ್ತಮೊದಲು ನಷ್ಟಬಂದರೂ ಆದಾಯ ಬರಬಹುದಾದ್ದರಿಂದ ಸಾಲಕ್ಕೆ ಕೈಹಾಕಿ ಯಾದರೂ ಕೆಲಸ ಮುಂದರಿಸಬೇಕು” ಎಂದು ನಿಶ್ಚಯಿಸಿ ಕೃಷ್ಣ

ಭಟ್ಟರು ಹಣವಂತರೆನಿಸಿಕೊಂಡವರೊಡನೆ ಸಾಲಕೇಳಲುಪಕ್ರಮಿಸಿದರು. ಇದನ್ನರಿತ ಕವ್ವಿಗಳು ಕೃಷ್ಣ ಭಟ್ಟರಿಗೆ ಸಾಲ ಕಡಗಟ್ಟು ಸಿಗದಂತೆ ಮಾಡಲು ವಿಶ್ವಪ್ರಯತ್ನ ಹೂಡಿದರು. ಯಾರೂ ಹಣವೀಯದಾದರು. ಕಟ್ಟಕಡೆಗೆ ದೇವಪ್ಪ ಗೌಡರು “ನೀವೂ ನಿಮ್ಮ ತಮ್ಮನೂ ಬರಹ ಮೂಲಕ ರಿಕಾರ್ಡ್ ಮಾಡಿಕೊಟ್ಟರೆ ಸ್ವಲ್ಪ ಮಟ್ಟಿಗೆ ಹಣಕೊಡಬಹುದು” ಎಂದರು. ಈಗ ತಮ್ಮನನ್ನೊಪ್ಪಿಸಿ ಸಾಲತೆಗೆಯುವುದೇ ಕೃಷ್ಣ ಭಟ್ಟರ ಮುಖ್ಯ ಕೆಲಸವಾಗಿ ಪರಿಣಮಿಸಿತು. ಹಲವಾರು ಬಗೆಯ ಆನೆ ತೋರಿಸಿ ನಯಭಯಗಳ ನುಡಿಗಳಿಂದ ಪದ್ಮನಾಭ ಭಟ್ಟರನ್ನು ತನ್ನೊಡನೆ ಸಾಲತೆಗೆಯಲು ರುಜುಹಾಕಲು ಪ್ರೋತ್ಸಾಹಿಸಿದರು. ಆದರೆ ಪದ್ಮನಾಭ ಭಟ್ಟರು ಒಪ್ಪಲಿಲ್ಲ, ಕಿವಿಗೊಡಲಿಲ್ಲ. “ತಂದೆಯವರಿರುವಾಗ ನಗದಾಗಿದ್ದ ಹಣವೂ ಸದ್ಯದ ಹುಟ್ಟೂ ಸಾಕಾಗದೆ ಇನ್ನು ಸಾಲಕ್ಕೆ ಕೈಹಾಕುವುದೆಂದರೇನು? ‘ಏನಾಶಕಾಲೇ ವಿವರೀತ ಬುದ್ಧಿಃ’ ಎಂದಿದೆಯಲ್ಲ. ಇದ್ದ ಮಣ್ಣನ್ನೂ ಕಳಕೊಳ್ಳುವ ಉದ್ಯೋಗಕ್ಕೆ ಕೈಹಚ್ಚಲಾರೆ” ಎಂದು ಪದ್ಮನಾಭ ಭಟ್ಟರು ಕಟುವಾಗಿ ನುಡಿದರು.

ತನ್ನ ಅಭಿವ್ರಾಯಕ್ಕೆ ಸಮ್ಮತಿಸಿ ಸಹಕರಿಸದ ಪದ್ಮನಾಭ ಭಟ್ಟರು ನಿಜವಾಗಿಯೂ ತನಗೆ ಕಡುವೈರಿ. ಅವರಿಂದಲಾಗಿಯೇ ತನ್ನ ಕಾರ್ಯಗಳಿಗಿಷ್ಟು ತೊಂದರೆಯಾಗುತ್ತಿದೆ. ಇಂತಹ ವೈರಿಯ ಸಂಗಡ ಇದ್ದಲ್ಲಿ ಕುರುಡು ಕಾಸಿಗೂ ಗತಿಯಿಲ್ಲದಾಗುವುದು ಎಂದು ಭ್ರಮಿಸಿ ಕೃಷ್ಣ ಭಟ್ಟರು ಅನಾವಶ್ಯಕ ಆಗಾಗ ತಮ್ಮನ ಮೇಲೆ ರೇಗತೊಡಗಿದರು. ಅಲ್ಲಸಲ್ಲದ ಕಿರುಕುಳ ಪದ್ಮನಾಭ ಭಟ್ಟರಿಗೆ ತಂದೊಡ್ಡ ತೊಡಗಿದರು. ಪದ್ಮನಾಭ ಭಟ್ಟರು ಅಣ್ಣನ ಕಿರುಕುಳ ಸಹಿಸದೆ ಈ ಮನೆಯಲ್ಲಿಂತು ನಿಲ್ಲುವುದು ಎಂದು ಯೋಚಿಸ ತೊಡಗಿದರು. ಇದು ಕಡೆಯ ಬಾರಿ ಎಂದು ಕೃಷ್ಣ ಭಟ್ಟರು ತಮ್ಮನನ್ನು ಸರ್ವ ಪ್ರಯತ್ನವನ್ನೂ ಉಪಯೋಗಿಸಿ ಸಾಲತೆಗೆಯಲು ಒತ್ತಾಯಿಸ ತೊಡಗಿದರು. “ನಾನು ನಿನ್ನ ಅಣ್ಣ, ತಂದೆಗೆ ಸರಿಸಮಾನ ಮನೆಯ ಯಜಮಾನ. ನಾನೆಂದು ದಕ್ಕೆ ನೀನೊಪ್ಪಲೇಬೇಕು. ಇಲ್ಲವಾದರೆ ತನ್ನ ಕಾಲಿಗೆ ತಾನೇ ಕೊಡಲಿ ಎಳೆದು ಹಾಕಿ ಕೊಂಡಂತಾಗುವುದು ನಿನ್ನವಸ್ಥೆ” ಎಂದು ಬಲಾತ್ಕರಿಸ

ತೊಡಗಿದರು. “ತಂದೆಯವರಂತಿರುತ್ತಿದ್ದರೆ ಸಹಕಾರ ನೀಡುತ್ತಿದ್ದೆ” ಎಂದೊಂದೇನುಡಿ ಪದ್ಮನಾಭ ಭಟ್ಟರ ಮುಖದಿಂದ ಹೊರಟಿತು.

ಕೃಷ್ಣ ಭಟ್ಟರಿಗೆ ಉದ್ದೇಗ ಸಹಿಸದಾಯಿತು. “ನಿಮ್ಮದೆಲ್ಲಾ ನನಗೆ ಗೊತ್ತಿದೆ. ತೀರ್ಥರೂವರ ಜೀವಿತಕಾಲದಲ್ಲವರನ್ನು ಮಂಕುಮಾಡಿ ಬಗಲೊಳಗಿರಿಸಿ ನನ್ನ ಸರ್ವನಾಶಕ್ಕೆ ಹೆಣಗಿದಿರಿ. ಈಗಲೂ ನೀವೆಲ್ಲರೂ ಒಟ್ಟುಕೂಡಿ ಅಲ್ಲನಲ್ಲದ ತೊಂದರೆ ತಂದೊಡ್ಡಿ ದೂರ ಓಡಿಸುವ ಯೋಚನೆ ಮಾಡುತ್ತಿರುವಿರಿ. ಈಗ ನಾನು ಸರ್ವಾಧಿಕಾರಿ. ನಿಮ್ಮಿಂದ ಸಾಧ್ಯವಿಲ್ಲ. ನಿಮ್ಮನ್ನು ಬೇಕಾದಂತೆ ವಳಗಿಸುವ ಶಕ್ತಿಸಾಮರ್ಥ್ಯಗಳೂ ಅಧಿಕಾರವೂ ನನಗುಂಟು. ಶಿಕ್ಷಿಸುವ ರಕ್ಷಿಸುವ ಭಾರ ನನ್ನದು. ಒಪ್ಪುವೆಯೋ ಇಲ್ಲವೋ ಹೇಳು” ಎಂದು ಕೆಂಪಾದ ಕಣ್ಣುಗಳಿಂದ ಕೆಂಡಕಾರಿದರು. ಸಿಟ್ಟಿನ ಭರದಲ್ಲಿ ತಾಳಮೇಳ ತಸ್ತಿದವರಾಗಿ ಪದ್ಮನಾಭ ಭಟ್ಟರಿಗೆ ಹೊಡೆಯಲು ಕೈಯೆತ್ತಿ ಮುಂದಾದರು “ಜಾಗ್ರತೆ! ನಿಮ್ಮಂತೆ ನನಗೂ ಕೈ ಇದೆ. ಮೈಮುಟ್ಟಿದಿರಿ. ನನಗೂ ನಿಮ್ಮಷ್ಟೇ ಅಧಿಕಾರ ಇದೆ. ತಂದೆತಾಯಿಗಳಿಗೆ ನಾವೆಲ್ಲರೂ ಒಂದೇ ತರದ ಮಕ್ಕಳು, ಹಿರಿಯ ರಾಗಿ ಹುಟ್ಟಿದ ಮಾತ್ರಕ್ಕೆ ನಿಮಗೊಂದು ಕೋಡು ಹೆಚ್ಚಿಲ್ಲ ” ಎನ್ನುತ್ತಾ ಪದ್ಮನಾಭ ಭಟ್ಟರು ನಿಂತಲ್ಲೇ ಕದಲದೆ ನಿಂತರು.

ಪದ್ಮಭಟ್ಟರಿಂತೆನುವಾಗ, ಕದಲದೆ ನಿಂತಾಗ ಕೃಷ್ಣ ಭಟ್ಟರು ತುಸು ಹಿಂದೆ ಸರಿದರು. “ಮುಚ್ಚುಬಾಯಿ. ತಂದೆಯವರು ಈ ಆಸ್ತಿಯಲ್ಲಿ ನಿನಗೇನೂ ಸಿಗಲಾರದೆಂದು ನನ್ನೊಡನಂದಿದ್ದರು. ಈಗ ಯಜಮಾನನಾದ ನಾನೂ ಉಳಿದವರಿಗನ್ನುವುದು ಅದೇ ಮಾತು. ಕುರುಡು ಕಡ್ಡಿ ಸಹ ನೀವೊಬ್ಬರಾದರೂ ಮುಟ್ಟದಂತೆ ನೋಡಿಕೊಳ್ಳುವ ನಾನು. ಮನೆಬಿಟ್ಟು ನಡೆ. ನಡೆಯದಿದ್ದರೆ ಕೊಂದುಹಾಕುವೆ” ಎಂದು ಗರ್ಜಿಸಿದರು. ತಮ್ಮನ ಕುತ್ತಿಗೆಗೆ ಕೈಹಾಕಿ ಹೊರದಬ್ಬಿದರು. ಹೊರಬಿದ್ದ ರಭಸಕ್ಕೆ ಪದ್ಮನಾಭ ಭಟ್ಟರು ಮುಗ್ಗಿರಿಸಿ ಬಿದ್ದರು. “ಹಿರಿಯಣ್ಣನಾದುದರಿಂದ ಕೈಯೆತ್ತಲಾರೆ. ಇನ್ನಿಲ್ಲಿ ನಿಂತರೆ ಸರ್ವನಾಶ” ಎಂದು ಪದ್ಮನಾಭ ಭಟ್ಟರು ಮನೆಬಿಟ್ಟು ಹೊರಟೇ ಬಿಟ್ಟರು.

ಸುಳಿ ೮

ಕೃಷ್ಣ ಭಟ್ಟರ ಪತ್ನಿ ಲಲಿತೆ ಗರ್ಭಿಣಿಯಾಗಿದ್ದಳು. ಗರ್ಭಿಣಿ ಯರಿಗೆ ಸ್ವಭಾವತಃ ವಿಪರೀತ ಆಯಾಸ. ಕೆಲಸದ ಹೊರೆಯೊಡನೆ ದಂತೂ ಕಷ್ಟಸಾಧ್ಯ. ಲಲಿತೆ ಇದ್ದೊಬ್ಬ ವೈದ್ಯನೊಡನೆ ಹೊರಟು ಹೋದ ನಂತರ ಮನೆಗೆಲಸ ಸಂಪೂರ್ಣ ನಿರ್ವಹಿಸಬೇಕು. ಕಾನನ ದಲ್ಲಿರುವಂತೆ ಏಕಾಕಿಯಾಗಿರಬೇಕು. ನಡುರಾತ್ರಿಯೋ ಇನ್ನಿತರ ಸಮಯದಲ್ಲಿ ಯಾವಾಗಲಾದರೂ ಆ ಸಮಯದಲ್ಲಿ ಬರುವ ಕೃಷ್ಣ ಭಟ್ಟರನ್ನುವಚರಿಸಬೇಕು. ಅಂತೂ ಲಲಿತೆಗೆ ಸಾಕೋ ಸಾಕಾಗು ತ್ತಿತ್ತು. ಏನಾದರೂ ಮನೆ ವಿಷಯ ಮಾತೆತ್ತಿದರೆ ಕೃಷ್ಣ ಭಟ್ಟರಿಗೆ ಸಿಟ್ಟು ಬರುತ್ತಿತ್ತು. “ಒಡೆಯ ತಂದಿತ್ತುದನ್ನು ತಿಂದು ಬಿದ್ದುಕೊಂಡಿರುವುದಲ್ಲದೆ ಹೆಂಗಸರಿಗೆ ಹೆಚ್ಚಿನಧಿಕಾರವೇನಿದೆ? ಮಾತೆತ್ತಿದರು” ಎಂದು ಲಲಿತೆಯನ್ನು ಬೆದರಿಸುತ್ತಿದ್ದರು. ಜೆಲುವೆಯರ ಒಡನಾಟಕ್ಕೆ ಮನ ಸೋತ ಕೃಷ್ಣಭಟ್ಟರಿಗೆ ಲಲಿತೆಯ ವಿಷಯವಾಗಿ ತಾತ್ಕಾಲಿಕ ಮೂಡುತ್ತಿತ್ತು. “ಮನೆಯೊಂದು ಇದೆಯಲ್ಲ” ಎಂದು ಮಾತ್ರ ಬರುತ್ತಿದ್ದರಲ್ಲದೆ ಮನ ವಿದ್ದುಬರುವುದಾಗಿರಲಿಲ್ಲ. ಲಲಿತೆ ದುಃಖದಲ್ಲಿ ಕಾಲಕಳೆಯತೊಡಗಿ ದಳು.

“ಮಗಳು ಲಲಿತೆ ಗರ್ಭಿಣಿ. ಸೀಮಂತ ಮಹೋತ್ಸವವನ್ನಾ ಚರಿಸಬೇಕು. ದಿನ ನಿಶ್ಚಯ ಮಾಡಬೇಕು” ಎಂದು ಶಂಭು ಭಟ್ಟರು ಕೃಷ್ಣಭಟ್ಟರಲ್ಲಿಗೆ ಪಯಣ ಬೆಳೆಸಿದರು. ಅಳಿಯನ ವಿಷಯ ವಾದ ವರ್ತಮಾನಗಳು ದೂರ ದೂರದಿಂದ ಶಂಭು ಭಟ್ಟರಿಗೆ ಕೇಳಿ ಬರುತ್ತಿದ್ದುವು. ಆದರೂ ನಿಜವನ್ನರಿಯುವೆನೆಂದು ಬರುವಾಗ ಗಣೇಶ ಕಮ್ಮಿಗಳಲ್ಲಿಗಾಗಿ ಬಂದರು. ಗಣೇಶ ಕಮ್ಮಿಗಳಿಗೂ ಶಂಭು ಭಟ್ಟರಿಗೂ ಮೊದಲಿನಿಂದಲೇ ತುಂಬಾ ಸ್ನೇಹವಿತ್ತು. ಗಣೇಶ ಕಮ್ಮಿಗಳಿಗೆ ಕೃಷ್ಣ ಭಟ್ಟರಲ್ಲಿ ವೈಯಕ್ತಿಕ ದ್ವೇಷವಿದ್ದುದರಿಂದಲೂ ಶಂಭು ಭಟ್ಟರಲ್ಲವಾರ ವಾದ ಸಲಿಗೆಯಿರುವುದರಿಂದಲೂ ಕೃಷ್ಣ ಭಟ್ಟರ ವಿಷಯವಾಗಿ ಇದ್ದ ಸಂಗತಿಗಳೆಲ್ಲಾ ಪ್ರವಾಹರೂಪವಾಗಿ ಹೊರಬಂದುವು. ಗಣೇಶ ಕಮ್ಮಿ

ಗಳ ನುಡಿಯಿಂದಾಗಿ ಮಾವಯ್ಯನವರ ಮನ ಕೂಡ ಅಳಿಯನ ಮೇಲೆ ರೇಗುವಂತಾಯಿ. ಶಂಭು ಭಟ್ಟರು ವಿಷಯಗಳನ್ನೆಲ್ಲಾ ಮನದಲ್ಲೇ ಮಧಿಸತೊಡಗಿದರು. “ಅಳಿಯನಿಗೆ ಒದ್ದಿಹೇಳಿ ಸೀಮಂತ ಮಹೋತ್ಸವಕ್ಕೆ ಮುಹೂರ್ತ ನಿಶ್ಚಯಿಸಿ ಬರುವೆ”ನೆಂದು ಮಗಳ ಮನೆಗೆ ಕಾಲಿರಿಸಿದರು. ಕೃಷ್ಣ ಭಟ್ಟರು ಮನೆಯಲ್ಲಿರಲಿಲ್ಲ. ಲಲಿತೆ ಮಾತ್ರ ಇದ್ದಳು. ಲಲಿತೆಯ ಮೂಲಕವೂ ಶಂಭು ಭಟ್ಟರಿಗೆ ಅಳಿಯನ ವರ್ತನೆಗಳೆಲ್ಲಾ ತಿಳಿದು ಬಂದುವು. ಪದ್ಮನಾಭ ಭಟ್ಟರು ಮನೆಬಿಟ್ಟು ಹೊದ ವಿಚಾರ ನಡೆದ ವಾಗ್ವಾದ ಇವುಗಳನ್ನು ಸರಿಯಾಗಿ ತಿಳಿದ ಮೇಲೆ “ದೋಣಿ ನಡು ನೀರಿನಲ್ಲಿ ಮಗುಚಿ ಬಿತ್ತಲ್ಲ” ಎಂದು ನೆತ್ತಿಯ ಮೇಲೆ ಕೈಯಿಟ್ಟು ಶೋಕಿಸಿದರು. ಕೃಷ್ಣ ಭಟ್ಟರು ಯಾವಾಗ ಬರುವರೆಂಬುದು ನಿಶ್ಚಯವಿಲ್ಲವಾದುದರಿಂದ ಕೂಲಿಯಾಳೊಬ್ಬನನ್ನು ಅವರನ್ನು ಬರಹೇಳಲು ಕಳುಹಿದರು. “ತಾನಳಿಯನಿಗೆ ಬುದ್ಧಿ ಹೇಳುವೆ. ನೀನು ಸಹ ಗಂಡನನ್ನು ಎಚ್ಚರಿಸಬೇಕು. ಹಟಹೂಡಬೇಕು. ಚೆಲುವೆಯರ ಮತ್ತು ವುಂಡರ ಒಡನಾಟದಲ್ಲಿ ಬಿದ್ದು ಮುಳುಗಿ ಹೋದ ಕೃಷ್ಣ ಭಟ್ಟರನ್ನೆತ್ತಲು ಸಹಧರ್ಮಿಯಾದ ನೀನೂ ಸಹಕಾರ ನೀಡದಿದ್ದರೆ ಪರಿಣಾಮದಲ್ಲಿ ಅಳುವುದೊಂದೇ ಗತಿಯಾಗುವುದು” ಎಂದು ಶಂಭು ಭಟ್ಟರು ಕೃಷ್ಣ ಭಟ್ಟರು ಬರುವ ಮೊದಲೇ ಮಗಳಿಗೂ ತಾನರಿದ ಸಂಗತಿಗಳನ್ನರುಹಿ ಎಚ್ಚರಿಕೆಯಿತ್ತರು.

ಹೆಣ್ಣು ಕೊಟ್ಟ ಮಾವಯ್ಯ ಬಂದು ಕರೆದಾಗ ದಾಕ್ಷಿಣ್ಯಕ್ಕಾದರೂ ಹೋಗದಿದ್ದರಾಗುವುದೇ? ಪುರುಸೊತ್ತಿಲ್ಲವಾದರೂ ಅಳಿನೊಂದಿಗೆ ಕೃಷ್ಣ ಭಟ್ಟರು ಬಂದರು. ಹೊತ್ತು ವೀರುವುದೆಂದು ಶಂಭು ಭಟ್ಟರ ಊಟೋಪಚಾರಗಳು ಅಳಿಯ ಬರುವಾಗ ಕಳೆದಿದ್ದವು. ಸಾಂಗವಾಗಿ ಯೋಗ ಕ್ಷೇಮವಿಚಾರ ಕುಶಲ ವ್ರಶ್ನೆಗಳು ಜರುಗಿದುವು. “ಊಟ ಮಾಡಿ ಬಾ! ಮತ್ತೆ ಮಾತನಾಡುವ” ಎಂದು ಶಂಭು ಭಟ್ಟರಂದಾಗ “ಈಗ ತಾನೆ ಕಾಫಿ ಕುಡಿದು ಬಂದೆ. ಹಸಿವಿಲ್ಲ. ಊಟ ಬೇಡ. ಮಾತನಾಡಲಿರುವುದನ್ನೆಲ್ಲಾ ಮಾತನಾಡಿ ಬಿಡುವ” ಅಂದರು ಕೃಷ್ಣ ಭಟ್ಟರು. ಶಂಭು ಭಟ್ಟರು ಸೀಮಂತ ಪ್ರಸ್ತಾಪವೆತ್ತಿದರು. ಆ ಸುದ್ದಿ ಕೃಷ್ಣ

ಭಟ್ಟರಿಗೆ ತುಂಬಾ ಅಸಹ್ಯವಾಯಿತು. “ದುಡ್ಡು ಹಾಳು ಮಾಡಲಿರುವ ಒಂದು ಉದ್ಯೋಗ” ಎಂದು ಮನದಲ್ಲೆಂದುಕೊಂಡರು. “ಮಾವಯ್ಯಾ! ಈ ಸೀಮಂತವೆಂಬುದು ಅಷ್ಟೊಂದು ದೊಡ್ಡ ಅಗತ್ಯದ ಕೆಲಸವಲ್ಲ. ನಂಟರಿಷ್ಟರೂ ಬ್ರಾಹ್ಮಣರೂ ಬಾಯಿ ಚಪ್ಪರಿಸಲಾಗಿ ಮಾಡುವ ಒಂದು ಔತಣ ಮಾತ್ರ. ಇದ್ದ ಅಕ್ಕಿ ಬೇಳೆ ಮೊದಲಾದ ಸಾಮಾನುಗಳನ್ನು ಸಿಕ್ಕಿಸಿಕ್ಕಿದವರಿಗೆ ತಿನ್ನಿಸುವುದಲ್ಲದೆ ಇದರಿಂದ ಪುರುಷಾರ್ಥವೇನೂ ಸಾಧಿಸುವ ಹಾಗೆ ಇಲ್ಲ. ಹಾಗೆ ತಿನ್ನಬೇಕೆಂದಾದರೆ ನಾವೇ ಕೂಡಿ ಬೇಕು ಬೇಕಾದ ಭಕ್ಷ್ಯ ತಯಾರಿಸಿ ತಿನ್ನುವ, ಬಯಕೆಗಳನ್ನು ತೀರಿಸುವ. ಈಗೀಗ ಸೀಮಂತವನ್ನು ಬಹು ಜನರು ಆಚರಿಸುವುದೂ ಇಲ್ಲ. ನಾವೂ ಆ ಸಾಲಿಗೆ ನೇರಿಬಿಡುವ. ನುಮ್ಮಗೆ ಇಲ್ಲದ ಹಣ ಖರ್ಚು ಮಾಡಿ ಭೂರಿಭೋಜನ ಮಾಡುವುದು ಬೇಡ ಎಂದು ನನ್ನ ಸಿದ್ಧಾಂತ” ಎಂದು ಕೃಷ್ಣ ಭಟ್ಟರಂದಾಗ ಶಂಭು ಭಟ್ಟರ ಮುಖ ಕಿರಿದಾಯಿತು. ಹಟ ಬಿಡಲಾರದಳಿಯನಿಗೆ ಹೇಳಿ ಫಲವಿಲ್ಲವೆಂದು ಮಾವಯ್ಯ ನುಮ್ಮಗೆ ಗಾದರು. ಆ ಮೇಲೆ ಆ ಮಾತು ಈ ಮಾತುಗಳು ಬಂದು ಕೃಷ್ಣ ಭಟ್ಟರು ತಮ್ಮ ವ್ಯಾವಾರದ ವಿಷಯವಾಗಿ ತುಂಬಾ ಜಂಭಕೊಚ್ಚಿದರು. “ತಲೆ ತಿರುಕ ವದ್ಮನಾಭನಿಗೇನೂ ಅರಿಯದು. ಅಸೂಯೆ ವಡಲರಿಯುವುದಲ್ಲದೆ ಕಾಸಿನ ವ್ರಯೋಜನ ಅವನಿಂದಾಗದು. ಏನೋ ಎರಡು ಒಳ್ಳೆಯ ಮಾತು ಬುದ್ಧಿಗೆ ಹೇಳಿದುದಕ್ಕೆ ಹಾರಾಡಿ ಮನೆ ಬಿಟ್ಟು ಹೋಗಿದ್ದಾನೆ. ಹೋದರೆ ಹೋಗಲಿ. ದಮ್ಮಯ್ಯ ಹಾಕಿ ಕರತರುವವ ನಾನಲ್ಲ” ಎಂದು ಮನೆಯ ವಿಚಾರವನ್ನೂ ಸೂಕ್ಷ್ಮವಾಗಿ ಕೃಷ್ಣ ಭಟ್ಟರು ಮಾವನಿಗೆ ತಿಳಿಸಿದರು.

“ಎಷ್ಟೆಂದರೂ ಹಿರಿಯವನಾದ ನೀನು ಸ್ವಲ್ಪ ಜಾಗರೂಕತೆ ವಹಿಸಿ ಸೈರಿಸಿಕೊಳ್ಳಬೇಕಿತ್ತು. ಈಗ ಮನೆಬಿಟ್ಟು ಹೋದ ವದ್ಮನಾಭ ಭಟ್ಟರು ಅಣ್ಣನೊಡಗೂಡಿ ಬಂದು ಹಿಶೆ ಕೇಳಿದರೆ ನೀನು ಕೊಡಲೇ ಬೇಕಲ್ಲ. ತುಂಡಾಗಿ ನೀವು ಬೇರೆ ಬೇರೆ ಆದರೆ ನಿನ್ನ ಘನಸ್ಥಿತಿಗೆ ಇಳಿದು ಹೋಗುವುದು. ಆದುದರಿಂದ ಇನ್ನಾದರೂ ಜಾಗ್ರತೆ ವಹಿಸಬೇಕು. ಅಲ್ಲದೆ ನೀನೀಗ ವ್ಯಾವಾರವೆಂದು ಮತ್ತೊಂದು ಕೆಲಸಕ್ಕೂ ಕೈ ಹಾಕಿರು

ವೆಯಷ್ಟೆ. ಏಕಾಕಿಯಾದ ನೀನು ಮನೆಯ ವಿಚಾರ ನೋಡುವಿಯೋ? ವ್ಯಾವಾರ ಮಾಡುವಿಯೋ? ಏನೆಲ್ಲ ಮಾಡುವೆ? ಮುಖ್ಯ ಹೇಳುವುದಿದ್ದರೆ ವ್ಯಾವಾರ ನಮ್ಮಿಂದ ಪೂರೈಸುವ ಕೆಲಸವಲ್ಲ. ಅದನ್ನು ಬಿಟ್ಟು ಬಿಡು. ಲಾಭಲಾಭ ಎಂದು ನೀನು ಹೇಳುತ್ತಿರುವೆ. ವ್ಯಾವಾರದಲ್ಲಿ ಲಾಭಸಿಕ್ಕಿ ದೊಡ್ಡ ಸಾಹುಕಾರನಾಗುವುದೂ ಬೇಗ. ಸಾಹುಕಾರನಾದವ ದಿವಾಳಿ ಖೋರನಾಗುವುದೂ ಬೇಗ. ಚನ್ನಾಗಿ ಯೋಚಿಸಿ ನೋಡು. ಅತ್ಯಾಸೆ ಪಟ್ಟು ಇದ್ದುದನ್ನೂ ಕಳಕೊಳ್ಳಬಾರದು. ಮನೆಯ ವಿಚಾರಗಳೇ ಧಾರಾಳ ಪೂರೈಸಬಹುದೆ ನಿನಗೆ” ಎಂದು ಶಂಭು ಭಟ್ಟರನ್ನವಾಗ ಕೃಷ್ಣ ಭಟ್ಟರಿಗೆ ಕಹಿಗುಳಿಗೆ ಗಳನ್ನು ನುಂಗಿದ ಹಾಗಾಯಿತು.

“ಮಾವಾ! ಯಾರೋ ನಿಮ್ಮ ಕಿವಿಯೂದಿಬಿಟ್ಟಿರಬೇಕು. ಇಲ್ಲವಾದರೆ ನೀವಿಂತೆನುವವರಲ್ಲ. ನನ್ನ ಮೇಲ್ಮೆಯನ್ನು ನೋಡಿ ನಹಿಸಲಾಗದವರು ಹೇಳುವಂತೆ ನೀವೂ ಹೇಳುತ್ತಿರುವಿರಿ. ವ್ಯಾವಾರದಲ್ಲಿ ಇದ್ದುದನ್ನೂ ಕಳಕೊಳ್ಳುವ ಸಾಮರ್ಥ್ಯ ಹೀನನು ನಿಮ್ಮಲ್ಲಿಯಲ್ಲ. ತನ್ನ ಸ್ವಂತ ವಿವೇಕ ಸಾಮರ್ಥ್ಯಗಳಿಂದ ಮೇಲ್ಮೆಯನ್ನೈದುತಿರುವ ನನಗೆ ಪರರಂತೆ ನೀವೂ ಕಿರುಕುಳ ಕೊಡಬಾರದೆಂದು ನನ್ನ ಸವಿನಯ ಕೋರಿಕೆ. ಈಗ ನನಗೆ ವಿಪರೀತ ಕೆಲಸವಿದೆ. ನೀವಿಲ್ಲಿ ಉಳಕೊಳ್ಳಿರಿ. ನಾಳೆ ಹೋಗಬಹುದು. ಬೇಗನೆ ಬರುವೆ. ಮತ್ತೆ ಮಾತನಾಡುವೆ” ಎಂದು ನ್ನುತ್ತಾ ಕೃಷ್ಣ ಭಟ್ಟರು ಮಾವನ ಮಾತು ರುಚಿಸದೆ ಮಾತುಕತೆಗೆ ವಿರಾಮ ಕೊಡಬಯಸಿದರು.

“ಇಲ್ಲ. ನಾಳೆಯ ವರೆಗೆ ನಿಲ್ಲಲು ನನಗೂ ಅವಕಾಶವಿಲ್ಲ. ಮನೆಕಡೆಗೆ ಸಾಗಲೇಬೇಕು. ಸೀಮಂತವೆಂತೂ ಇಲ್ಲವೆಂದಾಯಿತಲ್ಲ. ಹರಿಗೆಗೆ ಲಲಿತೆಯನ್ನು ತವರು ಮನೆಗೆ ಕಳುಹಿಕೊಡಬೇಕು. ಯಾವಾಗ? ಹೇಗೆ? ನೀನೇ ಹೇಳಿಬಿಡು” ಎಂದು ಶಂಭು ಭಟ್ಟರಂದರು.

“ಯಾವಾಗಲಾದರೂ ಚಿಂತಿಲ್ಲ. ನೀವು ಬಂದಾಗ ಕಳುಹುವೆ. ನನ್ನಿಂದಡಿಯಿಲ್ಲ” ಎಂದರು ಕೃಷ್ಣ ಭಟ್ಟರು.

ಅಂತೆದರೆ ಒಂದು ವಾರದೊಳಗೆ ಶುಭ ಮುಹೂರ್ತ ನೋಡಿ ನಿನ್ನತ್ತೆಯೊಂದಿಗೆ ಬಂದುಬಿಡುವೆ.”

ಆಗಲಿ. ಹೋಗಲೇ ಬೇಕು ಎಂದಾದರೆ ತುಸು ಬಾಯಾರಿಕೆಗೆ ಕಾಫಿ ಕುಡಿದು ಹೋಗಬಹುದು. “ಏ ಲಲಿತೇ ಲಲಿತೇ? ಬೇಗನೆ ಕಾಫಿ ತಯಾರಿಸು” ಎಂದರು ಕೃಷ್ಣ ಭಟ್ಟರು. ಲಲಿತೆ ಬೇಗಬೇಗನೆ ಕಾಫಿ ತಯಾರಿಸಿದಳು. ಅಳಿಯ ಮಾವ ತಮ್ಮೊಳಗೆ ವಿರಸವಾದರೂ ಕಾಫಿ ಸೇವಿಸಿ ತಂತಮ್ಮ ದಾರಿ ಹಿಡಿದರು.

ತಂದೆ ಶಂಭು ಭಟ್ಟರಂದ ನುಡಿ ಲಲಿತೆಯ ಮನಕ್ಕೆ ಚನ್ನಾಗಿ ನಾಟಿತ್ತು. ಹಿಂದೊಮ್ಮೆ ಬಸ್ಸು ಡ್ರೈವರರಾಗಿರುವಾಗ ತನ್ನ ಪತಿ ದೇವನೆನಗಿದ ಪೇಯ ಕೃತ್ಯವೂ ಬಂದೊದಗಿದ ದುರವಸ್ಥೆಯೂ ಲಲಿತೆಯ ಮನಃ ವಟಲದಲ್ಲೊಡಮೂಡಿದವು. ಕೃಷ್ಣ ಭಟ್ಟರ ಹೃದಯದಲ್ಲಿ ತನಗಿರುವ ಸ್ಥಾನ ಬೇರೆಯವರಿಂದ ಅವಹರಿಸಲ್ಪಟ್ಟಿದೆಯೆಂದರಿತಾಗ ಹೃದಯ ಬಿರಿಯಿತು, ಕಣ್ಣೀರು ಕಾಲುವೆಯಾಗಿ ಹರಿಯಿತು. “ನಾನು ಸಹಧರ್ಮಚಾರಿಣಿಯಾದುದರಿಂದ ಅಧರ್ಮಕ್ಕೆ ಕಾಲಿಡುತ್ತಿರುವ ಪತಿಯನ್ನೆಚ್ಚರಿಸುವುದು ಕರ್ತವ್ಯ. ಆದರೆ ನನ್ನ ಮಾತನ್ನವರು ಕಿವಿಗೆ ಹಾಕಿಕೊಳ್ಳುವರೇ? ಏನೋ? ಈಗೀಗ ಅವರಿಗೆ ನನ್ನನ್ನು ಕಂಡಾಗಲೇ ಸಿಟ್ಟುಬರುತ್ತಿದೆ. ಹೇಗೆ ತಿಳುಹಲಿ. ಯಾವ ಬಗೆಯಲ್ಲರುಹಲಿ” ಎಂದು ಚಿಂತಿಸುತ್ತಾ ತಕ್ಕ ಸಮಯವನ್ನಿದಿರು ನೋಡ ತೊಡಗಿದಳು ಲಲಿತೆ.

ಕೃಷ್ಣ ಭಟ್ಟರೊಂದು ದಿನ ನಡುರಾತ್ರಿ ಕಳೆದು ಮನೆಗೆ ಬಂದರು. ಕಣ್ಣು ಕೆಂಪಾಗಿತ್ತು. ಕೈಕಾಲುಗಳವರಂದಂತೆ ಕೇಳುತ್ತಿರಲಿಲ್ಲ. ಅಂತಿರುವ ಕೃಷ್ಣ ಭಟ್ಟರು ಲಲಿತೆಯ ಉಪಚಾರಗಳನ್ನು ಚಾಚೂ ಉಸಿರೆತ್ತದೆ ಪ್ರಸನ್ನರಾಗಿ ಸ್ವೀಕರಿಸಿದರು. ಲಲಿತೆ ವಿಳ್ಯದೆಲೆ ಹರಿವಾಣ ಪತಿಯೆದುರಿಸಿದಳು. ಮೆಲ್ಲಗೆ ಮಾತಿಗೆ ಸುರು ಹಚ್ಚಿದಳು.

“ನೀವು ಈಗೀಗ ಮನೆಗೆ ಬರುವುದೇ ಅಪರೂಪವಾಗಿದೆ. ಯಾವಾಗಲಾದರೂ ಒಮ್ಮೊಮ್ಮೆ ಅನಮಯದಲ್ಲಿ ಬಂದು ಬಿಡುತ್ತೀರಿ. ಬಂದಾಗ ವಿವರೀತ ಬಳಲಿದವರಂತೆ ತೋರುವಿರಿ. ಈರೀತಿ ದೇಹವನ್ನು ದಣಿಸಿದರೆ

ಏನಾದರೂ ಕಾಯಿಲೆ ಹಿಡಿದೀತು. ಕೆಲಸಗಳನ್ನೆಲ್ಲಾ ಆದಷ್ಟು ಬೇಗನೆ ಪೂರೈಸಿ ಸಾಯಂಕಾಲವಾಗುವುದರೊಳಗೆ ಬಂದು ಬಿಡಬಾರದೇ? ವಿಶ್ರಾಂತಿ ತಕ್ಕೊಳ್ಳಬಾರದೇ?” ಎಂದು ಮೆಲ್ಲಗೆ ಮುಗುಳು ನಕ್ಕು ಪ್ರೇಮ ಪೂರ್ವಕ ನುಡಿದಳು ಲಲಿತೆ.

“ಕೆಲಸಗಳು ಮಾಡಿದಷ್ಟೂ ಮುಗಿಯದುಳಿಯುತ್ತವೆ. ಅಂತಿರಲು ಬೇಗನೆ ಬಂದು ಬಿಡುವುದೆಂದರೆ ಅದು ಹೇಗೆ ತಾನೆ ಸಾಧ್ಯ?” ಅಂದರೂ ಕೃಷ್ಣ ಭಟ್ಟರು.

“ಕತ್ತಲಾಗಿ ರಾತ್ರಿಯಾದರೂ ವ್ಯಾವಾರಕ್ಕೆ ಜನ ಬರುತ್ತಾರೆಯೇ? ಆಸಮಯದ ವ್ಯಾವಾರ ವ್ರತ್ಯೇಕ ವಿರಬಹುದು. ಆದುದರಿಂದಲೇ ಮನೆಗೆ ಬರಲೂ ಮನಸ್ಸಾಗುವುದಿಲ್ಲ” ಎಂದು ಚುಚ್ಚಿ ನುಡಿದಳು ಲಲಿತೆ.

“ಹುಚ್ಚೀ! ಏನಾದರೂ ವಿಕಲ್ಪವೆಣಿಸಿದಿರು. ನಿಜವಾಗಿಯೂ ಹಲವಾರು ಜನರನ್ನು ಬೀಳ್ಕೊಟ್ಟು ಬರುವಾಗ ಹೊತ್ತು ಮೀರಿ ಹೋಗುತ್ತದೆ. ಬಂದ ಜನರನ್ನು ನಿರ್ಲಕ್ಷಿಸುವುದು ವ್ಯಾವಾರಸ್ಥರಿಗೆ ಹಿತವಲ್ಲವಷ್ಟೇ? ನಾನಾದರೂ ಮತ್ತೇನು ಮಾಡಲಿ?” ಅಂದರೂ ಕೃಷ್ಣ ಭಟ್ಟರು.

“ಸಿಮ್ಮ ಸುದ್ದಿಯೆಲ್ಲಾ ನನಗೆ ಗೊತ್ತಿದೆ. ಹಿಂದೊಮ್ಮೆ ಆದುದು ನೆನಪಿದೆಯಲ್ಲವೇ? ಸಹ ಧರ್ಮಚಾರಿಣಿಯಾದುದರಿಂದ ಹೇಳುತ್ತೇನೆ. ಧರ್ಮಾರ್ಥಕಾಮಗಳಲ್ಲಿ ಸಹಚರಿಸುವೆನೆಂದು ಭಾವಿಕೊಟ್ಟು ಕೈ ಹಿಡಿದು ಈರಿತಿ ವಂಚಿಸುವುದು ಸರಿಯಲ್ಲ” ಎಂದು ಲಲಿತೆ ವಿನಯ ಪೂರ್ವಕ ಅಂಗಲಾಚಿ ಸೆರಗೊಡ್ಡಿ ನುಡಿವಾಗ ಕೃಷ್ಣ ಭಟ್ಟರಿಗೆ ಸಿಟ್ಟು ನೆತ್ತಿಗೆರಿದಿತು. ಮಾಡಕ ಪದಾರ್ಥ ಸೇವಿಸಿದುದರಿಂದ ಸ್ಫುರತೆ ತಪ್ಪಿತು.

ಕೊಟ್ಟ ಅನ್ನತಂದು ಬಿದ್ದುಕೊಂಡಿರಬೇಕಾದ ಇವಳೂ ಇಂತನ್ನು ವುದೇ ಎಂದು ಕೆಂಡ ಕಾರಿದರು. “ಹೆಂಗಸರು ಗಂಡಸರ ವಿಚಾರ ವಿಮರ್ಶಿಸಬಾರದು. ಪತಿಯೇ ಪತ್ನಿಗೆ ಪರದೈವ. ಹೆಂಗಸಾದವಳು

ಗಂಡನಾಣತಿಗೆ ತಲೆಯೊಡ್ಡ ಬೇಕಲ್ಲದೆ ಕಿವಿ ಹಿಂಡುವ ವ್ಯಾವಾರಕ್ಕೆ ಕೈಹಾಕಬಾರದು ನಡೆಯತ್ತ” ಎಂದು ಕೃಷ್ಣ ಭಟ್ಟರು ಬಿರುಸಾಗಿ ನುಡಿದರು.

“ಸಾರಿ ಹೇಳುತ್ತೇನೆ. ನಡು ನೀರಿನಲ್ಲಿ ನನ್ನ ಕೈಬಿಡಬೇಡಿ. ಒಲಿದ ನಾನಿರಲು ಚೆಲುವೆಯರನ್ನೊಲಿಸಹೋಗಿ ಅನರ್ಥ ಕಟ್ಟಿಕೊಳ್ಳಿ ದಿರಿ.” ಎಂದು ಲಲಿತೆಯೂ ಹೆದರದೆ ಸ್ಪಷ್ಟ ನುಡಿದಳು.

“ಅಬ್ಬಾ ಗಂಡು ಬೀರಿಯೇ? ನಿನಗಿಷ್ಟೊಂದು ಅಧಿಕಾರವಿತ್ತವರು ಯಾರು? ಕೈಹಿಡಿದಾಕೆ ನೀನೂ ಈ ರೀತಿ ಗದರಿಸಿದರೆ ನನ್ನ ಗಂಡ ಸುತನವೆಲ್ಲುಳಿಯಿತು? ಭಿ! ಮಾರಿ, ಹೋಗು, ಸಾಯಿ.” ಎನ್ನುತ್ತಾ ತಲೆ ಮುಡಿ ಹಿಡಿದು ಬಗ್ಗಿಸಿ ಎರಡು ಗುದ್ದೇರಿಸಿ ನೂಕಿ ಹೊಟ್ಟಿಗೆ ಬಲವಾಗಿ ಒದೆದೇ ಬಿಟ್ಟರು. ಒದೆದ ರಭಸಕ್ಕೆ ಲಲಿತೆ ಡಬ್ಬನೆ ನಾಲ್ಕು ಮಾರು ದೂರ ಉರುಳಿ ಬಿದ್ದುಬಿಟ್ಟಳು. ಲಲಿತೆಗೆ ಕಣ್ಣಿಗೆ ಕತ್ತಲು ಕವಿದಂತಾಯಿತು. ಸ್ಥಿರತಪ್ಪಿದ ಕೃಷ್ಣ ಭಟ್ಟರು ಲಲಿತೆ ಬಿದ್ದಲ್ಲಿಗೂ ಮತ್ತೊಂದು ಗುದ್ದು ಹಾಕಿದರು. ಶಪಿಸುತ್ತಾ ಮನಬಂದತ್ತ ರಾತ್ರಿ ಯಲ್ಲಿ ನಡೆದು ಬಿಟ್ಟರು. ಕ್ಷಣಕಾಲ ಕಳೆದಾಗ ಲಲಿತೆಗೆ ಪ್ರಜ್ಞೆ ಬಂತು ಹೊಟ್ಟೆಗೊನೆದುದರಿಂದಾಗಿ ಗರ್ಭಿಣಿಯಾದಾಕೆಗೆ ವಿವರೀತ ಸಂಕಟನಾಗುತ್ತಿತ್ತು. ವತಿ ದೇವಕಾಣೆಯಾಗಿದ್ದರು. ನೋವಿನಿಂದ ಹೊರಳಾಡ ತೊಡಗಿದಳು. ತನ್ನನ್ನು ತಾನೇ ಉಪಚರಿಸಿಕೊಂಡಳು ಲಲಿತೆ.

ಶುಭಮುಹೂರ್ತ ನಿಶ್ಚಯಿಸಿ ಕರಕೊಂಡು ಹೋಗಲು ಶಂಭು ಭಟ್ಟರು ಬಂದಾಗ ಲಲಿತೆ ಬೇನೆಯಿಂದ ಬಸವಳಿದಿದ್ದಳು. ಲಲಿತೆಯ ಹೆತ್ತ ತಂದೆತಾಯಿಗಳು ಕಣ್ಣೀರಿಳಿಸಿ ವಿಧಿಯನ್ನು ದೂರಿದರು. ಹೆಣ್ಣು ಕೊಟ್ಟು ಕೆಟ್ಟವೆಂದು ಮರುಗಿದರು. ಹೆಣ್ಣು ಕೊಟ್ಟವರು ತಗ್ಗಿ ನಡೆಯದೆ ವಿಧಿಯಿಲ್ಲವೆಂದುಕೊಂಡರು. ಎಲ್ಲವನ್ನೂ ಸೈರಿಸಿಕೊಂಡರು. ಲಲಿತೆ ಯನ್ನು ಕರಕೊಂಡು ಹೋಗಿ ಉಪಚರಿಸದಿದ್ದಲ್ಲಿ ಮಗಳು ಕೈಬಿಟ್ಟು ಹೋಗಲೂ ಸಾಕು ಎಂಬ ಭಯ ಕರುಳಿಗಡರಿತು. ಬಂದವರು

ಕೃಷ್ಣಭಟ್ಟರೊಪ್ಪಿಗೆ ಪಡೆದು ಲಲಿತೆಯನ್ನು ತವರೂರಿಗೆ ಸಿಂಗಡ ಕರೆದು ಕೊಂಡು ಹೋದರು.

ಕೃಷ್ಣಭಟ್ಟರೀಗ ಏಕಾಕಿ. “ಆಪ್ತೇಷ್ಟರರೆಲ್ಲಾ ತನಗೆದುರಾಗಿ ಕತ್ತಿ ಕಟ್ಟಿ ನಿಂತಿರುವರು. ಸರ್ವ ನಾಶಮಾಡಲು ಯತ್ನಿಸುತ್ತಿರುವರು” ಎಂದು ಅವರ ದುರ್ಬುದ್ಧಿ ಪದೇಪದೇ ನುಡಿಯುತ್ತಿತ್ತು. ಮನೆ ಬಿಟ್ಟು ಪದ್ಮನಾಭ ಭಟ್ಟರ ಖಿತಾಘತ್ತು, ಏನೆಲ್ಲಾ ನಡೆಯಲಿದೆಯೋ? ನೋಡಬೇಕಷ್ಟೆ. ಅಣ್ಣ ಅನಂತ ಭಟ್ಟರನ್ನು ಕೂಡಿಕೊಂಡು ಬಂದಾರು. ಸಮ ವಾಲು ಸಿಗಬೇಕೆಂದು ಅನ್ನದಿರರು. ಜಮೀನನ್ನು ಸ್ವಾಧೀನ ಮಾಡಿಸಿಕೊಳ್ಳಲೂ ಬಹುದು. ಮನೆಯೊಳಗವರು ನೇರಿ ಕುಳಿತರೆ ಹೊರದೂಡುವ ಕೆಲಸ ಸಾಧ್ಯವಾಗುವಂತಿಲ್ಲ. ಆದುಕಾರಣ ಮನೆ ಯೆಡೆಗೆ ಕಾಲಿಡಲು ಸಾಧ್ಯವಾಗದಂತೆ ತಕ್ಕ ಏರ್ಪಾಡುಗಳನ್ನು ಶೀಘ್ರವಾಗಿ ಕೈಕೊಳ್ಳಬೇಕು. ಏಕಾಂಗಿಯಾದ ತಾನು ಎಲ್ಲಾ ಕೆಲಸಗಳನ್ನೂ ಸರ್ವಹಿಸಲಶಕ್ತ. ಎದುರು ಬರುವವರು ಸಾಮಾನ್ಯರಾದರೆ ಅವರು ಲಕ್ಷ್ಯಕ್ಕೆ ತರಲಾರರು. ಆದ್ದರಿಂದ ಗೆಳೆಯರಾದ ಮಮ್ಮುಂಚಾ ಬ್ಯಾರಿಗಳ ಸಹಾಯ ವಡೆಯಬೇಕು. ಆಸ್ತಿ ಸರ್ವಾದಿಯನ್ನು ಮಮ್ಮುಂಚಾ ಬ್ಯಾರಿಗಳ ಹೆಸರಲ್ಲಿ “ಬಿನಾಮೆ” ರಿಕಾರ್ಡುಮಾಡಿ ಇರಿಸುವೆನು. ಎಲ್ಲವನ್ನೂ ಅವರಾಧೀನಕ್ಕೊಳಪಡಿಸುವೆನು. ತಮ್ಮಂದಿರು ಹೊಲದಲ್ಲಿ ಕೈಹಾಕದಂತೆ ಬೆದರಿಸುವ ಕೆಲಸ ಅವರಿಂದಾಗಬೇಕು. ಬೇಕುಬೇಕಾದ ಸಹಕಾರವನ್ನವರಿಗೂ ಕೊಡಬೇಕು. ನಾನಂದ ನುಡಿ ತಪ್ಪುವವರವರಲ್ಲ” ಎಂದು ಕೃಷ್ಣ ಭಟ್ಟರಿಗೊಂದು ಕುತಂತ್ರ ಹೊಳೆಯಿತು. ಜಮೀನನ್ನೆಲ್ಲಾ ಮಮ್ಮುಂಚಾ ಬ್ಯಾರಿಗಳಿಗೆ ವಾಯಿದೆ ಗೇಣಿಗೆ ಕೊಟ್ಟಂತೆ ರಿಕಾರ್ಡು ಮಾಡಿಕೊಂಡರು. ತಮ್ಮಂದಿರು ಇನ್ನು ಬಂದು ಹಿಶೆ ಕೇಳಿದರೆ ತಲೆ ಮೇಲೆ ಕೈಯಿರಿಸಿ ಹಿಂತಿರುಗಬೇಕು. ಗೆದ್ದನೆಂದು ಅವರು ಭಾವಿಸಿಕೊಂಡರು.

ಗಣೇಶ ಕಮ್ಮಿಗಳು ಕೃಷ್ಣ ಭಟ್ಟರ ಚಲನವಲನಗಳನ್ನು ಕಣ್ಣಿಗೆಣ್ಣೆ ಹಾಕಿ ನೋಡುತ್ತಿದ್ದರು. ಕೃಷ್ಣ ಭಟ್ಟರನ್ನು ಬುಡಮೇಲು ಮಾಡಲು

ಇದು ತಕ್ಕ ಸಮಯವೆಂದು ಬಗೆದರು. ಬಿಡುವಿಲ್ಲವಾದರೂ ಬಿಡು ಮಾಡಿಕೊಂಡು ಸೀದಾ ಗಂಗಮ್ಮ ನಿಡ್ಡಲ್ಲಿಗೆ ಗಜಾನನ ಭಟ್ಟರ ಮನೆಗೆ ತೆರಳಿದರು. ಗಂಗಮ್ಮನೂ ಗಜಾನನ ಭಟ್ಟರೂ ಕರ್ಣಾ ಕರ್ಣಿಕೆಯಿಂದ ಹಲಸಿನಡ್ಕದ ಸುದ್ದಿ ಕೇಳಿದ್ದರು. “ಏನು ಮಾಡುವುದು? ವಿನಾಶ ಕಾಲ ಬಂತಲ್ಲ” ಎಂದು ಮರುಗುತ್ತಿದ್ದರು. ಬಂದ ಕಮ್ಮಿಗಳು ಕೃಷ್ಣ ಭಟ್ಟರ ಕಾರ್ಯಭಾರವನ್ನು ಸವಿಸ್ತಾರವಾಗಿ ವರ್ಣಿಸಿದರು. ವದ್ಮನಾಭ ಭಟ್ಟರನ್ನು ಹೊರದಬ್ಬಿದುದು, ಲಲಿತೆಯನ್ನು ಹಿಂಸಿಸಿದುದು, ಶಂಭು ಭಟ್ಟರ ಮನನೋಯಿಸಿದುದು ಮೊದಲಾದುವನ್ನು ಮನಕರಗುವಂತೆ ಬಿಡಿಸಿ ಹೇಳಿದರು. “ಸದ್ಯಃ ಉನ್ನತ್ತರಾಗಿ ಆಸ್ತಿಯನ್ನೆಲ್ಲಾ ವರಾಭಾರೆ ಮಾಡಿರುವರು. ಇನ್ನುಳಿಗಾಲವಿಲ್ಲ. ನೀವು ಜಾಗ್ರತೆ ವಹಿಸದಿದ್ದರೆ ನಿಮ್ಮ ಮಾವಗಳಿಸಿಟ್ಟ ಆಸ್ತಿ ನರಿ ನಾಯಿಗಳ ವಾಲಾಗುವುದು. ಸಜ್ಜನ ರಾದ ಅನಂತ ಭಟ್ಟ, ವದ್ಮನಾಭ ಭಟ್ಟ, ಗಂಗಮ್ಮನವರಿಗೆ ಏನೂ ಇಲ್ಲ ದಾಗುವುದು. ಊರಲ್ಲಿ ಒಂದು ಬಗೆಯಲ್ಲಿ ಮರ್ಯಾದಸ್ಥರೆಲ್ಲಾ ಅವರ ವಿರೋಧಿಗಳಾಗಿರುವರು. ತಕ್ಕ ಕಾರ್ಯಕ್ರಮ ಕೈಗೊಳ್ಳಿರಿ. ವಾಸುದೇವ ಭಟ್ಟರು ನಮ್ಮ ಅತ್ಯಂತ ಆಪ್ತರು. ಅವರ ದುಡಿತ ಅವರ ಮಕ್ಕಳಿಗಿಲ್ಲವಾಗುವುದನ್ನು ನೋಡಿ ನೈರಸಲಾಗದೆ ನಿಮ್ಮೊಡನೆ ಇಷ್ಟು ಹೇಳಿದೆ” ಎಂದು ಗಣೇಶ ಕಮ್ಮಿಗಳು ಗಜಾನನ ಭಟ್ಟರೊಡನಂದರು. ಗಜಾನನ ಭಟ್ಟರು ನಿರ್ವಿಣ್ಣರಾಗಿ ತುನು ಹೊತ್ತು ಯೋಚನೆಗೀಡಾದರು. “ಆಗಲಿ, ಕಾಗದ ಬರೆದು ಭಾವಂದಿರನ್ನು ಬರಿಸುವೆನು. ನಿಮ್ಮೆಲ್ಲರ ಸಹಕಾರ ದೊರಕಿದರೆ ಬಂಧುಗಳ ಕುಟುಂಬದ ನೊತ್ತನ್ನು ರಕ್ಷಿಸಲು ಸೊಂಟಕಟ್ಟುವೆನು” ಎಂದರು. ತನ್ನಿಚ್ಛೆ ಹೂಬಿಡುತ್ತಿರುವುದನ್ನು ನೋಡಿ ಗಣೇಶ ಕಮ್ಮಿಗಳ ಮನ ತಣಿಯಿತು. ಗಜಾನನ ಭಟ್ಟರಿಂದ ಆದರ ಪೂರ್ವಕವಾಗಿ ಬೀಳ್ಕೊಂಡು ತಮ್ಮ ವಸತಿಗೆ ಹಿಂತಿರುಗಿದರು.

ವದ್ಮನಾಭ ಭಟ್ಟರು ಮನೆಯಿಂದ ಹೊರಟವರು ಸೀದಾ ಅಣ್ಣ ಅನಂತ ಭಟ್ಟರಲ್ಲಿಗೆ ಸಾಗಿದ್ದರು. ಅಣ್ಣನೊಂದಿಗೆ ಸೇರಿಕೊಂಡಿದ್ದರು. ಅನಂತ ಭಟ್ಟರಿಗೆ ದೊಡ್ಡಣ್ಣನ ಅತಿರೇಕ ವರ್ತನೆ ತಿಳಿದಾಗ ಮನದಲ್ಲೆ ರೋಷಶೋಕಗಳೊಮ್ಮೆಲೆಯೇ ಉಕ್ಕಿಬಂದವು. ತಮ್ಮನನ್ನು ಸಮ

ಜಾಯಿಸಿದರು. ನಮ್ಮ ಜೀವನ ಹಿರಿಯರು ದುಡಿದಿಟ್ಟುದರಿಂದ ಸಾಗ ಬೇಕೆಂದಿಲ್ಲ. ದೊಡ್ಡಣ್ಣನೆಡೆಗೆ ಹೋಗಿ ಆಸ್ತಿಯನ್ನು ತುಂಡರಿಸ ಲೊತ್ತಾಯಿಸಿ ಸಾಮಾನ್ಯವಾಗಿ ಲೋಕದಲ್ಲಿ ನಡೆಯುವಂತೆ ಅಲ್ಲಸಲ್ಲದ ಅಶಾಂತಿಯನ್ನು ತಂದೊಡ್ಡುವುದು ಬೇಡ. ನಾವು ದುಡಿದು ಉಣ್ಣುವ ಎಂದು ಅಣ್ಣ ತಮ್ಮಂದಿರು ನಿರ್ಣಯಿಸಿ ಅನ್ಯಾಯತೆಯಿಂದ ದುಡಿಯಲು ಪಕ್ಕವಿಸಿದ್ದರು. ಸುಖ ಜೀವನ ಸಾಗಿಸಲು ತೊಡಗಿದ್ದರು. ಆದು ದರಿಂದಲೇ ಅನಂತ ಭಟ್ಟರು ತಮ್ಮ ತನ್ನಲ್ಲಿಗೆ ಬಂದ ಸಂಗತಿಯನ್ನು ಬಂಧುಗಳಿಗಾಗಿಗೂ ತಿಳಿಸದೆ ಬಚ್ಚಿಟ್ಟಿದ್ದರು.

ಹೀಗಿರಲು ಗಜಾನನ ಭಟ್ಟರ ಕಾಗದ (ವತ್ರ)ವೊಂದು ಅನಂತ ಭಟ್ಟರಿಗೆ ಬಂತು. ಎಲ್ಲಾ ಸಂಗತಿಗಳ ಸೂಕ್ಷ್ಮ ವಿವರವದರಲ್ಲಿತ್ತು. “ಹೀಗೆ ನುಮ್ಮಗಿರುವುದು ಸರಿಯಲ್ಲ. ಪಿತ್ರಾರ್ಜಿತ ಸೊತ್ತು ಹಾಳಾ ಗುವುದನ್ನು ಕಂಡೂ ಕಂಡೂ ಕೈಕಟ್ಟಿ ಕುಳಿತಿರಬಾರದು. ನೋಡುತ್ತಾ ನುಮ್ಮಗಿದ್ದರೆ ಅದಕ್ಕಿಂತ ವಿಗಲಾದ ತಪ್ಪು ಇನ್ನೊಂದಿಲ್ಲ. ತಾಯಿ ಗಂಗಮ್ಮ ಕೊರಗುತ್ತಿರುವರು. ಅವರದೂ ಇದೇ ಅಭಿಪ್ರಾಯ. ಮುಂದೆ ಮಾಡತಕ್ಕ ಕೆಲಸಗಳು ತುಂಬಾ ಇವೆ. ಬಹುಬೇಗನೆ ಹೊರಟು ಬನ್ನಿರಿ” ಎಂದು ವತ್ರದಲ್ಲಿ ತಿಳಿಸಲಾಗಿತ್ತು. ಅಣ್ಣತಮ್ಮ ಇಬ್ಬರೂ ಪತ್ರವನ್ನೋದಿದರು. “ತಾಯಿಗಿಂತ ಹಿರಿಯ ಬಂಧುವಿಲ್ಲ. ಆಪ್ತೇಷ್ಟರರ ಮಾತು ವಿಾರಬಾರದು” ಎಂದಿಬ್ಬರೂ ನಿರ್ಧರಿಸಿದರು. ತಮ್ಮ ಯಜಮಾನರಿಗೆ ಪತ್ರ ತೋರಿಸಿ ರಜಿವಡೆದು ತಾಯಿ, ತಂಗಿ, ಭಾವಂದಿರಿರುವೆಡೆಗೆ ಧಾವಿಸಿ ಬಂದರು.

ಪದ್ಮನಾಭ ಭಟ್ಟರೊಡಗೂಡಿ ಬಂದ ಅನಂತ ಭಟ್ಟರನ್ನು ನೋಡಿ ಸಾವಿತ್ರಿ, ಗಂಗಮ್ಮ, ಗಜಾನನ ಭಟ್ಟರಿಗೆ ಹಿಡಿಸಲಾರದ ಆನಂದ ವಾಯಿತು. ತಾಯಿಯಾದ ಗಂಗಮ್ಮನ ಕರುಳು ಪುತ್ರ ವಾತ್ಸಲ್ಯದಿಂದ ಹಿಗ್ಗಿತು. ತಂಗಿ ಸಾವಿತ್ರಿ ಅಣ್ಣಂದಿರನ್ನು ನೋಡಿ ಸಹೊದರ ಪ್ರೇಮದಿಂದ ನಲಿದಾಡಿದಳು. ಎಲ್ಲರೂ ಆನಂದ ಸಂಭ್ರಮದಲ್ಲಿ ಒಂದೆರಡು ದಿನ ಗಳನ್ನು ಕಳೆದರು. ತಾಯಿ ಗಂಗಮ್ಮ ಚಿಕ್ಕ ಮಕ್ಕಳೊಡನೆ ದುರವಸ್ಥೆ

ಹೇಳಿ ಹೇಳಿ ಕಣ್ಣೀರು ಸುರಿಸಿದಳು. “ನನಗೆ ನೀವೇ ಗತಿ” ಎಂದು ಹಲುವಿದಳು. “ಮುಂದುಕಿ ತಾಯಿಯನ್ನು ಮಕ್ಕಳಾದ ನಾವು ಕಾವಾಡಲೇ ಬೇಕು. ಆಕೆಯ ಮನ ನೋಯಿಸಬಾರದು. ಅವಳನ್ನುವಂತೆ ನಾವು ಮುಂದಿನ ಕಾರ್ಯ ಕ್ರಮಗಳಿಗೆ ಸಿದ್ಧರೆಂದು” ಅನಂತ ಭಟ್ಟರು ಗಜಾನನ ಭಟ್ಟರಿಗರುಹಿದರು. ಗಜಾನನ ಭಟ್ಟರು ಭಾವಂದಿರೊಡನೆ ಚೆನ್ನೂರಿಗೆ ವಯಣ ಬೆಳೆಸಿದರು. ಗಣೇಶ ಕವ್ವಿಗಳ ಭೇಟಿಮಾಡಿದರು. ಚೆನ್ನೂರ ಕೀಲಿಯೆನಿಸಿದ ಮಂಜವ್ವ ಗೌಡರನ್ನೂ ಕಂಡು ಮಾತನಾಡಿ ಸಹಕಾರ ನೀಡಬೇಕೆಂದು ಕೇಳಿಕೊಂಡರು. ಮಂಜವ್ವ ಗೌಡರೂ ಗಣೇಶ ಕವ್ವಿಗಳೂ ತಮ್ಮಿಂದಾಗುವ ಸಹಕಾರ ಸಂವೂರ್ಣ ನೀಡುವೆ ವೆಂದು ಭರವಸೆಯಿತ್ತರು. “ಆಸ್ತಿಯನ್ನು ಸರಿಯಾಗಿ ವಿಭಾಗಿಸಿ ನಮ್ಮ ಹಿಶೆಯನ್ನು ನಮಗಿತ್ತ ಬಿಡಿ” ಎಂದೆನಲು ಅನಂತ ಭಟ್ಟರೂ ಪದ್ಮನಾಭ ಭಟ್ಟರೂ ಭಾವನೊಂದಿಗೆ ಅಣ್ಣ ಕೃಷ್ಣ ಭಟ್ಟರಲ್ಲಿಗೆ ಮಾತನಾಡಲು ತೆರಳಿದರು.

ಅಂಗಡಿಯಲ್ಲಿ ಕಾಲ ಮೇಲೆ ಕಾಲಿರಿಸಿ ಮಂಡಿಸಿದ ಕೃಷ್ಣ ಭಟ್ಟರು ತಮ್ಮೆಡೆಗಾಗಿ ಬರುತ್ತಿರುವ ಈ ಮೂವರನ್ನೂ ತುನು ದೂರದಿಂದ ನೋಡಿದರು. ಕೂಡಲೇ “ಈ ತ್ರಿಮೂರ್ತಿಗಳನ್ನೇನು ಕಿರುಕುಳ ತಂದೊಡ್ಡಲಿರುವರೋ?” ಎಂದು ಅವರ ಮನಕಡಡಿತು. “ಬಂದವರನ್ನು ಬಂದಂತೆ ಹಿಂದಿರುಗಿಸುವ ಶಕ್ತಿ ನನಗಿದೆ. ನನಗಾಗಿ ವ್ರಾಣಸಹ ಕೊಡಲು ತಯಾರಾಗಿರುವ ಬಟ್ಟವ್ವ, ಐತವ್ವ, ಮಮ್ಮಂಜಾ ಬ್ಯಾರಿಗಳೇ ಮೊದಲಾದ ಗೆಳೆಯರಿರುವಾಗ ಭಯವೇನು? ಬರಲಿ. ಏನನ್ನುವರೋ? ನೋಡುವ.” ಎಂದು ಮನದಲ್ಲೆಂದುಕೊಂಡು ಮತ್ತಷ್ಟೂ ಗಂಭೀರರಾಗಿ ಅವರನ್ನಿದುರು ನೋಡ ತೊಡಗಿದರು. ಗಜಾನನ ಭಟ್ಟರೂ ತಮ್ಮಂದಿರೂ ಕೃಷ್ಣ ಭಟ್ಟರನ್ನು ಮಾತನಾಡಿಸಿದರು. ಮನಸ್ಸಿಲ್ಲವಾದರೂ ಉಪ ಚಾರಕ್ಕಾಗಿ ಕೃಷ್ಣ ಭಟ್ಟರು ಪುತ್ಯುತ್ತರವಿತ್ತರು.

ಅನಂತ ಭಟ್ಟರೂ ಪದ್ಮನಾಭ ಭಟ್ಟರೂ ಬಂದ ಸಂಗತಿಗಳನ್ನೆಲ್ಲಾ ಕೂಲಂಕಷವಾಗಿ ಅಣ್ಣನಿಗೆ ಹೇಳಿದರು. “ಆಸ್ತಿಯಲ್ಲಿ ಸಮಭಾಗ

ಕೊಡಬೇಕು” ಎಂದು ನುಡಿದರು. ಕೃಷ್ಣ ಭಟ್ಟರ ಮುಖದಲ್ಲಿ ತಿರಸ್ಕಾರದ ಛಾಯೆ ಮೂಡಿತು. “ಎಲ್ಲಿಯ ವಾಲು? ಯಾರು ಕೊಡುವುದು? ಹೇಗಾಯಿತು?” ಎಂದು ಕೊಂಕು ನುಡಿದರು. ವಿರಸ ತಲೆ ದೋರಿತು. ಅಣ್ಣ ತಮ್ಮಂದಿರು ಸಿಟ್ಟಿಗೆಳುವ ಲಕ್ಷಣ ಒಡೆ ಮೂಡಿತು. ಆಗ ಗಜಾನನ ಭಟ್ಟರು ಎಲ್ಲರನ್ನೂ ಸಂತೈಸಿದರು. ಗಲಾಟೆ ಮೇರೆ ವಿವಾರದಂತೆ ಜಾಗ್ರತೆ ವಹಿಸಿದರು. “ನಿಮ್ಮೊಳಗೆ ಸರಿ ಬೀಳುವುದಿಲ್ಲ ವೆಂದಾದಾಗ ಇದ್ದುದನ್ನು ಇದ್ದಂತೆ ಗಲಾಟೆಯಿಲ್ಲದೆ ಅನ್ಯೋನ್ಯತೆಯಿಂದ ತೀರಿಸಿಕೊಳ್ಳುವುದು ಒಳ್ಳೆಯದು. ಸಮಹಕ್ಕು ಪಿತ್ರಾರ್ಜಿತದಲ್ಲಿ ಎಲ್ಲರಿಗೂ ಇದೆ. ಸುಮ್ಮನುಮ್ಮನೆ ಅಲ್ಲಸಲ್ಲದ ಹಗರಣ ಹಚ್ಚಿ ಇಬ್ಬರ ಜಗಳ ಮೂರನೆಯವನಿಗೆ ಆದಾಯ ಎಂದು ಮಾಡಿಕೊಡುವುದು ಸರಿಯಲ್ಲ. ಭಾವಂದಿರಾದ ನೀವು ಮೂವರು ವಿವೇಕಿಗಳಾಗಿ ಪಿತ್ರಾರ್ಜಿತವನ್ನು ಸರಿಯಾಗಿ ಭಾಗಿಸಿ ಅನುಭವಿಸಿಕೊಳ್ಳಿರಿ. ಬಂಧುಗಳಾದ ನಾವು ಮರುಗುವಂತೆ ಮಾಡಬೇಡಿರಿ” ಎಂದು ಗಜಾನನ ಭಟ್ಟರಂದಾಗ ಕೃಷ್ಣ ಭಟ್ಟರ ಮುಖ ದವ್ವನಾಯಿತು. ಸಿಟ್ಟು ಬಂದರೂ ಸುಂಗಿ ಕೊಂಡರು. “ತಂದೆಯವರಾದ ವಾಸುದೇವ ಭಟ್ಟರಿರುವಾಗ ತುಂಡಾಗದೆ ಇದ್ದ ಆಸ್ತಿ ಇನ್ನೂ ಹಾಗೆಯೇ ಉಳಿಯಬೇಕು. ಈಗ ತುಂಡಾದರೆ ನನಗದು ಅವಮಾನ. ಆದುದರಿಂದ ನಾನು ಜೀವಂತನಾಗಿರುವ ತನಕ ನೊತ್ತಿನಲ್ಲಿ ವಾಲು ಕೊಡುವೆನಲ್ಲ. ಇವರೆಲ್ಲಾ ತಂದೆಯವರಿರುವಾಗ ಅವರನ್ನು ಮಂಕುಮಾಡಿ ಬಗಲೊಳಗಿರಿಸಿಕೊಂಡಿದ್ದರು. ಅವರೊಂದಿಗೆ ಮನಬಂದಂತೆ ನೊತ್ತನ್ನು ಅನುಭವಿಸಿದರು. ಆಗ ನಾನು ನನ್ನನ್ನು ಬೇರ್ಪಡಿಸಿರಿ ಎಂದಾಗ ವಾಸುದೇವ ಭಟ್ಟರು “ನಿನಗಿದರಲ್ಲಿ ಒಂದು ಕಡ್ಡಿಸಹ ನಾನಿರುವ ವರೆಗೆ ದೊರಕಲಾರದು. ಎಲ್ಲಾ ನನ್ನ ಸ್ವಾರ್ಜಿತ” ಎಂದಿದ್ದರು. ಈಗ ನನ್ನ ಯಜಮಾನಿಕೆ. ನಾನೊ ಅನ್ನುವುದು ತಂದೆಯವರಂದುದನ್ನೇ ಸರಿ. ನನ್ನಿಚ್ಛೆ. ನಿಮಗೆ ಪಾಲು ಕೊಡಲಾರೆ. ಎಲ್ಲಾ ನನ್ನದು. ಒಂದೆಳ್ಳಷ್ಟುಸಹ ಅಧಿಕಾರ ನಿಮಗಿದರಲ್ಲಿ ಇಲ್ಲ. ಒಂದು ಕಡ್ಡಿಸಹ ತಮ್ಮಂದಿರು ಮುಟ್ಟಬಾರದು. ಯಜಮಾನನ ನೆಲೆಯಲ್ಲಿ ಆಸ್ತಿಯನ್ನು ಮುಮ್ಮುಂಚ್ಚಾ ಬ್ಯಾರಿಗಳಿಗೆ

ನಾಯಿದೆಗೆ ಕೊಟ್ಟಿರುವೆನು. ನೀವು ಜಮೀನಿಗೆ ಕಾಲಿರಿಸಿದರೆ ಬ್ಯಾರಿಗಳು ಜೀವತೆಗೆದು ಬಿಟ್ಟರು. ಜೀವದಾಸೆ ಇದ್ದರೆ ಮಾತನಾಡದೆ ಬಂದ ದಾರಿಗೆ ನುಂಕವಿಲ್ಲೆಂದು ಹಿಂತಿರುಗಿರಿ. ವಾಲು ವಸೂಲು ಮಾಡಿಯೇ ತೀರುವೆಂಬ ಹಟವಿದ್ದರೆ ಕೋರ್ಟಿಗೆ ಹೋಗಿ ನೋಡಿ ಕೊಳ್ಳಿರಿ. ನಡೆಯಿರಿ, ನಿಮ್ಮ ಮುಖ ನೋಡಲಾರೆ.” ಎಂದು ಕೃಷ್ಣ ಭಟ್ಟರು ಮುಖ ತಿರುಗಿಸಿ ಕುಳಿತರು. ಬಂದ ಗಜಾನನ ಭಟ್ಟರಾಗಲಿ ಅನಂತ ಭಟ್ಟರಾಗಲಿ ವದ್ಮನಾಭ ಭಟ್ಟರಾಗಲಿ ಏನೇನು ಹೇಳಿದರೂ ಅವರಿಗೆ ಕೇಳಿಸದಾಯಿತು. ಬಂದು ಮೂವರೂ ನಿರಾಶರಾಗಿ ಹಿಂತಿರುಗಿದರು.

ಕೃಷ್ಣ ಭಟ್ಟರ ಅಸ್ತಿ ಈಗ ತನ್ನದಾಗಿದೆ. ಯಾರೊಬ್ಬರೂ ಇದಕ್ಕೆ ಕೈಯಿಕ್ಕದಂತೆ ನೋಡಿಕೊಳ್ಳುವವ ನಾನು. ಅತಿಕ್ರಮಿಸಿ ಅನಂತಭಟ್ಟರಾಗಲಿ ವದ್ಮನಾಭ ಭಟ್ಟರಾಗಲಿ ತಮ್ಮದೆಂದು ಪ್ರವೇಶ ಮಾಡಿದರೆ “ಕೈಕಾಲು ಮುರಿದುಹಾಕುವೆ” ಎಂದು ಬ್ಯಾರಿಗಳು ಊರಲ್ಲೆಲ್ಲಾ ಅಬ್ಬರಿಸಿ ಡಂಗುರ ಸಾರಿದ್ದರು. ತನ್ನವರಾದ ಕೆಲ ಜನರನ್ನು ಜಮೀನಿನ ಕಾವಲಿಗೆ ಡೊಣ್ಣೆ ಕತ್ತಿನಮೇತ ಕಾವಲಿರಿಸಿದ್ದರು. ಕೃಷ್ಣಭಟ್ಟರಂಗಡಿಯಿಂದ ಮೂವರೂ ನಿರಾಶರಾಗಿ ಹಿಂತಿರುಗುವಾಗ ಹತ್ತಾರು ಪೋಲಿಗಳನ್ನು ಕೂಡಿಸಿ ಅವರೆದುರು ಮಿಲಿಟರಿ ವೆರೇಡು ನಡೆಯಿಸಿದರು. ಇವರ ಮನದಲ್ಲ ಭಯ ಹುಟ್ಟುವಂತೆ ಮಾಡಿದರು. ಏನು ಮಾಡುವುದೆಂದು ಗಜಾನನ ಭಟ್ಟರೇ ಮೊದಲಾದವರರಿಯದಾದರು.

“ನಯದ ನುಡಿ ಕೃಷ್ಣ ಭಟ್ಟರಿಗೆ ಹಿಡಿಸದು. ಕೋರ್ಟಿಗೆ ಹತ್ತಿದರೆ ಅಸಲಾಗದು. ರಾಜಿಯಲ್ಲಿ ಊರಲ್ಲೇ ಹೇಗಾದರೂ ಮಾಡಿ ಪಂಚಾಯತಿಕೆ ಮಾಡಿ ತೀರ್ಮಾನಿಸಬೇಕೆ”ಂದು ಗಜಾನನ ಭಟ್ಟರು ತಮ್ಮಭಿಪ್ರಾಯವನ್ನು ಭಾವಂದಿರಿಗೆ ತಿಳಿಸಿದರು. ಭಾವಂದಿರೊಡಗೂಡಿ ಊರ ಪ್ರತಿಷ್ಠಿತರೆನಿಸಿದ ಮಂಜಪ್ಪ ಗೌಡರಲ್ಲಿಗೆ ಸಾಗಿದರು. ಮಂಜಪ್ಪ ಗೌಡರು ಸಹಕಾರವೀಯುವೆನೆಂದು ಮೊದಲೇ ಮಾತು

ಕೊಟ್ಟಿದ್ದರು. ಊರವರ ವಾದ ವಿವಾದಗಳನ್ನು ಪರಿಹರಿಸುವುದರಲ್ಲಿ ಅವರು ಬಲು ಗಟ್ಟಿಗರಾಗಿದ್ದರು. ಅನ್ಯಾಯಕ್ಕೆ ಮನಗೊಡದ ವಿಶ್ವಾಸಾರ್ಹನರೆಂದು ಹೆಸರು ಪಡೆದಿದ್ದರು. ಕಮ್ಮಿಗಳ ಗೆಳೆತನದಿಂದಾಗಿಯೂ ಅನಂತ ಭಟ್ಟರೇ ಮೊದಲಾದವರ ಕೇಳಿಕೆ ನ್ಯಾಯವಾದುದರಿಂದಲೂ ಪಂಚಾಯಿತಿಗೆ ಮಾಡಿ ವಿವಾದ ಪರಿಹರಿಸುವೆನೆಂದು ಮಂಜಪ್ಪ ಗೌಡರು ಅಭಯನೀಡಿದರು.

“ನಿಮ್ಮ ದೂರು ನಮ್ಮಲ್ಲಿಗೆ ಬಂದಿದೆ. ಪಂಚಾಯಿತಿಗೆ ಮಾಡಿ ವಿವಾದ ಪರಿಹರಿಸುವೆ. ಕಾದಾಡಿ ವೃಧಾ ಕಷ್ಟ ನಷ್ಟಗಳಿಗೆ ಗುರಿಯಾಗುವುದು ಬೇಡ. ಬನ್ನಿರಿ” ಎಂದು ಗೌಡರು ಕೃಷ್ಣ ಭಟ್ಟರಿಗೆ ಕರೆಯುತ್ತರು. ಉನ್ನತ್ತರಾದ ಕೃಷ್ಣ ಭಟ್ಟರು ಮಂಜಪ್ಪ ಗೌಡರ ಕರೆಯನ್ನಲ್ಲಗಳೆದರು. “ನಿಮ್ಮ ಪಂಚಾಯಿತಿಗೆ ನಮಗೆ ಬೇಡ” ಎಂದು ಪ್ರತಿ ನುಡಿದರು. ಊರ ಜನರೆಲ್ಲ ತನ್ನ ಮಾತನ್ನಿಷ್ಟರವರಿಗೆ ಯಾರೂ ವಿಾರಿಲ್ಲ. ತಿರಸ್ಕರಿಸಲಿಲ್ಲ. ಈ ಕೃಷ್ಣ ಭಟ್ಟರು ಮೊನ್ನೆ ತಾನೆ ಹುಟ್ಟಿದವರು ನನ್ನ ಮಾತನ್ನಲ್ಲಗಳೆಯುವುದೇ? ಅಭಿಮಾನವೆಲ್ಲುಳಿಯಿತು? ಎಂದು ಗೌಡರಿಗೂ ಸಿಟ್ಟುಬಂತು. “ಕಾಲಬುಡಕ್ಕೆ ಬಂದು ಪಂಚಾಯಿತಿಗೆ ಮಾಡಿ ಬಗೆಹರಿಸಿರಿ ಎಂದು ಕೈಜೋಡಿಸಿ ತಲೆಬಗ್ಗಿಸಿ ಕೃಷ್ಣ ಭಟ್ಟರಿಂದ ಹೇಳಿಸದಿರಲಾರೆ” ಎಂದು ವಿಸಾಸೆ ತಿರುವಿದರು. ಕೋರ್ಟು ಹತ್ತಿದರೆ ವಿವರೀತ ಕಷ್ಟನಷ್ಟ. ಯಾವಾಗ ಇತ್ಯರ್ಥವಾಗುವುದೆಂದು ಹೇಳಬರುವಂತಿಲ್ಲ. ಈಗ ತುಸು ಹಣ ವ್ಯರ್ಥವಾಗಿ ಕೈಬಿಟ್ಟರೂ ಚಿಂತಿಲ್ಲ. ಮಮ್ಮುಂಞಾ ಬ್ಯಾರಿಗಳನ್ನು ಬರಮಾಡುತ್ತೇನೆ. ಸಾಮ ದಾನ ಬೇಧ ದಂಡಗಳೆಂಬ ಉವಾಯಗಳನ್ನುವ ಯೋಗಿಸಿ ನಮಗನುಕೂಲರಾಗಿ ನಡೆಯುವಂತೆಸಗುವೆನು. ಗಜಾನನ ಭಟ್ಟರೊಂದಿಷ್ಟು ಹಣ ಕೊಟ್ಟು ಮಮ್ಮುಂಞಾ ಬ್ಯಾರಿಗಳ ಕೈಯಿಂದ ವಾಯಿದೆ ಗೇಣಿಚೀಟಿನ ಮೇಲ್ವಿಚಾರಣೆ ವಡಕೊಳ್ಳಬೇಕು. ಆಗ ಆಸ್ತಿ ಸಂಪೂರ್ಣ ಗಜಾನನ ಭಟ್ಟರ ಕೈಯಲ್ಲಾಗುತ್ತದೆ. ಆಮೇಲೆ ಕೃಷ್ಣ ಭಟ್ಟರನ್ನು ಹೇಗೆ ಬೇಕೋ ಹಾಗೆ ಕುಣಿಸುವ ನಾನು” ಎಂದು

ಗೌಡರು ಮುಂದೆ ಮಾಡತಕ್ಕ ಕೆಲಸಗಳನ್ನುಸುರಿದರು. ಎಲ್ಲರೂ ಗೌಡರಂದಂತೆ ನಡಕೊಳ್ಳುವೆವೆಂದರು.

ಗೌಡರು ಬರಹೇಳಿದಾಗ ಮಮುಂಞಾ ಬ್ಯಾರಿಗಳು ಬಂದರು. ಊರಲ್ಲಿ ಗೌಡರ ವ್ಯಕ್ತಿತ್ವವು ಎಷ್ಟರಮಟ್ಟಿಗಿದೆ ಎಂದು ಅವರಿತ್ತಿದ್ದರು. “ಕೃಷ್ಣ ಭಟ್ಟರ ಮಾತಿನಂತೆ ನಡೆದರೆ ಲಾಭ ಹೇರಳ ದೊರಕಿದರೂ ಗೌಡರಿಗೆದುರುನಿಂತರೆ ಊರಲ್ಲಿ ಉಳಿಗಾಲವಿಲ್ಲ, ಅನರ್ಥ ಪರಂಪರೆಗಳ ನ್ನಿದಿಸಬೇಕು” ಎಂದು ಮಮುಂಞಾ ಬ್ಯಾರಿಗಳಿಗೆ ತಿಳಿಯಿತು. “ಗೌಡ ರಂದಂತೆ ನಡೆಯುವವನಾನೆ”ಂದು ನುಡಿದರು. ತಲೆ ತಗ್ಗಿಸಿ ಗೌಡರ ಮಾತುಗಳಿಗೆಒಪ್ಪಿಗೆಯಿತ್ತರು. ಬ್ಯಾರಿಗಳು ಇನ್ನೂರು ರೂಪಾಯಿಗಳನ್ನು ಇಸಕೊಂಡು ಮೇಲ್ವಿಚಾರಣೆ ಗಜಾನನ ಭಟ್ಟರಿಗಿತ್ತರು. ಸಹೋದರ ರಿಬ್ಬರೂ ಗಜಾನನ ಭಟ್ಟರೊಡಗೂಡಿ ಗೌಡರ ಸಹಕಾರ ವಡದು ತಮ್ಮ ತಂದೆಯವರಾದ ವಾಸುದೇವ ಭಟ್ಟರ ಜವಾನನ್ನು ಸ್ವಾಧೀನ ವಡಿಸಿಕೊಂಡರು. ಹಾ! ಹಾ! ಎನ್ನುವದರೊಳಗೆ ಇಷ್ಟೆಲ್ಲಾ ಕೆಲಸಗಳು ಜರಗಿದವು. ಆಸ್ತಿ ಕೈತಪ್ಪಿದನಂತರವೇ ಕೃಷ್ಣ ಭಟ್ಟರಿಗೂ ಊರವರಿಗೂ ಈ ಸುದ್ದಿ ತಿಳಿಯಿತು. “ಹರಾತ್ತಾಗಿ ನಂಬಿದ ಗೆಳೆಯ ಮೋಸವಡಿಸಿ ದನು. ಜವಾನು ವಿರೋಧಿಗಳ ವಶವಾಯಿತು. ಇನ್ನೇನಲ್ಲಾ ಆಗಲಿ ದೆಯೋ?” ಎಂದು ಕೃಷ್ಣ ಭಟ್ಟರ ಹೃದಯ ಹೇಳತೊಡಗಿತು. ತನ್ನೂರು ಸಂಪೂರ್ಣ ತನಗೆ ವಿರುದ್ಧವಾಗಿ ಯುದ್ಧಸಾರಿದೆ ಎಂದ ವರಿಗೆ ತೋರಿತು.

ಆಸ್ತಿ ಸ್ವಾಧೀನವಾದ ನಂತರ ಕೃಷ್ಣ ಭಟ್ಟರನ್ನು ಹೇಗೆ ಬೇಕಾ ದರೂ ಕುಣಿದಾಡಿಸ ಬಹುದಾಗಿತ್ತು. ಆದರೆ ನ್ಯಾಯವಾಗಿ ಕೃಷ್ಣ ಭಟ್ಟರಿಗೆ ಸಲತಕ್ಕ ಹಕ್ಕನ್ನು ಕೊಟ್ಟು ನೆಮ್ಮದಿಯಿಂದಿರುವುದು ಉತ್ತಮ ವೆಂದು ಗೌಡರೂ ಗಜಾನನ ಭಟ್ಟರೂ ನಿರ್ಣಯಿಸಿದರು. “ಅಣ್ಣನಿಗೆ ಸಲಲಿರುವುದು ಸಲ್ಲಲಿ. ಅವರೆಷ್ಟು ದುರಾಚಾರ ವೆಸಗಿದರೂ ನಮ್ಮಂತೆಯೇ ತಂದೆಯವರ ಬಸಿರಲ್ಲಿ ಬಂದವರು. ಅವರದನ್ನು ನಾವು ನುಂಗಿದೆವೆಂಬ ಅವಮಾದ ಬೇಡ” ಎಂದು ಅನಂತ ಭಟ್ಟರೂ ಪದ್ಮನಾಭ ಭಟ್ಟರೂ ಹೇಳಿದರು.

ಗೌಡರಿಂದರೆ ಯಾಕಷ್ಟಿತ್ ಹುಲು ಮನುಷ್ಯರಿಂದು ಕೃಷ್ಣ ಭಟ್ಟರು ಭಾವಿಸುವುದು ಬೇಡ. ಈಗಲಾದರೂ ಬುದ್ಧಿ ಬಂತೇ? ಇನ್ನಾದರೂ ಇದ್ದುದನ್ನು ನ್ಯಾಯಪ್ರಕಾರ ಪಡಕೊಳ್ಳಲೋಸ್ಪಿಗೆಯಿದ್ದರೆ ಪಂಚಾಯತಿಕೆಗೆ ಕೈ ಚೋಡಿಸಿ ಬರಲಿ. ಹಾರಾಡಿದರೆ ಜಾಗ್ರತೆ. ಮನೆಯ ಹಣದಿಂದಲೇ ಅಂಗಡಿಯ ವ್ಯಾವಾರವೂ ಸಾಗುತ್ತಿದೆ. ಅಂಗಡಿಯ ಸಾಮಾನುಗಳೂ ಮನೆಯ ನೊತ್ತುಗಳು. ಹೆಚ್ಚೊಂದು ಉದ್ಧಟವೃತ್ತಿ ತೋರಿದರೆ ಅಂಗಡಿಯನ್ನೂ ಕೊಳ್ಳಿ ಹೊಡೆಯಿಸುವೆನು. ಕುತ್ತಿಗೆಗೆ ಕೈಯಿಕ್ಕಿ ತಮ್ಮನನ್ನು ದೂಕಿದಂತೆ ನಿಮ್ಮನ್ನೂ ದೂಡಿಸುವೆ. ಕೋರ್ಟು ಗೀರ್ಟು ಗೌಡರೆದುರು ಏನೂ ಪ್ರಯೋಜನವೀಯದು. ಮರ್ಯಾದೆ ಯಿಂದ ಬರಲಿ” ಎಂದು ಗೌಡರು ಕೃಷ್ಣ ಭಟ್ಟರಿಗೆ ಹೇಳಿ ಕಳು ಹಿಸಿದರು. ಅಭಿವಾಸಬಿಡದಿದ್ದರೂ ತಲೆ ತಾನಾಗಿ ಕೃಷ್ಣ ಭಟ್ಟರದು ತಗ್ಗಿತು. ಆಸ್ತಿ ಸ್ವಾಧೀನವಡಿಸಿಕೊಂಡಂತೆ ಕಣ್ಣು ಮುಚ್ಚಿ ತೆರೆಯು ವುದರೊಳಗೆ ಅಂಗಡಿಯನ್ನೂ ಆಕ್ರಮಿಸಿದರೆ ತನಗೆ ಬರಿಗೈಯೇ ಗತಿಯಾಗುವುದು. ತನ್ನಂತೆ ತಮ್ಮಂದಿರೂ ಹಕ್ಕುದಾರರಾಗಿರುವಾಗ ಅವರ ಹಕ್ಕನ್ನು ನುಂಗಿಬಿಡುವೆನೆಂದು ಯೋಚಿಸುದು ತಪ್ಪು. ಇನ್ನು ಇನ್ನೊಬ್ಬರದನ್ನು ನುಂಗುವಾನೆ ಮಣ್ಣು ಗೂಡಿತು. ತನ್ನದನ್ನಾದರೂ ಉಳಿಸಿಕೊಳ್ಳಬೇಕಾದರೆ ಗೌಡರ ಕಾಲ ಬಳಿಸರಿಯಬೇಕು ಎಂದು ಯೋಚಿಸಿ ಪುಚ್ಚು ಹಿಡಿದವರಂತಾದರು ಕೃಷ್ಣ ಭಟ್ಟರು. ಪಂಚಾ ತಿಕೆಗೆ ಗೌಡರಲ್ಲಿಗೆ ತಿಳುಹಿದಂತೆ ಬಂದರು.

ಪಂಚಾಯತಿಕೆ ಮಾತಿ ನರಿಯಾಗಿ ವಿಭಾಗಿಸಿಕೊಡುವ ನರ್ವಾಧಿ ಕಾರವನ್ನು ಕೃಷ್ಣ ಭಟ್ಟರೂ ಉಳಿದವರೂ ಗೌಡರಿಗಿತ್ತರು. ವಾನುದೇವ ಭಟ್ಟರು ಸಂವಾದಿಸಿದ ನಗದಿ ಹಣ ಕೃಷ್ಣ ಭಟ್ಟರ ದುರ್ವರ್ತನೆಯಿಂದ ಛಾನಾಹಾನಿಯಾಗಿತ್ತು. “ನಗದಿ ಹಣ ಖರ್ಚಾಗಿ ಸಾಲಸಹ ಆಗಿದೆ. ಇಷ್ಟರ ವರೆಗೆ ಅವಿಭಕ್ತ ಕುಟುಂಬವಾದುದರಿಂದ ಸಾಲವನ್ನೆಲ್ಲರಿಗೂ ಸರಿಸಮಾನವಾಗಿ ಹಂಚಿ ಹಾಕಬೇಕು” ಎಂದು ಕೃಷ್ಣ ಭಟ್ಟರು ವಾದಿಸಿದರು. ನಗದಿ ಹಣ ಹೇಗೆ ಖರ್ಚಾಯಿತು? ಸಾಲ ಹೇಗೆ ಬಂತು? ಎಂದು ಕೇಳಿದರೆ ಸರಿಯಾದ ಉತ್ತರಕೊಡಲು ಕೃಷ್ಣ

ಭಟ್ಟರಿಂದಾಗಲಿಲ್ಲ. ಸರಿಯಾದ ಲೆಕ್ಕವತ್ರ ತೋರಿಸೆಂದು ತಮ್ಮಂದಿರಂದಾಗ ಲೆಕ್ಕವತ್ರ ಇಲ್ಲ ಎಂಬ ಉತ್ತರ ಮಾತ್ರ ಕೊಟ್ಟರು. “ನಗದಿ ಹಣ ಅಷ್ಟೊಂದು ಇದ್ದುದು ಖರ್ಚಾಗಿ ಸಾಲ ಹೇಗೆ ಬಂತೆನ್ನುವದನ್ನು ನಿನ್ನಿಂದ ಹೇಳಲಸಾಧ್ಯವಾಗದೆ ಇದ್ದೀತೆ. ಎಲ್ಲಾ ಕಂಡಾ ಬಟ್ಟೆ ಮಾಡಿದಿರಿ ನಗದಿ ಹಣ ಹೋದುದು ಹೋಗಲಿ. ಕಡಿದ ನೀರು ಕಟ್ಟಕ್ಕೆ ಬರಲಾರದು. ಸಾಲವಾಗಿದೆಯೆಂದರೆ ಅದಕ್ಕೆ ತಮ್ಮಂದಿರು ಜವಾಬ್ದಾರರಲ್ಲ. ನೀನು ಮಾಡಿದ ಸಾಲ ನಿನಗೆ. ಅದನ್ನು ನೀನು ತೀರಿಸಬೇಕು” ಎಂದು ಗೌಡರನ್ನುವಾಗ ಕೃಷ್ಣ ಭಟ್ಟರು ಪಿಳಿಪಿಳಿ ಮಾಡಿದರು. “ಆದರೆಂದು ವಿಷಯದಲ್ಲಿ ನೀವು ನನಗೆ ದಯೆದೋರಬೇಕು ನನ್ನ ಸಾಲ ನನಗೆ ಬಿಡುವುದರೊಂದಿಗೆ ಅಂಗಡಿಯ ಸಾಮಾನುಗಳೂ ನನಗೆ ಸಿಗುವಂತೆ ಮಾಡಬೇಕು.” ಎಂದು ದೈಸ್ಯತೆಯಿಂದ ನೆರೆಗೊಡ್ಡಿ ಬೇಡಿದರು. “ಆಗಲಿ. ನಿಮ್ಮ ಸಾಮಾನೂ ನಿಮ್ಮ ಸಾಲವೂ ನಿಮಗೆ ಇರಲಿ, ನಮಗದು ಬೇಡ” ಎಂದು ತಮ್ಮಂದಿರನ್ನುವಾಗ ಕೃಷ್ಣ ಭಟ್ಟರ ಮುಖ ಅರಳಿತು. ಕೃಷ್ಣ ಭಟ್ಟರಿಗೆ ಹಣಬೇಕಾದುದೋ ಜವಾನೋ ಎಂದು ತದನಂತರ ಗೌಡರು ಪ್ರಶ್ನಿಸಿದರು ಜವಾನೋ ಆಗಬೇಕೆಂದಿಲ್ಲ. ಹಣಸಿಕ್ಕಿದರೆ ಬಹಳ ಒಳ್ಳೆಯದು ಅಂದರು ಕೃಷ್ಣ ಭಟ್ಟರು. ಗೌಡರು ಆಸ್ತಿ ಮನೆ ಮರ ಸಾಮಾನುಗಳಿಗೆ ಒಟ್ಟು ಇಪ್ಪತ್ತೊಂದು ಸಾವಿರ ರೂವಾಯಿ ಬೆಲೆ ಕಟ್ಟಿದರು. “ಏಳು ಸಾವಿರ ರೂವಾಯಿ ತಮ್ಮಂದಿರು ಅಣ್ಣನಿಗೆ ಕೊಡಬೇಕು. ಆಸ್ತಿ ಸರ್ವಸ್ವವೂ ತಮ್ಮಂದಿರಿಗಾಯಿತು” ಎಂದು ತೀರ್ಮಾನಿಸಿದರು ಗೌಡರ ತೀರ್ಮಾನಕ್ಕೆ ಎಲ್ಲರೂ ಸಮ್ಮತಿ ಇತ್ತರು. ಗಜಾನನ ಭಟ್ಟರು ತನ್ನ ಸಣ್ಣ ಭಾವಂದಿರಿಗೆ ಹಣ ಕಡಕೊಟ್ಟು ಸಹಕರಿಸಿದರು ವಾಲುವಟ್ಟಿ ರಿಜಿಸ್ಟ್ರಾರರ ಸಮಕ್ಷಮ ರಿಜಿಸ್ಟ್ರಾಯಿತು. ಸರಿಯಾಗಿ ನೋಡಿಕೊಂಡು ಬಂದಲ್ಲಿ ಸಾಲ ದೊಡ್ಡದಲ್ಲ. ನಾಚ್ಚೈದು ವರ್ಷಗಳಲ್ಲಿ ಸಾಲಮುಗಿಸಿ ಬಿಡಬಹುದು. ಜವಾನಾದರೂ ಉಳಿಯಿತಲ್ಲ. ಎಂದು ಅನಂತ ಭಟ್ಟರೂ ಪದ್ಮನಾಭ ಭಟ್ಟರೂ ಸಮಾಧಾನಗೊಂಡರು. “ಹಣ ಏಳು ಸಾವಿರ ರೂವಾಯಿ ಒಂದೇ ಗಂಟೆಗೆ ಸಿಕ್ಕಿತಲ್ಲ. ಇದನ್ನು ಅನೇಕ

ವಹಿವಾಟುಗಳೆಲ್ಲವೂ ಆಗಿ ಸಿ ಇಂತಹ ಹತ್ತಾರು ಜಮೀನುಗಳನ್ನು ಸಂಪಾದಿಸುವ ಸಾಮರ್ಥ್ಯ ನನಗಿದೆ” ಎಂದು ಕೃಷ್ಣ ಭಟ್ಟರು ಹೆಗ್ಗಳಿಕೆ ಹೇಳಿಕೊಂಡರು.

ಸುಳಿ ೯.

ಕೃಷ್ಣ ಭಟ್ಟರೇಳುಸಾವಿರ ರೂವಾಯಿ ಸಿಕ್ಕಿ ಹಗಲುಗನಸು ಕಾಣುತ್ತಿರುವುದೂ ಲಲಿತೆ ಬೇನೆ ಬೀಳುವುದೂ ಸರಿಹೋಯಿತು. ಕೃಷ್ಣ ಭಟ್ಟರ ಒದೆ ತಿಂದ ನಂತರ ಲಲಿತೆಗೆ ಸಂಕಟ ತಪ್ಪಿಲ್ಲ. ಹೊಟ್ಟೆಯಲ್ಲೊಂದು ಬಗೆಯ ನೋವು, ಆಹಾರಕ್ಕೆ ರುಚಿಯಿಲ್ಲ. ಮನಸ್ಸಿಗೆ ನೆಮ್ಮದಿಯಿಲ್ಲ. ತಂದೆತಾಯಿಗಳೆಷ್ಟು ಸಮಾಧಾನ ಹೇಳಿದರೂ ಮನದ ಕೊರಗು ಅಳಿಯುತ್ತಿರಲಿಲ್ಲ. ಶಂಭು ಭಟ್ಟರೂ ವೆಂಕಮ್ಮನೂ ಸಾಧ್ಯವಿದ್ದಷ್ಟು ರೋಗೋಪಶಮನಕ್ಕೆ ಔಷಧ ಮಾಡುತ್ತಿದ್ದರು. ಲಲಿತೆ ತವರೂರಿಗೆ ತೆರಳಿದ ನಂತರ ಕೃಷ್ಣ ಭಟ್ಟರು ಆಕೆಯನ್ನು ಕಾಣಲೂ ಆರೋಗ್ಯ ವರಿಸ್ಥಿತಿಯೆಂತಿದೆಯೆಂದರಿಯಲೂ ಮಾವನ ಮನೆಗೆ ಕಾಲಿರಿಸಲಿಲ್ಲ. ಲಲಿತೆ ತವರೂರಿಗೆ ತೆರಳಿದುದು ಕೃಷ್ಣ ಭಟ್ಟರಿಗೆ ಅಡಚಣೆಯೊಂದು ತಪ್ಪಿದ ಹಾಗಾಯಿತು. ಕೈಹಿಡಿದವರು ಒಮ್ಮೆಯಾದರೂ ನೋಡಿ ಮಾತನಾಡಲು ಬಾರದಿದ್ದರಿಂದ ಲಲಿತೆ ನಿರ್ವಿಣ್ಣಳಾಗಿದ್ದಳು. ತಾನವರಿಗೆ ಬೇಡವಾದೆನಲ್ಲ! ಅಯ್ಯೋ ವಿಧಿಯೇ! ಪತಿಯ ಪ್ರೇಮ ಪಡೆಯದ ಪತ್ನಿ ಸುಡುಗಾಡ ಕುಸುಮ ಸಮಾನಳಲ್ಲವೇ. ಆಕೆಯ ಜೀವನ ನಿರರ್ಥಕ ಎಂದು ಕೊರಗುತ್ತಿದ್ದಳು. ಮಾನಸಿಕ ಚಿಂತೆಯೊಂದು ಕಡೆ. ಗರ್ಭಿಣಿಯರಿಗೆ ಸಹಜವಾದ ಶ್ರಮ ಇನ್ನೊಂದೆಡೆ. ಅನುಭವಿಸಿದ ಮತ್ತು ಅನುಭವಿಸುತ್ತಿರುವ ಸಂಕಟಗಳ ಜಂಜಡ ಮಗುದೊಂದೆಡೆ ಇಂತಾಕೆ ಬಸವಳಿದು ಜೀವದಲ್ಲಿದ್ದು ಫಲವಿಲ್ಲವೆಂದು ತಿಳಿಯುತ್ತಿದ್ದಳು.

ಅಕಸ್ಮಾತ್ ಗುಣಮುಖವಾಗಿದ್ದ ಲಲಿತೆಯ ನೋವು ಮಿತಿವಿಾರಿತು. ಲಲಿತೆ ಒಂದೇಸವನೆ ಕಣ್ಣೀರಿಡುತ್ತಾ ಹೊರಳಾಡ ತೊಡಗಿದಳು. ತಾನಿನ್ನು ಬದುಕಲಾರೆ. ಸಂಕಟ ತಡೆಯಲಾರೆ. ಹೊಟ್ಟೆ

ಯೋಳಗೇ ನೋವು ಆಗುತ್ತಿದೆಯೆಂದು ಕಷ್ಟದಲ್ಲು ಸುರಿದಳು. ಪ್ರಸವ ವೇದನೆ ಇರಬಹುದೆಂದು ವೆಂಕಮ್ಮ ತರ್ಕಿಸಿದಳು. ಹಳ್ಳಿಯ ನುರಿತ ಸೂಲಗತ್ತಿಯರು ಬಂದರು. ಯಾರೇನೇನುಪಚಾರ ಮಾಡಿದರೂ ಪ್ರಯೋಜನ ಕಂಡುಬರಲಿಲ್ಲ. ಶಂಭು ಭಟ್ಟರು ಹೌ ಹಾರಿದರು. “ನನ್ನ ಅಂತಿಮ ಬಯಕೆ ಅವರನ್ನೊಮ್ಮೆ ಕಣ್ಣಾರೆ ಕಾಣಬೇಕೆಂದು” ಲಲಿತೆ ತಡವರಿಸಿ ನುಡಿದಳು. ಶಂಭು ಭಟ್ಟರು ಕೃಷ್ಣ ಭಟ್ಟರನ್ನು ಒರಹೇಳಲು ಜನವನ್ನಟ್ಟಿದರು. ಡಾಕ್ಟರರೇ ಗತಿಯೆಂದು ಶಂಭು ಭಟ್ಟರವಸರದಲ್ಲಿ ಡಾಕ್ಟರರನ್ನು ಕರತರಲು ಹೊರಟರು. ಎಷ್ಟು ಬೇಗನೆ ಸಾಧ್ಯವೋ ಅಷ್ಟು ಬೇಗನೆ ಡಾಕ್ಟರರನ್ನು ಕರತಂದರು. ಆದರೆ ಪರಿಸ್ಥಿತಿ ಕೈವಿಾರಿತ್ತು. ಲಲಿತೆ ದೀರ್ಘ ಶ್ವಾಸವೋಯ್ಯುತ್ತಿದ್ದಳು. ಡಾಕ್ಟರರು ಪರೀಕ್ಷಿಸಿದರು. “ಒಂದು ಘಂಟೆ ಮೊದಲಾಗಿದ್ದರೆ ಜೀವ ವುಳಿಯುತ್ತಿತ್ತು. ಎಲ್ಲವೂ ಸಾಧ್ಯವಿತ್ತು. ಇನ್ನೀಗ ಅಸಾಧ್ಯ. ಮಗು ಹೊಟ್ಟೆಯೊಳಗೆ ಮೃತಪಟ್ಟು ಹೊರ ಬಾರದಿದ್ದುದರಿಂದ ಪರಿಣಾಮ ವಿಂತಾಯ್ತು” ಎಂದು ಡಾಕ್ಟರರನ್ನುವುದೂ ಅಂತಿಮ ಶ್ವಾಸ ಹೊರ ಬೀಳುವುದೂ ಸರಿಯಾಯಿತು. ಡಾಕ್ಟರರಿಗೆ ಬಂದ ಚಾರ್ಜು ಸಿಕ್ಕಿತು. ಅವರು ಹಿಂತಿರುಗಿದರು. ಶಂಭು ಭಟ್ಟರೂ ವೆಂಕಮ್ಮನೂ ಗೋಳೋ ಎಂದಳತೊಡಗಿದರು. ಮನೆ ಮನಣದಂತಾಯಿತು. “ಒತ್ತಾಯಕ್ಕೆ ಕೃಷ್ಣ ಭಟ್ಟನ ರುಜು” ಎಂಬಂತೆ ಆಗತಾನೆ ಕೃಷ್ಣ ಭಟ್ಟರೂ ಬಂದು ತಲಪಿದರು. ಕಣ್ಣುಕಟ್ಟಿಗಿರಡು ದುಃಖೋದ್ಧಾರಗಳನ್ನತ್ತಿ ಉತ್ತರ ಕ್ರಿಯೆಗಳಲ್ಲಿ ನಿವೃತ್ತಿಯಿಲ್ಲದೆ ಸಹಕರಿಸಿ ಕೃಷ್ಣ ಭಟ್ಟರು ಹಿಂತಿರುಗಿದರು.

ಏಳು ಸಾವಿರ ರೂವಾಯಿಗಳು ಕೃಷ್ಣ ಭಟ್ಟರ ಕೈಗೆ ಬಂದಿವೆ ಯಷ್ಟೆ. ಅದನ್ನೆಂತು ಮುಗಿಸುವುದೆಂದೇ ಕೃಷ್ಣ ಭಟ್ಟರ ಯೋಚನೆ ಯಾಯಿತು. “ವೇಟೆಯಿಂದ ಸಾಮಾನು ತಂದು ಹಳ್ಳಿಯಲ್ಲಿ ವ್ಯಾಪಾರ ಮಾಡಿದರೆ ಫಲವಿಲ್ಲ. ಜನರು ಸಾಲ ಕೊಂಡುಹೋಗಿ ವಾವಾಸು ಕೊಡುವಂತಿಲ್ಲ. ಹಳ್ಳಿಯಲ್ಲಿ ವ್ಯಾಪಾರ ಮಾಡಿ ಇಷ್ಟರವರೆಗೆ ಕೈ ಸುಟ್ಟುಕೊಂಡುದೇ ಧಾರಾಳ ಸಾಕು. ಅಲ್ಲದೆ ಈ ಊರಲ್ಲಿ ವಿರೋಧಿಗಳ

ಪಂಗಡ ಬೆಳೆದಿದೆ. ಇನ್ನು ವೇಟಿಯಿಂದ ಸಾಮಾನು ತಂದು ಇಲ್ಲಿ ಅಂಗಡಿಯಲ್ಲಿ ಕುಳಿತು ಮಾರುವ ಕೆಲಸ ಬೇಡ. ಹಳ್ಳಿಯಿಂದ ಅಡಿಕೆ, ಕಾಳುಮೆಣಸು, ಗೇರುಬೀಜ ಮೊದಲಾದುವನ್ನು ಪಡೆದು ವೇಟಿಗೆ ಸಾಗಿಸಿ ಲಾಭ ಪಡೆಯುವುದು ಉತ್ತಮ.” ಎಂದು ಕೃಷ್ಣ ಭಟ್ಟರು ತಮ್ಮ ಮುಂದಿನ ವ್ಯವಸಾಯದ ಕುರಿತು ಯೋಚನೆ ಮಾಡಿ ಒಂದು ನಿಶ್ಚಯಕ್ಕೆ ಬಂದರು. ಹಳ್ಳಿಯಿಂದ ಅಡಿಕೆ ಮೊದಲಾದುವನ್ನು ಪಡೆದು ತಮ್ಮ ಅಂಗಡಿಯಲ್ಲಿ ಶೇಖರಿಸಿದರು. ಶೇಖರಿಸಿದ ಸಾಮಾನುಗಳನ್ನು ಮಾರಾಟಕ್ಕೆ ಸಿದ್ಧಗೊಳಿಸಿ ವೇಟಿಗೆ ಸಾಗಿಸಲು ಪ್ರಾರಂಭಿಸಿದರು. ಹಳ್ಳಿಗರು ವೇಟಿಯಲ್ಲಿರುವ ಧಾರಣೆಯ ಬೆಲೆ ಸದ್ಯ ನಗದಾಗಿ ಸಿಕ್ಕುವುದಿದ್ದರೆ ಕುಳಿತಲ್ಲೇ ಸಾಮಾನುಗಳನ್ನು ವಿಕ್ರಯಿಸುವುದು ಸಹಜವಷ್ಟೆ. ವೇಟಿಯ ಧಾರಣೆಗಿಂತ ಒಂದು ರೂವಾಯಿ ಹೆಚ್ಚಿಗೆ ಕೃಷ್ಣ ಭಟ್ಟರು ಸಾಮಾನುಗಳನ್ನು ಕೊಂಡು ಕೊಳ್ಳಲು ತಯಾರಾಗಿರುವಾಗ ಸಾಮಾನುಗಳು ಅವರಿಗೆ ಧಾರಾಳ ಸಿಗತೊಡಗಿದುವು. ಕೆಲವು ದಿನ ಹಳ್ಳಿಗಳಲ್ಲಿ ಸಾಮಾನುಗಳನ್ನು ಸಂಗ್ರಹಿಸುವುದು. ಸಂಗ್ರಹಿಸಿದ ಸಾಮಾನುಗಳನ್ನು ವೇಟಿಗೆ ಸಾಗಿಸಿ ಅಲ್ಲಿ ಕೆಲವು ದಿನ ಅವು ಮಾರಾಟವಾಗುವುದನ್ನು ಕಾಯುತ್ತಾ ಕುಳಿತಿರುವುದು. ಹೀಗೆ ವೇಟಿ ಮತ್ತು ಹಳ್ಳಿಗಳಲ್ಲಿ ಕೃಷ್ಣ ಭಟ್ಟರು ಇರತೊಡಗಿದರು.

ಕೃಷ್ಣ ಭಟ್ಟರು ಹಳ್ಳಿಯಲ್ಲಿ ಸಂಗ್ರಹಿಸಿದ ಸಾಮಾನುಗಳನ್ನು ಮಾರಾಟಕ್ಕೆ ವೇಟಿಗೆ ಮಂಗಳೇಶ ಮಲ್ಯರ ಭಂಡಸಾಲೆಗೆ ಸಾಗಿಸಲು ನಿಶ್ಚಯಿಸಿದರು. ಮಂಗಳೇಶ ಮಲ್ಯರು ಮಂಗಳೂರ ಹೆಸರಾಂತ ಸಾಹುಕಾರರು. ಅವರ ಭಂಡಸಾಲೆ ದೊಡ್ಡದು. ಅವರಿಗೆ ಕಾಯಂ ಕುಳವಾರುಗಳೇ ಅಸಂಖ್ಯ ಇವೆ. ಒಮ್ಮೆ ಅವರ ಭಂಡಸಾಲೆಗೆ ಕಾಲಿರಿಸಿದವರು ಅದನ್ನು ಬಿಟ್ಟು ಬೇರೆಡೆಗೆ ಹೋಗುತ್ತಿರಲಿಲ್ಲ. ಅವರು ಸಾಮಾನುಗಳಿಗೆ ಧಾರಾಳ ಸಾಲ ಕೊಡುತ್ತಿದ್ದರು. ಖಾತ್ರಿಯ ಕುಳವಾರುಗಳಿಗೆ ಮುಂದಿನ ಫಸಲಿಗೂ ಹಣ ಕಡ ಕೊಡುತ್ತಿದ್ದರು. ಅವರು ಖಾತ್ರಿಯ ಜನರೆಂದು ಎಲ್ಲರ ನಂಬುಗೆ. ಎಷ್ಟೋ ಲಕ್ಷ

ಹಣ ಅವರಲ್ಲಿದೆ. ಅವರಿಗೆ ಹಣದ ಮುಗ್ಧಟ್ಟಿಂಬುಂದು ಇಲ್ಲ, ಬರುವಂತೆಯೂ ಇಲ್ಲ ಎಂದವರ ಗಿರಾಕಿಗಳನ್ನುತ್ತಿದ್ದರು. ಕೃಷ್ಣ ಭಟ್ಟರು ಸಾಮಾನ್ಯಗಳನ್ನು ವಾರ್ಸೆಲ್ ಮಾರಿ ವಾಸನ್ನು ಹಿಡಕೊಂಡು ಮಂಗಳೇಶ ಮಲ್ಯರಲ್ಲಿಗೆ ಹೋದಾಗ ಅವರಿಗೆ ಬಹು ಸಂಭ್ರಮದ ಸ್ವಾಗತ ದೊರೆಯಿತು. ಲೋಡಿಗೆ ಬೆಲೆ ಬಾಳುವ ಕಂಬಳಿಯನ್ನು ಹಾಸಿ ಕೃಷ್ಣ ಭಟ್ಟರನ್ನು ಅದರಲ್ಲಿ ಕುಳ್ಳಿರಿಸಿದರು. ಕಾಫಿ ತರಿಸಿ ಕೊಟ್ಟರು. ಸೌಹಾರ್ದ ಪೂರ್ವಕ ಮಾತನಾಡಿಸಿದರು. “ನಾನೊಬ್ಬ ವ್ಯಾಪಾರಿ. ಧಾರಾಳ ಅಡಿಕೆ ಕಾಳುವೆಣಸು ಗೇರುಬೀಜಗಳನ್ನು ನಮ್ಮಲ್ಲಿಗೆ ಜನರು ತರುತ್ತಾರೆ. ನಾನವುಗಳನ್ನು ನಿಮ್ಮಲ್ಲಿಗೆ ಕಳುಹುವೆನು. ನೀವದನ್ನು ನಾನಂದಂತೆ ಸರಿಯಾದ ಬೆಲೆಗೆ ಮಾರಾಟ ಮಾಡಬೇಕು. ಕಳುಹಿಸಿದ ಮತ್ತು ಕಳುಹಲಿರುವ ಸಾಮಾನುಗಳನ್ನು ನೋಡಿ ಎಷ್ಟು ಸಾಧ್ಯವೋ ಅಷ್ಟು ಹಣ ನನಗೆ ಮುಂಗಡ ಕೊಡಬೇಕು. ಹಾಗಾದಲ್ಲಿ ನಮ್ಮ ಸಾಮಾನು ಸಂಪೂರ್ಣ ನಿಮಗೆ ಕಳುಹುವೆನು. ಈಗ ಸ್ವಲ್ಪ ತಂದಿರುವೆ.” ಅಂದರು ಕೃಷ್ಣ ಭಟ್ಟರು. “ಓ ಹೋ ಧಾರಾಳವಾಗಿ ನಿಮ್ಮ ಸಾಮಾನು ನಮ್ಮದಂದೇ ತಿಳಿದು ಮಾರಾಟ ಮಾಡುವವರು ನಾವು” ಎಂದರು ಮಂಗಳೇಶ ಮಲ್ಯರು. ಮಂಗಳೇಶ ಮಲ್ಯರು ವಾಸ್ ತಕ್ಕೊಂಡರು. ಎಡ್ವಾನ್ಸ್ ಹಣ ಕೊಟ್ಟರು. ಕೃಷ್ಣ ಭಟ್ಟರ ವಹಿವಾಟು ಸ್ವಂತ ಹಣದಿಂದಲೂ ಎಡ್ವಾನ್ಸ್ ಸಿಕ್ಕಿದ ಹಣದಿಂದಲೂ ಭರ್ಜರಿಯಾಗಿ ಸಾಗತೊಡಗಿತು ಕೃಷ್ಣ ಭಟ್ಟರ ರೀನಿ ನೋಡಿ ಹಳ್ಳಿಗರು ಕೃಷ್ಣ ಭಟ್ಟರ ಕೈಯಲ್ಲಿ ಹತ್ತಿಸುತ್ತ ಸಾವಿರ ರೂಪಾಯಿಗಳಿವೆಯೆಂದು ಭ್ರಮಿಸತೊಡಗಿದರು. “ಯಜಮಾನಿಕೆಯ ನಮಯ ಧಾರಾಳ ಹಣ ಕೈಯಲ್ಲಿ ಮಾಡಿಕೊಂಡಿರಬೇಕು. ಈಗ ವಿಭಾಗವಾಗುವಾಗ ಸಿಕ್ಕಿದ ಹಣ ಪ್ರತ್ಯೇಕ. ಲಾಭಸಿಕ್ಕಿದ ಹಣ ಪ್ರತ್ಯೇಕ. ನಿಜವಾಗಿಯೂ ಹಣ ಧಾರಾಳವಿರದೆ ಇಂತ ರೀತಿ ಬರಲಾರದು” ಎಂದು ಊಹಾವೋಹ ಮಾಡತೊಡಗಿದರು.

ವೇಟಿಯಿಂದ ಹಳ್ಳಿಗೆ ಬಂದ ಕೃಷ್ಣ ಭಟ್ಟರೊಡನೆ ಅಡಿಕೆಯೇ ಮೊದಲಾದುವಗಳ ಬೆಲೆ ತಿಳಿಯಲಾತುರ ವಡುವ ಜನರು ಬಹು

ಮಂದಿ. ಅಂತಹ ಜನರೊಂದಿಗೆ ಚಕ್ಕಂದ ಹೊಡೆಯುತ್ತ ಸಾಮಾನುಗಳ ಬೆಲೆಯ ಪಟ್ಟಿಯನ್ನು ವಿವರಿಸಿ ಬಹುದೊಡ್ಡ ಜನವೆನ್ನಿಸಿಕೊಳ್ಳಲು ಕೃಷ್ಣ ಭಟ್ಟರೂ ಉತ್ಸಾಹಪಡುತ್ತಿದ್ದರು. ಆಗಾಗ ವೇಟಿಯ ಸುದ್ದಿ ತಿಳುಹಿ ವ್ಯಾಪಾರದ ಗುಟ್ಟನ್ನೂ ವ್ಯಾಪಾರದ ಕ್ರಮವನ್ನೂ ಹಳ್ಳಿಗರ ಮನರಂಜನೆ ಯಾಗುವಂತೆ ವರ್ಣಿಸಿ ತನ್ನ ಹೆಗ್ಗಳಿಕೆ ತೋರಿಸುವುದು ಕೃಷ್ಣ ಭಟ್ಟರ ಪ್ರಾಮುಖ್ಯ ಕೆಲಸ. “ಎಲ್ಲಿ ನೋಡಿದರಲ್ಲಿ ವ್ಯಾಪಾರದ ಗುಟ್ಟರಿತ ತನಗೆ ಪ್ರತಿಯೊಂದು ಸಾಮಾನುಗಳಲ್ಲೂ ಲಾಭ. ಬೊಂಬಾಯಿಯ ಸೇಟುಗಳಿಬ್ಬರು ನನ್ನ ಪರಮಾಪ್ತರು. ಅವರು ಎಲ್ಲ ಸಂಗತಿಯನ್ನೂ ನನಗರುಹಿಬಿಡುತ್ತಾರೆ. ಇದನ್ನರಿತ ಸಾಹುಕಾರರು ಮರೆಮೋಸ ನನ್ನಲ್ಲಿ ಮಾಡುವುದಿಲ್ಲ. ವಸ್ತುದೊಳಗೆ ಕೈ ಮುಚ್ಚಿಟ್ಟು ಕೈ ಬೆರಳುಗಳ ಸಂಜ್ಞೆಯಲ್ಲಿ ನಡೆಯುವ ಗುಟ್ಟಿನ ವ್ಯಾಪಾರವಾದರೂ ನನ್ನ ಸಾಮಾನುಗಳಿಗೆ ಒಂದು ವೈ ಸಹ ಕಡಿಮೆಯಾಗುವಂತಿಲ್ಲ. ಅಧಿಕ ಬೆಲೆಗೆ ಮಾರಿ ಕಡಿಮೆ ಬೆಲೆಯ ದಿನದಲ್ಲಿ ಮಾರಾಟವಾಯ್ತೆಂಬ ಮೋಸ ನನ್ನ ಮಟ್ಟಿಗೆ ಮಾತ್ರ ಇಲ್ಲ. ನನ್ನಾಪ್ತರಾದ ಸೇಟುಗಳು “ಮಂಗಳೂರಲ್ಲಿ ನೀವೊಂದು ಭಂಡಸಾಲೆ ತೆರೆಯಬಾರದೇ? ತೆರೆದರೆ ಈ ವ್ಯಾಪಾರಿಗಳಿಗೆ ಮಾರಾಟ ಮಾಡಿದ ಬಾಬು ದಲಾಲಿ ಹಣಕೊಡುವುದುಳಿಯುವುದಲ್ಲ” ಎಂದು ಸಲಹೆಕೊಟ್ಟಿರುವರು. ನಾನೂಸಹ ಸೇಟುಗಳ ಯೋಚನೆ ಸರಿಯೊಂದು ಒಪ್ಪಿರುವೆ. ಮೆಲ್ಲಗೆ ಮಂಗಳೂರಲ್ಲೊಂದು ಭಂಡಸಾಲೆ ತೆರೆಯಬೇಕೆಂದು ಸನ್ನಾಹಮಾಡುತ್ತಿರುವೆನು” ಎಂದು ಮೊದಲಾಗಿ ಕೃಷ್ಣ ಭಟ್ಟರು ಜಂಭಕೊಚ್ಚುವುದನ್ನು ಹಳ್ಳಿಗರು ಅಹುದೆಂದೇ ಭ್ರವಿಸುತ್ತಿದ್ದರು.

ಕ್ರಮೇಣ ಕೃಷ್ಣ ಭಟ್ಟರು ಊರಲ್ಲಿ ಅಡಿಕೆ ಮೊದಲಾದುವನ್ನು ಸಂಗ್ರಹಿಸಲು ಕೆಲವು ಜನ ದಲಾಲಿಗಳನ್ನಿಟ್ಟರು. ಹಾಗಾಗಿ ಅವರು ಹಳ್ಳಿಗೆ ಬರುವುದು ಅವರೂವವಾಯಿತು. ಹೆಚ್ಚಾಗಿ ಸಾಮಾನುಗಳನ್ನು ಮಾರಾಟ ಮಾಡಿಸಲು ವೇಟಿಯಲ್ಲೇ ನಿಲ್ಲುತ್ತಿದ್ದರು. ಹೀಗಿರಲು ಮಂಗಳೂರಲ್ಲಿರುವಾಗ ಸಾವಿರಾರು ರೂವಾಯಿಗಳ ಹಣ ಹಿಡಕೊಂಡು ಘನವಂತರಾದ ಕೃಷ್ಣ ಭಟ್ಟರು ಸಾಮಾನ್ಯ ಬಾಡಿಗೆಯ ಹೋಟೆಲುಗಳಲ್ಲಿ

ವಾಸಿಸುತ್ತಿರಲಿಲ್ಲ. ಹೆಚ್ಚು ರೂಪಾಯಿ ಬಾಡಿಗೆಯ ಕನ್ನಡಿಯಂತೆ ನಿರ್ಮಲವಾಗಿ ಪ್ರತಿಬಿಂಬವೂ ಕೂಡ ಕಾಣುವಂತಿರುವ ನೆಲವುಳ್ಳ ರ್ಬುಗ ರ್ಬುಗಿಸುವ ವಿದ್ಯುದ್ದೀಪಗಳುಳ್ಳ ರೇಡಿಯೋ ಗ್ರಾಮಫೋನ್ ಸಕಲರಣೆಗಳುಳ್ಳ ಸುಶ್ರಾವ್ಯ ಸಂಗೀತ ಧ್ವನಿಯಿರುವ ಎಲೆಕ್ಟ್ರಿಕ್ ಫೇನುಗಳುಳ್ಳ ಹೊಟೇಲುಗಳಲ್ಲೇ ವಾಸಿಸುತ್ತಿದ್ದರು. ಹಣ ಕೈಯಲ್ಲಿ ರಣತಾ ಕಾರ ವೆಸಗುತ್ತಿರುವಾಗ ಬೇಕುಬೇಕಾದ ಸುಖಸಾಧನಗಳನ್ನೊದವಿಸಿಕೊಳ್ಳುವುದು ಸೂಕ್ತವೆಂದವರಭಿಮತ. ಅಡಿಕೆ ಬಂಡಸಾಲೆಗೆ ಹೋಗುವುದು, ಸಿನಿಮಾ ನೋಡುವುದು, ಕ್ಲಬ್ಬುಗಳಿಗೆ ಸಾಗುವುದು, ವಾಹನಗಳಲ್ಲಿ ತಿರುಗಾಡುವುದು, ಬೇಕುಬೇಕಾದ ವಿನೋದ ವಿಹಾರಗಳನ್ನೆಸಗುವುದು, ಇವೇ ಮೊದಲಾದುವು ಮಂಗಳೂರಲ್ಲಿ ಕೃಷ್ಣ ಭಟ್ಟರು ದಿನನಿತ್ಯ ಮಾಡುವ ಉದ್ಯೋಗಗಳು. ಅಂತೂ ಕೃಷ್ಣ ಭಟ್ಟರು ಇಹಲೋಕವನ್ನು ಸ್ವರ್ಗ ಲೋಕವೆಂದು ಭ್ರಮಿಸಿ ವಿಹರಿಸತೊಡಗಿದರು.

ಮಂಗಳೂರಲ್ಲೂ ದುರ್ಮಾರ್ಗಕ್ಕೆಳೆಯುವ ಗೆಳೆಯರು ಕೃಷ್ಣ ಭಟ್ಟರಿಗೆ ಧಾರಾಳ ದೊರಕಿದರು. ಶ್ರೀಯುತ ವಿರಲ ಶ್ರೇಣಿಗಳು ಕೃಷ್ಣ ಭಟ್ಟರ ಅಚ್ಚುಮೆಚ್ಚಿನ ಗೆಳೆಯರಲ್ಲೊಬ್ಬರು. ಅವರು “ಬಿಡ್ಡಿನ” ದೊಡ್ಡ ಏಜೆಂಟರಾಗಿದ್ದರು. “ಬಿಡ್ಡೆಂದರೆ ನೋಡ್ಡಿಯೆಂದರೆ ಭಾಗ್ಯವನ್ನು ಪರೀಕ್ಷಿಸುವ ನಾಥನ ಲಾಭಬರುವ ಸಮಯದಲ್ಲಿ ಇದರಿಂದ ಬರುವ ಲಾಭ ಅವರಿಮಿತ. ಸುಲಭದಲ್ಲಿ ಭಾಗ್ಯ ಕಣ್ಣೆರೆವರಿಗಳಿಗೆ ಯೊಳಗೆ ಶ್ರೀಮಂತನಾಗುವ ಉಪಾಯ” ಎಂದು ವಿರಲ ಶ್ರೇಣಿಗಳು ಅಂದನುಡಿ ಕೃಷ್ಣ ಭಟ್ಟರ ಮನವನ್ನು ಕೆದಕಿತು. ವ್ಯಾವಾರದಲ್ಲಿ ಲಾಭ ವಡೆಯುವುದಕ್ಕಿಂತ ಬಿಡ್ಡಿಗೂ ನೋಡ್ಡಿಗೂ ಹಣಕಟ್ಟಿ ಲಾಭ ಗಳಿಸುವುದುತ್ತಮ. ತನ್ನಂತಹ ಭಾಗ್ಯಶಾಲಿಗೆ ಹಣಸಿಗದಿದ್ದೀತೇ? ಸಿಕ್ಕಿಯೇ ಸಿಕ್ಕುವುದು ಒಂದೇ ಬಾರಿಯಲ್ಲಿ ಹೊನ್ನಿನ ಸುರಿಮಳೆ” ಎಂದು ಕೃಷ್ಣ ಭಟ್ಟರು ಭಾವಿಸಿ ಕನಸಿನ ರಾಜ್ಯದಲ್ಲೋಲಾಡ ತೊಡಗಿದರು. ಕಾಗೆ ಕೂಗಿದರೆ ಆರು. ಕೆಂಪು ಕಂಡರೆ ಏಳು ಸರ್ಪ ಕಂಡರೆ ಎಂಟು ಗಾಡಿ ಮಗುಚಿದರೆ ಹನ್ನೆರಡು ಎಂದು ಮೊದಲಾದ ಬಿಡ್ಡಿನ ಸಂಖ್ಯೆಯಿರುವ ತತ್ವಗಳನ್ನು ಅಭ್ಯಸಿಸಿದರು. ಕನಸಿನಲ್ಲಿ

ಕಾಗೆ ಗಾಡಿ ವೊದಲಾದುವನ್ನು ಕಂಡು ಆಯಾ ಸಂಖ್ಯೆಗಳಿಗೆ ಎಡೆಬಿಡದೆ ಹಣ ಕಟ್ಟತೊಡಗಿದರು. ಹಣವನ್ನು ನೀರಿನಂತೆ ಖರ್ಚು ಮಾಡಲು ತೊಡಗಿದರು. ಒಂದೆರಡು ಬಾರಿ ಒಂದೊಂದು ಸಾವಿರ ರೂವಾಯಿಗಳೂ ಕೃಷ್ಣ ಭಟ್ಟರಿಗೆ ಬಿಡ್ಡಿನಲ್ಲಿ ಸಿಕ್ಕಿದುವು. ಹಣಸಿಕ್ಕಿದಾಗ ರುಚಿ ಹೆಚ್ಚಿತು. ಕೃಷ್ಣ ಭಟ್ಟರಿಗೆ ಬಿಡ್ಡಿನ ಹುಚ್ಚು ಹಿಡಿಯಿತು.

ಕೃಷ್ಣ ಭಟ್ಟರಿಗೆ ತುಸು ಭಾಗ್ಯೋದಯವಾದಂತೆ ಕಂಡುಬಂತು, ಮತ್ತೊಮ್ಮೆ ಬಿಡ್ಡಿನಲ್ಲೂ ಸೊಡ್ಡಿಯಲ್ಲೂ ಒಟ್ಟಾಗಿ ಐದಾರು ಸಾವಿರ ರೂವಾಯಿಗಳು ಲಭಿಸಿದುವು. ಹರಾತ್ತಾಗಿ ಅಡಿಕೆ, ಕಾಳು ಮೆಣಸು ಗೇರು ಬೀಜಗಳಿಗೆ ಬೆಲೆ ಏರಿತು. ಹಾಗಾಗಿ ಹಳ್ಳಿಯಿಂದ ತಂದ ಸಾಮಾನುಗಳಲ್ಲೂ ಲಾಭದೊರಕಿತು. ಕೃಷ್ಣ ಭಟ್ಟರ ಮನ ಹಿರಿಹಿಗ್ಗಿತು. ಇನ್ನೇನು ಕೆಲವೇ ಸಮಯದಲ್ಲಿ ತಾನೊಬ್ಬ ಲಕ್ಷಾಧೀಶನಾಗುವೆನೆಂಬ ಕನಸನ್ನು ಕೃಷ್ಣ ಭಟ್ಟರು ಕಾಣತೊಡಗಿದರು. ಅಡಿಕೆ, ಕಾಳು ಮೆಣಸು, ಗೇರು ಬೀಜ ವೊದಲಾದವುಗಳಿಗೆ ಒಮ್ಮೊಮ್ಮೆ ಒಂದೊಂದು ತೆರನಾದ ಬೆಲೆ. ಅವುಗಳಿಗೆ ತೇಜಿಬರಲಿದೆ. ಇಂತಿಂತಹ ಸಮಯಗಳಲ್ಲಿ ಇಂತಿಂತಹ ಸಾಮಾನುಗಳಿಗೆ ತೇಜಿ, ಇಂತಿಂತಹ ಸಮಯಗಳಲ್ಲಿ ಇಳಿಮುಖ, ಎಂದು ಕೆಲವೊಂದು ಸಮಯಗಳನ್ನು ಮನದಲ್ಲಿ ನಿಶ್ಚಿಸಿ ಸಾಮಾನುಗಳನ್ನು ತೆಗೆಯಲೂ ಮಾರಾಟ ಮಾಡಲೂ ನಿರ್ಧರಿಸಿಕೊಂಡರು. ಎಷ್ಟು ಸಾಧ್ಯವೋ ಅಷ್ಟು ಸಾಮಾನುಗಳನ್ನು, ಬೆಲೆ ಕಡಿಮೆಯ ಸಮಯ ವೆಂದು ನಿರ್ಧರಿಸಿದ ಕಾಲದಲ್ಲಿ ಕೂಡ ಹಾಕಿದರು. ನಾನನುಕವರೆಗೆ ಈ ಸಾಮಾನುಗಳನ್ನು, ಏಕೈಕವು ದು ಬೇಡ ಎಂದವುಗಳನ್ನು ತಂದು ಬಂಡಸಾಲೆಯಲ್ಲಿ ದಾಸ್ತಾನಿಸಿದರು. ನಿರೀಕ್ಷಿಸಿದ ಬೆಲೆ ಬರಲಿ. ಒಂದೇ ಗಂಟೆಗೆ ಹಲವಾರು ಸಾವಿರ ರೂವಾಯಿಗಳನ್ನು ಹೊಡೆಯುವೆ ಎಂದು ಸಾಮಾನುಗಳಿಗೆ ತೇಜಿಬರುವುದನ್ನು ನಿರೀಕ್ಷಿಸ ತೊಡಗಿದರು. ಆದರೆ ಕೃಷ್ಣ ಭಟ್ಟರ ನಿರೀಕ್ಷೆ ಫಲಿಸಲಿಲ್ಲ ಸಾಮಾನುಗಳಿಗೆ ಬೆಲೆ ಇಳಿಯ ತೊಡಗಿತು. ಮತ್ತೂ ಕೆಲಸಮಯ ಕಾದು ಕುಳಿತರು. ಬೆಲೆ ಮತ್ತಷ್ಟೂ ತಗ್ಗಿತು. ನಿರ್ವಾಹವಿಲ್ಲದೆ ದಾಸ್ತಾನಿಸಿದ ಸಾಮಾನುಗಳನ್ನು ಕೃಷ್ಣ ಭಟ್ಟರು ಮಾರಾಟ ಮಾಡಲೊಪ್ಪಿಗೆ ಕೊಟ್ಟರು.

ಅಧಿಕ ಬೆಲೆಕೊಟ್ಟು ತಂದ ಸಾಮಾನುಗಳು ಕಡಿಮೆ ಬೆಲೆಗೆ ಮಾರಲ್ಪಟ್ಟವು. ಕೃಷ್ಣ ಭಟ್ಟರಿಗೆ ನಷ್ಟಬಂದೊದಗಿತು. ಮಂಗಳೇಶ ಮಲ್ಯರಿಗೆ ಕೆಲವು ಸಾವಿರ ರೂವಾಯಿಗಳು ಸಲಬೇಕಾಗಿ ಬಂದುವು. “ಇನ್ನು ಸಾಲ ತೀರಿಸದೆ ಹಣ ಕೊಡಲಾರೆ, ಕೊಟ್ಟ ಹಣ ತುಂಬಿಸಿರಿ, ಆ ಮೇಲೆ ಬೇಕಾದಲ್ಲಿ ಹಣ ಕೊಡುವ” ಎಂದು ಮಂಗಳೇಶ ಮಲ್ಯರು ಸುರಿದರು. ಮಂಗಳೇಶ ಮಲ್ಯರು ನನ್ನನ್ನು ಸೋಲಿಸಿ ಬಿಟ್ಟರು. ಸಾಮಾನುಗಳನ್ನು ಬೆಲೆ ಇರುವಾಗ ವಿಕ್ರಯಿಸದೆ ಬೆಲೆ ಇಳಿಮುಖವಾದಾಗ ಮಾರಾಟ ಮಾಡಿ ನನಗೊಂದು ದೊಡ್ಡ ಹೊಂಡ ತೋಡಿ ಇರಿಸಿದರು ಎಂದು ಕೃಷ್ಣ ಭಟ್ಟರನ್ನತೊಡಗಿದರು.

ಆದರೂ ಕೃಷ್ಣ ಭಟ್ಟರು ತಮ್ಮ ದೊಡ್ಡಸ್ತಿಕೆ ಬಿಡಲಿಲ್ಲ. ಹಳ್ಳಿಗೆ ಸಾಗಿದರು. ಊರವರನ್ನು ಬಾಯಿವಟಾಕಿ ಹಾರಿಸಿ ಮಂಕುಮಾಡಿದರು. ಸಾಮಾನುಗಳನ್ನು ವಡಕೊಳ್ಳ ತೊಡಗಿದರು. ಕೆಲ ಜನರಿಗೆ ಸ್ವಲ್ಪ ಸ್ವಲ್ಪ ಹಣಕೊಟ್ಟರು. ಕೆಲ ಜನರಿಗೆ ಮಂಗಳೂರಿಗೆ ಹೋಗಿ ಬಂದೀಯುವೆ ನೆಂದರು. ನಂಬಿದ ಪುಲವಾರು ಜನರು ಕೃಷ್ಣ ಭಟ್ಟರಿಗೆ ಅತ್ಯಧಿಕ ಬೆಲೆಗೆ ಸಾಮಾನುಗಳನ್ನು ವಿಕ್ರಯಿಸಿದರು. ವಡೆದ ಸಾಮಾನುಗಳನ್ನು ಕೃಷ್ಣ ಭಟ್ಟರು ಮಂಗಳೇಶ ಮಲ್ಯರಲ್ಲಿಗೆ ಸಾಗಿಸಿದರು. ಕೈಯಲ್ಲಿ ಸ್ವಲ್ಪ ಹಣ ರೊಕ್ಕ ಮಾಡಿಕೊಂಡರು. ಸಾಮಾನು ಸಾಲ ಕೊಟ್ಟವರಿಗೆ ಮುಖತೋರಿಸದೆ ವೇಟಿಯಲ್ಲುಳಿದರು. ಇನ್ನೊಮ್ಮೆ ಬಿಡ್ಡು ನೊಡ್ಡಿಗಳಲ್ಲಿ ಹಣವಡೆದು ಕಾರ್ಯಭಾರ ಮುಂದಕ್ಕೆ ಸಾಗಿಸುವೆನೆಂದು ನಿರ್ಧರಿಸಿ ಅವುಗಳಿಗೆ ಹಣಸುರಿಯ ತೊಡಗಿದರು. ನಷ್ಟಬಂದು ಮನಕ್ಕೊದಗಿದ ದುಗುಡ ವರಿಹರಿಸಲಾಗಿ ಮಾದಕ ವದಾರ್ಥಗಳನ್ನು ಸೇವಿಸತೊಡಗಿದರು. ಎಂದಿನಂತೆ ವಿನೋದ ವಿಹಾರಗಳನ್ನು ಎಲ್ಲೆಷ್ಟೂ ಕಡಿಮೆ ಮಾಡದೆಸಗತೊಡಗಿದರು. ಹೀಗೆ ಬರಿಗೈಯಲ್ಲಿ ಮೊಳಹಾಕುತ್ತಾ ದರ್ಬಾರು ನಡೆನುತ್ತಿರುವಾಗ ಕೃಷ್ಣ ಭಟ್ಟರ ಕೈಯಲ್ಲಿದ್ದ ಅಲ್ಪ ಸ್ವಲ್ಪ ಹಣವೂ ಮಂಜಿನಂತೆ ಕರಗಿ ನೀರಾಗ ತೊಡಗಿತು. ಘಣ ಮಂಗೆಯು ವಾಗ ಇನ್ನು ಮೇಲೆ ಮೊದಲಿನಂತೆ ರೀವಿಯಲ್ಲಿರುವುದು ಅಸಾಧ್ಯವೆಂದು ಕೃಷ್ಣ ಭಟ್ಟರಿಗನ್ನಿಸಿತು. ತನ್ನ ಯೋಚನೆಗಳೆಲ್ಲಾ ಬರಿಯಬಯಲ

ಭ್ರಾಂತಿಯಾದುವಲ್ಲ ಪಾಲಿನಲ್ಲಿ ಸಿಕ್ಕಿದ ಹಣ, ತಮ್ಮಂದಿರನ್ನು ಸೋಲಿಸಿ ಸಂಗ್ರಹಿಸಿದ ಹಣ, ಸಾಮಾನುಗಳಲ್ಲಿ ಲಾಭ ಸಿಕ್ಕಿದ ಹಣ, ಬಿಡ್ಡು ಸೊಡ್ಡಿಗಳಲ್ಲಿ ಸಿಕ್ಕಿದ ಹಣ, ಎಲ್ಲಾ ಒಟ್ಟು ಸೇರಿದರೆ ಇವುತ್ತು ಸಾವಿರಕ್ಕಿಂತ ಕಡಿಮೆಯಾಗದು. ಈ ಸಹಸ್ರಾರು ರೂವಾಯಿಗಳು ಹೇಗೆ ಮುಗಿದುವವ್ವಾ! ಆ ಸಹಸ್ರಾರು ರೂವಾಯಿಗಳು ಮುಗಿದು ನಿರ್ನಾಮವಾದುದಲ್ಲದೆ ಇನ್ನೂ ನಾಲ್ಕೈದು ಸಾವಿರ ರೂವಾಯಿಗಳು ಕೊಡುವುದಿದ್ದರೆ ಹಳ್ಳಿಯವರಿಗೂ ನನ್ನಿಂದ ಸಾಲ ಸಲಬೇಕು. ಸಾಮಾನು ತಂದು ಹಳ್ಳಿಗರಿಗೆ ಇದುತ್ತನಕ ಅದರ ಹಣ ಕೊಟ್ಟಿಲ್ಲ. ಅಯ್ಯೋ! ಕೆಡುಗಾಲ ಬಂತಲ್ಲ. ನನಗೇನೂ ಗ್ರಹಚಾರ ಹಿಡಿದಿದೆ. ಹೋದಲ್ಲ ಬಂದಲ್ಲಿ ಮುಟ್ಟಿದುದೆಲ್ಲಾ ಮಸಿಯಾಗುತ್ತಿದೆ ವ್ಯಾವಾರ ನಮಗಂದ ವೃತ್ತಿಯಲ್ಲ. ಅದು ನಮ್ಮಿಂದ ಪೂರೈಸುವ ಉದ್ಯೋಗವಲ್ಲ ಎಂದು ನನ್ನ ಬಂಧುಬಳಗದವರನ್ನುವಾಗ ಆಗ ಅದು ನನ್ನ ಕಿವಿಗೆ ಹೋಗಲಿಲ್ಲ. ಇಚ್ಛೆ ಬಂದಂತೆ ರಾಜ ಕುಮಾರನಂತೆ ರೀವಿಯಲ್ಲಿ ವಿನೋದ ವಿಹಾರ ವೆಸಗಿದೆ. ಬಿಡ್ಡು ಸೊಡ್ಡಿಗಳಿಗೆ ಇದ್ದ ಹಣವನ್ನೆಲ್ಲಾ ಸುರಿದೆ. ಈಗ ಕೈಯಲ್ಲಿ ಕುರುಡು ಕಾಸಿಲ್ಲ. ಈ ಊರಲ್ಲಿ ನಿಂತರೆ ಸಾಲಗಾರರ ಉಪಟಳ ಸಹಿಸುವಂತಿಲ್ಲ. ದರ್ಬಾರಿನಿಂದ ಇನ್ನು ಮೇಲೆ ಜೀವನ ಸಾಗಿಸುವುದು ಅಸಾಧ್ಯ. ಪರಿಚಿತರೆದುರು ಸಾಮಾನ್ಯ ವೃತ್ತಿಯಿಂದಿನ್ನು ಮೇಲೆ ಜೀವಿಸುವುದೆಂದರೆ ಅದಕ್ಕಿಂತ ದೊಡ್ಡದಾದ ನಾಚಿಕೆಗೇಡು ಇನ್ನೊಂದು ಇಲ್ಲ. ಇನ್ನೇನು ಮಾಡಲಿ. ಕೆಟ್ಟ ಮೇಲೆ ಬುದ್ಧಿ ಬಂತು. ಏನೂ ಆಗಲಿ ಇನ್ನಿಲ್ಲಿ ನಿಲಲಾರೆ, ತಲೆಮರಸಿಕೊಳ್ಳುವೆ, ದೂರಸಾಗಿ ನಿರಾಡಂಬರವಾಗಿ, ಕಲಿತ ದುವ್ಯಸನಗಳನ್ನೆಲ್ಲಾ ಮರೆತು ಯೋಗ್ಯನಾಗಿ ಬಾಳುವೆ. ಎಲ್ಲಾದರೂ ಹೋಗುವೆ ಎಂದು ಯೋಚಿಸಿ ಕೊಂಡರು. ಯಾರೂ ಅರಿಯದಂತೆ ಒಮ್ಮಿಂದೊಮ್ಮೆಯೇ ಕೃಷ್ಣ ಭಟ್ಟರು ಮಾಯವಾದರು.

ಕೃಷ್ಣ ಭಟ್ಟರು ಮಾಯವಾದ ಸುದ್ದಿ ಮೆಲ್ಲಮೆಲ್ಲನೆ ಹಬ್ಬಿತು. ಅವರಿಂದ ಹಣಬರಬೇಕಾದವರಿಗೆ ಇದು ತಿಳಿದಾಗ ಭರಸಿಡಿಲು ಬಂದೆರಗಿದಂತಾಯಿತು. ಆಡಂಬರ ನೋಡಿ ಜನರನ್ನೆಳೆಯುವುದು ತಿಳಿಗೇಡಿತನ. ನಮ್ಮ ಅವಿವೇಕದಿಂದಾಗಿ ಹಗಲಿರುಳೆನ್ನದೆ ದುಡಿದ ಸೊತ್ತು ಕೃಷ್ಣ

ಭಟ್ಟರಿಗೆ ದಕ್ಕಿತು. ಹಾಗೆ ಮೋಸಮಾಡಿ ಅವರಾದರೂ ಒಳ್ಳೆಯ ದಾದರೇ? ಇಲ್ಲ. ಎಲ್ಲರನ್ನೂ ಮೋಸಪಡಿಸಿ ತಾವೂ ನಿರ್ಗತಿಕರಾಗಿ ಒಮ್ಮಿಂದೊಮ್ಮೆಯೇ ಪರಾರಿಯಾದರು. ಅವರೆಲ್ಲ ಹೋದರೂ ಏಳಿಗೆ ಬರಲಿಕ್ಕಿಲ್ಲ. ಅವರು ಹಿಡಿದ ಕೆಲಸ ಒಂದೂ ಸಾಧಿಸದೆ ಹೋಗಲಿ. ಕೃಷ್ಣ ಭಟ್ಟರು ಕುಂಭೀಪಾಕನರಕಕ್ಕೆ ಹೋಗಿ ಬೀಳಲಿ. ಬಹುಕಾಲ ನರಳಿ ಹಾಳಾಗಿ ಹೋಗಲಿ ಎಂದು ಶಪಿಸಿದರು. ಹಣವೂ ಇಲ್ಲ ಸಾಮಾನು ಇಲ್ಲ. ತಲೆಗೆ ಬೋಳೆಣ್ಣೆ ಗತಿ. ಎಂದೆನ್ನುತ್ತಾ ದುಃಖಿಸಿದರು.

ಸುಳಿ ೧೦.

ಮಡಿಕೇರಿ ಮಲೆನಾಡು. ಮಲೆನಾಡಿನಲ್ಲಿ ಜ್ವರ ಬರುತ್ತಿದೆ ಯೆಂದು ನಮ್ಮೂರ ಜನರು ಅಲ್ಲಿಗೆ ಹೋಗುವುದು ಬಹು ಕಡಿಮೆ. ಅಲ್ಲಿ ದೊಡ್ಡದೊಡ್ಡ ಶ್ರೀಮಂತರಿರುವರೆಂದು ಕೇಳಿಬಲ್ಲೆ. ಅಲ್ಲಿ ಹೋಗಿ ಏನಾದರೊಂದು ಉದ್ಯೋಗ ಸಂವಾದಿಸುವೆನು. ದುರ್ಮೃಗನ ಗಳನ್ನೆಲ್ಲಾ ಎತ್ತಿಕ್ಕಿ ಸಾಮಾನ್ಯ ಜನರು ಜೀವಿಸುವಂತೆ ಜೀವಿಸುವೆ. ಆದರೆ ಮಡಿಕೇರಿಗೆ ಹೋಗಿ ಯಾವ ಕೆಲಸ ಹಿಡಿಯಲಿ? ಸ್ವತಂತ್ರ ವಾಗಿ ಮನಬಂದಂತೆ ತಿರುಗಾಡಿ ಜೀವನವನ್ನು ಕಳೆದವನು ನಾನು. ಪರರ ಹಂಗೆಂಬುದನ್ನು ಅರಿಯದವನು ನಾನು ವೈಮುಖಿಯಾದುದು ಲರಿಯದವನು. ಕುಶಲ ವಿದ್ಯೆಗಳೆಂದೂ ತಿಳಿಯದು. ಯಾವ ಕೆಲಸ ಹಿಡಿಯಲಿ? ಏನು ಮಾಡಲಿ? ಎಂದೆನುವ ಚಿಂತೆ ಮಡಿಕೇರಿಗೆ ಬಸ್ಸು ಪ್ರಯಾಣ ಮಾಡುತ್ತಿರುವ ಕೃಷ್ಣ ಭಟ್ಟರ ತಲೆಯಲ್ಲಿ ಸುತ್ತುತ್ತಿತ್ತು. ಯೋಚನೆ ಗಂಭೀರವಾಗಿ ತಲೆಯನ್ನು ಕೆಡಿಸುತ್ತಿತ್ತು. ಆಗಲಿ ಶ್ರೀ ಮಂತರನ್ನು ಆಶ್ರಯಿಸಿ ಲೆಕ್ಕ ಪತ್ರ ಬರೆಯುವ ಕೆಲಸ ಮಾಡುವೆ. ಅದು ಸಿಕ್ಕಿದರೊಳ್ಳೆಯದಾಗಿತ್ತು, ಹುಡುಕಾಡಿ ನೋಡುವೆ ಎಂದೆಣಿಸಿ ಕೊಂಡರು.

ಚಿಂತೆಯ ಕಡಲಲ್ಲಿ ಮುಳುಗಿದ ಕೃಷ್ಣ ಭಟ್ಟರು ಬಸ್ಸಿನಲ್ಲಿ ಮಡಿಕೇರಿಗೆ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪ್ರಯಾಣ ವೆಸಗು

ತ್ತಿರುವ ಕೃಷ್ಣ ಭಟ್ಟರು ಚಿಂತೆಯೋಚನೆಗಳಲ್ಲಿ ತಲ್ಲೀನರಾಗಿದ್ದರು. ಪ್ರಕೃತಿಯ ರಮ್ಯನೋಟವಾಗಲಿ ಬಳಿಯಲ್ಲಿ ಕುಳಿತವರ ಸರಸ ಸಂಭಾಷಣೆಗಳಾಗಲಿ, ಇನ್ನೊಂದಾಗಲಿ ಕೃಷ್ಣ ಭಟ್ಟರಿಗೆ ಹಿಡಿಸುತ್ತಿರಲಿಲ್ಲ. ಗುಡ್ಡಗಳ ನಡುವೆ ಸುತ್ತಿಸುತ್ತಿ ಮೇಲೇರಿ ಏರುತಗ್ಗುಗಳಲ್ಲಿ ಹಾರಾಡಿ ವಯಣಿಗರನ್ನು ಸಾಕೋಸಾಕು ಮಾಡುವ ಬಿಡುವಿಲ್ಲದ ಬಸ್ಸಿನ ಪ್ರಯಾಣ ಕೃಷ್ಣ ಭಟ್ಟರನ್ನು ಮತ್ತಷ್ಟು ಬಳಲಿ ಬೆಂಡಾಗಿತ್ತು. ಬಸ್ಸು ನಿಂತಿತು. ಬಸ್ಸು ಮಡಿಕೇರಿಗೆ ತಲಪಿತು.

ಹೊಸ ಊರು, ಪರಿಚಯದ ಜನರಿಲ್ಲ. ಎಲ್ಲಿ ಹೋಗಲಿ, ಯಾರೊಡನೆ ಮಾತನಾಡಲಿ, ಎಲ್ಲಿ ಕೆಲನಕ್ಕೆ ನೇರಲಿ, ಎಂದು ಬಸ್ಸಿನಿಂದಿಳಿದ ಕೃಷ್ಣ ಭಟ್ಟರು ಕ್ಷಣಕಾಲ ದಿಜ್ಞೋಧರಾದರು. 'ಬಾಯಿಯಿದ್ದರೆ ಮಗ ಬದುಕಿಯಾನು' ಎಂದು ನಾಣ್ಣುಡಿಯಿದೆಯಷ್ಟೆ ಉಪಹಾರ ಮಂದಿರದೆಡೆಸಾಗಿ ತುಸು ಉಪಹಾರತಕ್ಕೊಂಡು ಕೃಷ್ಣ ಭಟ್ಟರು ಅಲ್ಲಿ ಇಲ್ಲಿ ವಿಚಾರಿಸ ತೊಡಗಿದರು ಕಂಡಕಂಡವರ ಕೈಕಾಲು ಹಿಡಿದರು. ಎಷ್ಟೆಷ್ಟು ಲಾಗ ಹಾಕಿದರೂ ಏನೆಸಗಿದರೂ ಕೆಲವು ದಿನಗಳವರೆಗೆ ಏನೆಂದೂ ಕೆಲಸ ದೊರಕದಾಯಿತು. ಅಲ್ಲಿ ಇಲ್ಲಿ ಅಲೆದಾಡಿ ಶ್ರಮ ವಟ್ಟುದೊಂದೇ ಅವರಿಗೆದಕ್ಕಿತು. ಎಲ್ಲಿಯೂ ಯೋಚನೆ ಮಾಡಿದ ರೀತಿಯ ಕೆಲಸ ಸಿಗದಾಯಿತು. ಕಟ್ಟಕಡೆಗೆ ಆನೆಯ ಕುಡಿ ಮುರುಟಿ ತೆಂದೆನುವಾಗ ಬೆಳ್ಳವನವರಿಗೊಬ್ಬ ಕಾರಕೂನನು ಬೇಕಾಗಿರುವ ರೆಂದೆನುವ ಸುದ್ದಿ ಸಿಕ್ಕಿತು ಕೃಷ್ಣ ಭಟ್ಟರು ಬೆಳ್ಳವನವರಲ್ಲಿಗೆ ಮಾತನಾಡಿ ಉದ್ಯೋಗ ದೊರಕಿಸಿಕೊಳ್ಳಲು ತೆರಳಿದರು.

ಬೆಳ್ಳವನವರು ದೊಡ್ಡ ಜವಿಯಾನ್ದಾರರು. ಹಲವಾರು ಕಡೆ ಏಲಕ್ಕಿ ಮನೆಗಳೂ ಕಾಫಿ ತೋಟಗಳೂ ಅವರಿಗಿದ್ದವು. ಅವರ ಮನೆ ದೊಡ್ಡ ಅರಮನೆಯಂತಿತ್ತು. ವೈಭವವೂರಿತವಾದ ಅವರ ಬಂಗಲೆ ಅಚ್ಚುಕಟ್ಟಾಗಿ ಬಹು ಮನೋಹರವಾಗಿ ಕಂಗೊಳಿಸುತ್ತಿತ್ತು. ಅವರ ಕೈಗಳಿಗೆ ಹಲವಾರು ಜನರು ದುಡಿಯುತ್ತಿದ್ದರು. ಸರಕಾರಿ ಇಲಾಖೆ ಯಂತೆ ಅವರಲ್ಲೂ ಹಲವಾರು ಖಾತೆಗಳಿದ್ದು ಪ್ರತಿಯೊಂದೂ ಸುವ್ಯವ

ಸ್ಥಿತ ರೂಪನ್ನು ತಾಳಿದ್ದವು. ಬೆಳ್ಳಪ್ಪನವರು ತುಂಬಾ ಸ್ವಿಕ್ವ ಮರ್ಜಿಯವರು. ಕೈಗೊಂಡು ಕಾಲಿಗೊಂದೆಂಬಂತೆ ಹಲವಾರು ಜನರವರನ್ನು ಉಪಚರಿಸುತ್ತಿದ್ದರು. ಗಂಭೀರ ಪ್ರಕೃತಿಯವರೂ ಅಚ್ಚುಕಟ್ಟಿನ ಮರ್ಜಿಯವರೂ ಆದ ಬೆಳ್ಳಪ್ಪನವರೊಡನೆ ಮಾತನಾಡಲು ಸಾಮಾನ್ಯ ಜನರಿಗೆ ನೋಡಿದಾಗಲೇ ನಾಲಿಗೆ ಹೊರಬೀಳಲಾರದು. ವಿಶ್ವಾಸಸ್ತರನ್ನು ಕಡೆತನಕ ಬಿಟ್ಟುಹಾಕಲಾರದವರೆಂದೂ, ಮರೆನೋಸ ವಂಚನೆಗಳು ಕಡು ವೈರಿಯೆಂದೂ ಅವರು ಹೆಸರು ಗಳಿಸಿದ್ದರು ದುರ್ನಡತೆ ತಿಳಿದುಬಂದರೆ ಅವರು ಕೊಡುವ ದಂಡನೆ ಬಹು ಕಠಿಣ. ಅಪರಾಧಿಗಳಿಗೆ ವೈ ಚರ್ಮ ಸುಲಿದು ಹೋಗುವಂತೆ ದಂಡನೆಯಿತ್ತುತ್ತಿದ್ದರು. ಆದುದರಿಂದಲೇ ಅಪರಾಧಿಗಳಿಗೀಯುವ ಕ್ರೂರ ದಂಡನೆಯನ್ನು ನೋಡಿ ಜನರು ಅವರನ್ನು ಹುಲಿಯೆಂದು ತಿಳಿಯುತ್ತಿದ್ದರು. ಆ ರೀತಿಯವರಾದ ಬೆಳ್ಳಪ್ಪನವರಲ್ಲಿ ಲೆಕ್ಕವತ್ರಗಳನ್ನು ಸರಿಯಾಗಿ ಇಡುವ ವಿಭಾಗದಲ್ಲಿ ಒಬ್ಬ ಕಾರಕೂನನ ಆವಶ್ಯಕತೆ ಇತ್ತು. ಕೃಷ್ಣ ಭಟ್ಟರು ವಿನಯಪೂರ್ವಕ ಮಾತನಾಡಿ ಕಾರಕೂನ ಕೆಲಸ ದೊರಕಿಸಿಕೊಂಡರು. “ಪ್ರಾಮಾಣಿಕತನದಿಂದ ದುಡಿದರೆ ಉನ್ನತಿ ಇದೆ” ಎಂದು ಬೆಳ್ಳಪ್ಪನವರು ಕೃಷ್ಣ ಭಟ್ಟರಿಗರುಹಿದರು. ಮಾಡತಕ್ಕ ಕೆಲಸಗಳನ್ನು ವಿವರಿಸಿದರು. ಯೋಗ್ಯ ವನತಿಯೇ ಮೊದಲಾದ ಸೌಕರ್ಯಗಳನ್ನು ನೀಡಿದರು.

ಕೃಷ್ಣ ಭಟ್ಟರು ತನ್ನ ಶೇಷ ಜೀವನವನ್ನು ಪ್ರಾಮಾಣಿಕತೆಯಿಂದ ನಡೆಯಿಸುವೆನೆಂದು ವಣ ತೊಟ್ಟಿದ್ದರು. ಹಾಗಾಗಿ ವಿಶ್ವಸ್ತರಾಗಿ ತನ್ನ ವಾಲಿಗೊಪ್ಪಿಸಿದ ಕಾಫಿ ತೋಟ ಏಲಕ್ಕಿ ಮಲೆಗಳ ಲ್ಲೊಮ್ಮೊಮ್ಮೆ ಸಂಚರಿಸತೊಡಗಿದರು. ಕೂಲಿಗಾರರ ಮೇಲ್ವನಿಕೆ ನೋಡತೊಡಗಿದರು. ಸರಿಯಾದ ಲೆಕ್ಕವತ್ರ ಇಡ ತೊಡಗಿದರು. ಕೂಲಿಗಾರರ ಮಧ್ಯಕ್ಕೆ ಒಮ್ಮೊಮ್ಮೆ ಕೃಷ್ಣ ಭಟ್ಟರು ಹೋದಾಗ ಅವರು ಮಧ್ಯ ಸೇವಿಸುವುದನ್ನೂ ಹಾಳುಹರಟೆ ಹೊಡೆಯುವುದನ್ನೂ ಕಣ್ಣಾರೆ ಕಾಣುತ್ತಿದ್ದರು. ಆಗ ಕೃಷ್ಣ ಭಟ್ಟರಿಗೆ ಮನ ಹುಚ್ಚುಹಿಡಿದಂತಾಗುತ್ತಿತ್ತು. ಅಯ್ಯೋ! ವಾಪ! ಹೊಟ್ಟೆಹೊರೆಯಲಸದಳವಾಗಿ ಇವರೂ

ನನ್ನಂತೆ ಈ ಊರಿಗೆ ಬಂದು ಕಷ್ಟಪಡುತ್ತಿರುವರಲ್ಲ. ಹಿಂದೆ ಬೇಸರ ನೀಗಲೆಂದು ನಾನು ಬ್ರಾಂಡಿ ಸೇವಿಸಿದಂತೆ ಇವರು ಮದ್ಯ ಸೇವಿಸುತ್ತಿರುವರಲ್ಲಾ, ಹಾಳುಹರಟೆ ಹೊಡೆಯುತ್ತಿರುವರಲ್ಲಾ, ನನಗೂ ಇವರಿಗೂ ಇರುವ ಅಂತರವೇನು? ನಿಜವಾಗಿಯೂ ಅಕ್ಷ್ಯಮಾಪರಾಧ ವೆಸಗಿದ ನಾನು ಇವರೆಡೆಯಲ್ಲಿ ಇವರಿಗಿಂತಲೂ ಹೀನಸ್ಥಿತಿಯಲ್ಲಿರಬೇಕಾಗಿತ್ತು” ಎಂದು ಮನನೊಂದುಕೊಳ್ಳುತ್ತಿದ್ದರು. ತಾನೊಬ್ಬ ಅವರ ಮೇಲಧಿಕಾರಿಯೆಂದು ಬಗೆದು ಅವರನ್ನು ಗದರಿಸದೆ ಸೋದರ ಪ್ರೇಮದಲ್ಲಿ ಮಾತನಾಡುತ್ತಿದ್ದರು. “ಅಣ್ಣಗಳಿರಾ! ಇಂತೆಸಗಬಾರದು, ಮದ್ಯವನ್ನು ಸೇವಿಸಬಾರದು. ಅದರಲ್ಲಿ ಕೆಡುಕಿದೆ.” ಎಂದು ವಿವರಿಸಿ ತಿಳಿಸುತ್ತಿದ್ದರು. ಎಚ್ಚರಿಕೆಯಿತ್ತು ಕೂಲಿಗಾರರಿಗೆ ಅವರ ಹೊಣೆಯನ್ನು ತಿಳಿಸುತ್ತಿದ್ದರು. ಕೂಲಿಗಾರರೂ ಇವರ ಪ್ರೇಮ ಮತ್ತು ಹಿತದ ನುಡಿಗಳಿಗೆ ತಲೆಬಗ್ಗಿಸಿ ಇವರಂದಂತೆ ನಡೆಕೊಳ್ಳುತ್ತಿದ್ದರು. ಅಂತೂ ಕಾರಕೂನರಾಗಿ ಸೇರಿದ ಕೃಷ್ಣ ಭಟ್ಟರು ಯೋಗ್ಯರಾಗಿ ಬಾಳತೊಡಗಿದರು.

ಕೃಷ್ಣ ಭಟ್ಟರಂತೆಯೇ ಬೆಳ್ಳಪ್ಪನವರಿಗೆ ಲೆಕ್ಕ ಪತ್ರಗಳನ್ನಿಡಲು ಇನ್ನಿಬ್ಬರು ಕಾರಕೂನರೂ ಇದ್ದರು. ಈ ಮೂವರಿಗೆ ಮೇಲಧಿಕಾರಿಗಳಾಗಿ ಕಾರ್ಯಪ್ಪನವರಿಂಬೊಬ್ಬರು ಇದ್ದರು. ಮೇಲಧಿಕಾರಿಗಳಾದ ಕಾರ್ಯಪ್ಪನವರ ಕೈಕೆಳಗೆ ಈ ಮೂವರೂ ದುಡಿಯಬೇಕಾಗಿತ್ತು. ಕಾರ್ಯಪ್ಪನವರು ಇವರೆಲ್ಲರ ಮೇಲೂ ಅಧಿಕಾರ ಚಲಾಯಿಸಿ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದೆನ್ನುತ್ತಿದ್ದರು. ಮುಖ್ಯ ಕಾರಕೂನರಾದ ಕಾರ್ಯಪ್ಪನವರು ಕಾರ್ಯದಲ್ಲಿ ಬಹು ಜಾಣರು. ತನ್ನ ಕೆಲಸಗಳನ್ನು ಬಾಕಿಯವರ ತಲೆ ಮೇಲೆ ಹೇರಿ ತಾವು ತಮ್ಮಷ್ಟಕ್ಕೆ ಸುಮ್ಮನಿರುತ್ತಿದ್ದರು. ಲೆಕ್ಕ ಪತ್ರಗಳಲ್ಲಿ ಮರೆವೋಸಗಳನ್ನೆಸಗಿ ಬೆಳ್ಳಪ್ಪನವರರಿಯದಂತೆ ದುಡ್ಡುಗಳಿಸುತ್ತಿದ್ದರು. ಕಾರ್ಯಪ್ಪನವರು ಹತ್ತಿರದ ಸಂಬಂಧಿಕರಾದುದರಿಂದ ಬೆಳ್ಳಪ್ಪನವರಿಗೆ ಕಾರ್ಯಪ್ಪನವರ ಮೇಲೆ ಎಳ್ಳಷ್ಟೂ ಸಂಶಯವಿರುತ್ತಿರಲಿಲ್ಲ. ಯಾರೊಬ್ಬರೂ ಕಾರ್ಯಪ್ಪನವರ ವಂಚನೆಯನ್ನು ಬಯಲಿಗೆಳೆಯುತ್ತಿರಲಿಲ್ಲ. ನಿಜವಾಗಿಯೂ ಯಜ

ಮಾನರು ಬೆಳ್ಳವನವರಾದರೂ ಯಜಮಾನಿಕೆಯ ರೀತಿ ಕಾರ್ಯವ್ಯವಹಾರವನ್ನರಿಸುತ್ತದೆ. ಬೆಳ್ಳವನವರ ಆಸ್ತಿವಾಸ್ತಿ ಸಂಪೂರ್ಣ ತನ್ನದೆಂಬ ಭಾವ ಅವರಲ್ಲಿತ್ತು. ಹೀಗಿರುವ ಕಾರ್ಯವ್ಯವಹಾರ ವಕ್ರದೃಷ್ಟಿ ಕ್ರಮೇಣ ಕೃಷ್ಣ ಭಟ್ಟರ ಮೇಲೆ ಬಿತ್ತು. ಒಮ್ಮೆ ಕಾರ್ಯವ್ಯವಹಾರ ಕೃಷ್ಣ ಭಟ್ಟರನ್ನು ಸಂಧಿಸಿ “ಲೆಕ್ಕ ವತ್ರಗಳನ್ನು ತನಗನುಕೂಲವಾಗಿ ಬರೆಯಬೇಕು; ಆದಾಯಿಸಿಗುವಂತೆ ವಂಚಿಸ್ಸೆ ಯೆಸಗಬೇಕು” ಎಂದು ಹೇಳಿದರು. ಆದರೆ ಕೃಷ್ಣ ಭಟ್ಟರವರಂದುದಕ್ಕೂವ್ರಲಿಲ್ಲ. “ಇದೊಂದು ಕೆಲಸ ನನ್ನಿಂದಾಗದು. ಬಾಕಿ ಯಾವ ಕೆಲಸ ಹೇಳಿದರೂ ಮಾಡುವೆನಿ” ಎಂದು ಸ್ಪಷ್ಟ ತಿಳುಹಿದರು. ಕೃಷ್ಣ ಭಟ್ಟರು ತಾನಂದಂತೆ ವರ್ತಿಸಲೊಪ್ಪದುದರಿಂದ ಕಾರ್ಯವ್ಯವಹಾರ ಒಳಗೊಳಗೆ ರೇಗಿದರು. “ಇವರೊಬ್ಬರು ಬಹು ಪ್ರಾಮಾಣಿಕತನ ತೋರಿಸುತ್ತಾ ತನಗಡ್ಡೆ ಕಾಲಿರಿಸುತ್ತಿರುವರು. ನನ್ನ ಮಾತು ಮಾರಿದುದಕ್ಕೆ ತಕ್ಕ ಶಾಸ್ತಿಮಾಡುವೆ. ಅರಿಯದಂತೆ ಉಪಾಯದಿಂದ ಹೊರದೂಡುವೆನು. ಗೌಜಿಮಾಡಿದರೆ ಕೆಲಸ ಕೆಡುವುದು ಎಂದು ಕಾರ್ಯವ್ಯವಹಾರ ಮನದಲ್ಲ ಬಗೆದರು. “ಹೊಸಬರೆಂತಿರುವರೆಂಬುದನ್ನು ವರೀಕ್ಷಿಸಲು ನಿಮ್ಮೊಡನೆ ಹೀಗಂದು ದಲ್ಲವೆ ಅದು ಯಥಾರ್ಥವಲ್ಲ. ಬಂದ ಜನರೆಲ್ಲಾ ಮೋಸಗಾರರಾದುದರಿಂದ ಕೆಲಸ ಬಿಟ್ಟುಬಿಡಿದರು. ನೀವು ನಿಮ್ಮ ಕೆಲಸ ಸರಿಯಾಗಿ ನಿರ್ವಹಿಸಿರಿ. ಸಿಕ್ಕಿದರೆ ಸಿಕ್ಕಬೇಕು, ನಿಮ್ಮಂತಹ ಜನರು” ಎಂದು ತೋರಿಕೆಯ ಮಟ್ಟಿಗೆ ಅಂದದ ಎರಡು ನುಡಿ ನುಡಿದು ಕೃಷ್ಣ ಭಟ್ಟರ ಬೆನ್ನು ಚವ್ಚವಿಸಿದರು. ಕೃಷ್ಣ ಭಟ್ಟರು ಬದುಕಿದನೆಂದು ಮನದಲ್ಲೆಂದು ಕೊಂಡು ಎಂದಿನಂತೆ ಕಾರ್ಯಕ್ಕೆ ಪ್ರವೃತ್ತರಾದರು. ಈ ಘಟನೆ ಕಳೆದ ನಂತರ ಮುಖ್ಯಾಧಿಕಾರಿಗಳಾದ ಕಾರ್ಯವ್ಯವಹಾರ ಕೃಷ್ಣ ಭಟ್ಟರು ಎಲ್ಲಿ ಸಿಕ್ಕಿ ಬೀಳುತ್ತಾರೆಂಬುದನ್ನು ಕಣ್ಣಿಟ್ಟು ನೋಡತೊಡಗಿದರು.

ಏಲಕ್ಕಿ ಮಲೆಗಳಲ್ಲೂ ಕಾಫಿ ತೋಟಗಳಲ್ಲೂ ದುಡಿಯಲು ಮಡಿಕೇರಿಯಲ್ಲಿ ಜನರಿಲ್ಲ. ಮಲೆನಾಡಾದುದರಿಂದ ಜನಸಂದಣಿ ಕಡಿಮೆ. ದುಡಿಯುವ ಕೂಲಿಯಾಳುಗಳೂ ಕಡಿಮೆ. ಹಾಗಾಗಿ ಅಲ್ಲಿನ ಜನಿಾನ್ದಾರರು ದುಡಿಯುವ ಕೂಲಿಯಾಳುಗಳಿಗಾಗಿ ಘಟ್ಟದ ಕೆಳಗಿನ

ಜನರನ್ನು ಆಶ್ರಯಿಸಬೇಕಾಗಿತ್ತು. ಕೂಲಿಯಾಳುಗಳನ್ನು ಒದಗಿಸಿ ಕೊಡುವ ದಲಾಲಿಗಳಿಗೆ ಧಾರಾಳ ಹಣ ಕೊಡುತ್ತಿದ್ದರು. ಬೆಳ್ಳಪ್ಪ ನವರ ದಲಾಲಿಗಳಲ್ಲಿ ಸುಬ್ಬಣ್ಣ ಶೆಟ್ಟರು ಒಬ್ಬರು. ಆಗಾಗ ಪಡು ಕರಾವಳಿಯಿಂದ ಜನರನ್ನು ಸಂಗ್ರಹಿಸಿ ಬೆಳ್ಳಪ್ಪನವರಲ್ಲಿಗೆ ಕರೆದುಕೊಂಡು ಬರುವುದೇ ಸುಬ್ಬಣ್ಣ ಶೆಟ್ಟರ ಉದ್ಯೋಗ. ಸುಬ್ಬಣ್ಣ ಶೆಟ್ಟರು ಕೃಷ್ಣ ಭಟ್ಟರ ನೆರೆಯೂರಿನವರು. ಕೃಷ್ಣ ಭಟ್ಟರು ಬೆಳ್ಳಪ್ಪನವರನ್ನಾಶ್ರಯಿಸಿದ ನಂತರ ಒಂದೆರಡು ತಿಂಗಳುಗಳು ಆಗುವುದರೊಳಗೆ ದಲಾಲಿ ಸುಬ್ಬಣ್ಣ ಶೆಟ್ಟರು ಬೆಳ್ಳಪ್ಪನವರಲ್ಲಿಗೆ ಬಂದರು. ಬಂದು ಬೆಳ್ಳಪ್ಪನವರೊಡನೆಯೂ ಕಾರ್ಯಪ್ಪನವರೊಡನೆಯೂ ಮಾತುಕತೆಯೆಸಗಿ ಹಣ ಪಡೆದರು. ಅಷ್ಟ ರಲ್ಲಿ ಏನೋ ಒಂದು ಸಂಗತಿಯನ್ನು ತಿಳಿಸಲಾಗಿ ಕೃಷ್ಣ ಭಟ್ಟರು ಇವರಿರುವಲ್ಲಿಗೆ ಬಂದರು. ಸುಬ್ಬಣ್ಣ ಶೆಟ್ಟರಿಗೆ ಕೃಷ್ಣ ಭಟ್ಟರನ್ನು ಕಂಡಾಗ ಬಲುಸೋಜಿಗವಾಯಿತು.

“ಓಹೋ! ಕೃಷ್ಣ ಭಟ್ಟರು ನಮಸ್ಕಾರ” ಅಂದರು ಸುಬ್ಬಣ್ಣ ಶೆಟ್ಟರು.

“ಯಾರು? ಸುಬ್ಬಣ್ಣ ಶೆಟ್ಟರೇ? ಪ್ರತಿ ನಮಸ್ಕಾರ. ಯಾವಾಗ ಬಂದಿರಿ. ಏನೆಲ್ಲಾ ವಿಶೇಷ?” ಎಂದು ಕೃಷ್ಣ ಭಟ್ಟರು ಪ್ರಶ್ನಿಸಿದರು.

“ವಿಶೇಷವೇನೂ ಇಲ್ಲ. ಕೆಲವು ಜನರನ್ನು ಇಲ್ಲಿಗೆ ಕರೆದುಕೊಂಡು ಬಂದೆ. ನಿಮ್ಮ ಧನಿಗಳಿಗೆ ಹಲವಾರು ವರ್ಷಗಳಿಂದ ಜನರನ್ನು ಸಂಗ್ರಹಿಸಿ ಕೊಡುವ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ನೀವೆಲ್ಲೋ ಅಕಸ್ಮಾತ್ ಮಾಯವಾಗಿರುವಿರಿ. ಸುದ್ದಿಯೇ ಇಲ್ಲ. ಜೀವದಲ್ಲಿರುವಿರೋ ಇಲ್ಲವೋ? ಎಂದು ಊರಲ್ಲೆಲ್ಲಾ ಸುದ್ದಿ ಹರಡಿತ್ತು. ಈಗ ಇಲ್ಲಿರುವಿರಾ! ಸಂತೋಷ.” ಅಂದರು ಸುಬ್ಬಣ್ಣ ಶೆಟ್ಟರು.

“ಇದ್ದುದೆಲ್ಲಾ ಮುಗಿದು ಕೈಯಲ್ಲಿ ಕಾಸಿಲ್ಲದಾಗ ಮಾಯವಾಗದೆ ಮತ್ತೇನು ಮಾಡಲಿ? ಹೇಗಾದರೂ ಬದುಕು ಬೇಕಲ್ಲ. ಇಲ್ಲಿ ಇವರಾಶ್ರಯದಲ್ಲಿ ಕಾರಕೂನನಾಗಿ ಸೇರಿಕೊಂಡಿರುವೆ.” ಅಂದರು ಕೃಷ್ಣ ಭಟ್ಟರು.

“ಮನುಷ್ಯಾವಸ್ಥೆಯಲ್ಲಿ ಏನೆಲ್ಲ ಆಗುವುದಿಲ್ಲ. ಹಿಂದಿನದೆಲ್ಲಾ ಏಂತೂ ಕಳೆದು ಹೋದುವಲ್ಲ. ಆ ಚಿಂತೆ ಬೇಡ. ಬೇಸರಪಡ ಬೇಡಿ. ನಮ್ಮ ಧನಿಗಳು ಬಹಳ ಒಳ್ಳೆಯವರು. ಅವರಂದಂತೆ ನಡ ಕೊಂಡಲ್ಲಿ ನಿಮಗೇನೂ ತೊಂದರೆ ಆಗದು. ಸುಖವಾಗಿ ಇರಬಹುದು.” ಅಂದರು ಸುಬ್ಬಣ್ಣ ಶೆಟ್ಟರು. “ಹಾಗೆಯೇ ಆಗಬೇಕು. ಆಗಲಿ. ಎಂದು ನನ್ನ ಹಾರೈಕೆ” ಎಂದು ಹೇಳಿ ಕೃಷ್ಣ ಭಟ್ಟರು ಬೆಳ್ಳೆಪ್ಪನವರ ಬಳಿ ಸರಿದು ಬಂದ ಕಾರ್ಯ ತಿಳಿಸಿ ತೆರಳಿದರು.

ಇವರಿಬ್ಬರ ಈ ರೀತಿಯ ಸಂಭಾಷಣೆ ಕೇಳಿ ಬೆಳ್ಳೆಪ್ಪನವರಿಗೂ ಕಾರ್ಯಪ್ಪನವರಿಗೂ ಬಲು ಸೋಜಿಗವಾಯಿತು.

“ಏನು ಈ ಕೃಷ್ಣ ಭಟ್ಟರು ನಿಮಗೆ ಪರಿಚಿತರೇ? ನಿಮ್ಮ ಮಾತಿನ ಸರಣಿ ನೋಡುವಾಗ ಅವರ ಸಂಪೂರ್ಣ ವಿಚಾರ ನಿಮಗರಿಂದಂತೆ ತೋರುತ್ತಿದೆ. ಮಾತಿನಲ್ಲಿನೋ ಗೂಢವೂ ಹುದುಗಿ ಇದ್ದಂತೆ ಕಾಣುತ್ತಿದೆ. ಏನದು?” ಎಂದು ಕಾರ್ಯಪ್ಪನವರು ಬೆಳ್ಳೆಪ್ಪನವರ ಪರವಾಗಿ ಪ್ರಶ್ನಿಸಿದರು.

“ಮತ್ತೇನೂ ಇಲ್ಲ. ಪಾಪ! ಈ ಕೃಷ್ಣ ಭಟ್ಟರ ಅವಸ್ಥೆ ನೋಡುವಾಗ ಮನಸ್ಸಿನಲ್ಲಿ ಏನೋ ಏನೋ ಒಂದು ರೀತಿ ಸಂತಾಪ ವಾಗುತ್ತಿದೆ. ಇವರು ಹೀಗೆ ಜೀವನಕ್ಕಾಗಿ ಕಷ್ಟಪಡಬೇಕಾಗಿರಲಿಲ್ಲ. ಸ್ವತಂತ್ರರಾಗಿ ತಲೆಯೆತ್ತಿ ಬಾಳುವಷ್ಟು ಆಸ್ತಿವಾಸ್ತಿ ವೊದಲಾಡುವ ಅವರಿಗಿದ್ದುವು. ಅವೆಲ್ಲವನ್ನೂ ದುರ್ಬುದ್ಧಿಯಿಂದ ಹಾಳುಗೆಡವಿ ಈಗ ತಲೆ ಮರಸಿ ಇನ್ನೊಬ್ಬರಡಿಯಾಳಾಗಿ ಜೀವನ ದೂಡಬೇಕಾದ ಪ್ರಸಂಗ ಬಂತಲ್ಲ ಎಂದು ವ್ಯಥೆಯಾಗುತ್ತಿದೆ. ಅಷ್ಟೆ. ಪಾಪ! ಹೇಗಿದ್ದವರು ಹೇಗಾದರು” ಅಂದರು ಸುಬ್ಬಣ್ಣ ಶೆಟ್ಟರು.

ಸುಬ್ಬಣ್ಣ ಶೆಟ್ಟರ ಮುಖದಿಂದ ದುರ್ಬುದ್ಧಿಯಿಂದ ಇದ್ದುದನ್ನೆಲ್ಲಾ ಹಾಳುಗೆಡವಿದರೆಂಬ ವಿಷಯ ಹೊರಬಿದ್ದಾಗ ಕಾರ್ಯಪ್ಪನವರ ಕುತೂಹಲ ಕೆದರಿತು. ನನ್ನೊಡನೆ ವಿಶೇಷ ವ್ರಾಮಾಣಿಕತನ ತೋರಿಸಿದ ಕೃಷ್ಣ ಭಟ್ಟರ ದುರ್ಬುದ್ಧಿ ಏನೆಂದರೆಯೆಬೇಕೆಂದವರು ಆಗ್ರಹ ಪಟ್ಟರು.

“ಸುಬ್ಬಣ್ಣ ಶೆಟ್ಟಿರೇ! ಸ್ವತಂತ್ರರಾಗಿ ಬಾಳಬದುಕಬಲ್ಲವರಾಗಿದ್ದರೂ ಎಲ್ಲಾ ಹಾಳು ಮಾಡಿಕೊಂಡರೆಂದುಸುರಿದಿರಲ್ಲ. ಅದು ಏನು?” ಎಂದು ಸುಬ್ಬಣ್ಣ ಶೆಟ್ಟಿರೊಡನೆ ಕುತೂಹಲ ಪೂರ್ವಕ ಕಾರ್ಯವ್ವನವರು ವ್ರಶ್ಚಿಸಿದರು.

“ಅದೆಲ್ಲಾ ನಿಮಗೇಕೆ? ಈಗ ಹೇಗೂ ಅವರು ನಿಮ್ಮಾಶ್ರಯ ಪಡೆದಿರುವರಷ್ಟೆ. ಅಂತಹ ಅವರ ವಿಷಯ ನಿಮಗರುಹಿ ಅಲ್ಲನಲ್ಲದ ಹಗರಣ ತಂದೊಡ್ಡಿ ಫಲವೇನು. ಆ ವಿಷಯ ಅಲ್ಲೇ ಬಿಟ್ಟುಬಿಡಿರಿ. ಅದರಲ್ಲೇನೂ ಹುರುಳಿಲ್ಲ” ಅಂದರು ಸುಬ್ಬಣ್ಣ ಶೆಟ್ಟಿರು.

“ಅನರ ವಿಷಯ ಇದ್ದುದನ್ನು ಇದ್ದಂತೆ ನೀವರುಹಲೇಬೇಕು” ಎಂದು ಬೆಳ್ಳವ್ವನವರೂ ಕಾರ್ಯವ್ವನವರೂ ಸುಬ್ಬಣ್ಣ ಶೆಟ್ಟಿರನ್ನೊತ್ತಾಯ ವದಿಸಿದರು. ಸುಬ್ಬಣ್ಣ ಶೆಟ್ಟಿರಿಗೆ ವೇಚಾಟಕೈಟ್ಟಿಕೊಂಡಿತು. ಹೇಗೂ ಹೇಳದೆ ನಿರ್ವಾಹವಿಲ್ಲ. ಕೃಷ್ಣ ಭಟ್ಟರ ಜೀವನ ಚರಿತ್ರೆಯನ್ನು ಸೂಕ್ಷ್ಮವಾಗಿ ಸಂಪೂರ್ಣ ಕಾರ್ಯವ್ವನವರಿಗೂ ಬೆಳ್ಳವ್ವನವರಿಗೂ ತಿಳಿಸಿದರು.

“ಹೀಗೋ?” ಅಂದರು ಬೆಳ್ಳವ್ವನವರು.

“ಹೂಂ” ಅಂದರು ಸುಬ್ಬಣ್ಣ ಶೆಟ್ಟಿರು. ಮಾತುಕತೆ ಮುಕ್ತಾಯ ಹೊಂದಿ ದಲಾಲಿಹಣ ಹಿಡಕೊಂಡು ಸುಬ್ಬಣ್ಣ ಶೆಟ್ಟಿರು ತಮ್ಮೊಡನೆ ತೆರಳಿದರು.

ಕಾರ್ಯವ್ವನವರ ಕಾರ್ಯ ಅನಿರೀಕ್ಷಿತವಾಗಿ ಫಲಿಸುವ ಕಾಲ ಬಂದೊದಗಿತು. ಕೃಷ್ಣ ಭಟ್ಟರ ದುರಾಚಾರ ತಿಳಿದು ಅಸಹ್ಯವಟ್ಟಿ ಬೆಳ್ಳವ್ವನವರನ್ನು ಕಾರ್ಯವ್ವನವರು ಮತ್ತಷ್ಟೂ ರೇಗಿಸಿದರು. “ಈ ಕೃಷ್ಣ ಭಟ್ಟರು ತಮ್ಮದನ್ನೆಲ್ಲಾ ಲಗಾಡಿ ಹಿಡಿದು ಇಲ್ಲಿಗೆ ಬಂದವರು ನಮ್ಮನ್ನೂ ಲಗಾಡಿ ಹಿಡಿಯದಿರಲಾರರು. ಲೆಕ್ಕವತ್ರಗಳೂ ಅಷ್ಟೊಂದು ಸರಿಯಾಗಿದ್ದಂತೆ ಕಂಡುಬರುವುದಿಲ್ಲ. ಸರಿಯಾದ ಹಿಡಿ ಸಿಕ್ಕದೆ ಮಾತನಾಡುವುದಿಲ್ಲವೆಂದು ನಮ್ಮಗಿದ್ದೆ. ನಮ್ಮಲ್ಲಿ ದುಡಿಯುತ್ತಿರುವ ಕೂಲಿಯಾಳುಗಳಾದ ಹೆಂಗಸರ ಮೇಲೂ ಇವರ ದುಷ್ಯ ದೃಷ್ಟಿ

ಬಿದ್ದಿದೆಯೆಂದು ನನಗೆ ದೂರದೂರದಿಂದ ಸುದ್ದಿ ಸಿಕ್ಕಿದೆ. ಏನೆಲ್ಲಾ ಅನರ್ಥ ಪರಂಪರೆ ತಂದೊಡ್ಡಲಿರುವರೋ?” ಎಂದು ಕಾರ್ಯವ್ಯವಸ್ಥಾಪನವರದಾಗ ಬೆಳ್ಳವನವರು ರೇಗಿಬಿದ್ದರು. ಕೃಷ್ಣ ಭಟ್ಟರನ್ನು ಪುಡಿ ಪುಡಿ ಮಾಡಿ ಬಿಡುವೆನೆಂದು ಗರ್ಜಿಸಿದರು.

“ಹೊಸತಾಗಿ ಕೆಲಸಕ್ಕೆ ನೇರಿದ ಅವರ ಕೈಕಾಲು ಮುರಿದಿಕ್ಕಿ ವುದು ನಮಗಂದ ಕೆಲಸವಲ್ಲ. ನಮಗವರು ಬೇಡವೆಂದಾದರೆ ಹೊರ ದೂಡಿಬಿಡುವ, ನಮ್ಮನ್ನವರು ನೋಲಿಸಿದುದಕ್ಕೆ ಸಂಬಳ ಕೊಡದೆ ಎರಡೇಟು ಬಿಗಿದು ಅವಮಾನಪಡಿಸಿದರೆ ಧಾರಾಳ ಸಾಕು” ಎಂದು ಕಾರ್ಯವ್ಯವಸ್ಥಾಪನವರು ಬೆಳ್ಳವನವರಿಗೆ ಸಲಹೆಯಿತ್ತರು. ಏಟೂ ಬಿತ್ತು.

ಏಟು ತಿಂದು ಅವಮಾನಹೊಂದಿ ಕಾಸೊಂದೂ ಸಿಗದೆ ಹೊರ ಬಿದ್ದ ಕೃಷ್ಣ ಭಟ್ಟರು ಮರದಿಂದ ಬಿದ್ದ ಮಂಗನಂತಾದರು. ಒಂದೆಡೆ ಬಿದ್ದ ಏಟುಗಳಿಂದ ಅವರ ಬೆನ್ನು ನೋಯುತ್ತಿತ್ತು. ಇನ್ನೊಂದೆಡೆ ಧನಿಗಳಂದ ಮಾತುಗಳು ಅವರ ಕೃದಯವನ್ನು ಇರಿಯುತ್ತಿದ್ದುವು. ತನ್ನ ಜೀವನದಲ್ಲಿ ನಡೆದ ಘಟನೆಗಳನ್ನೆಲ್ಲಾ ಹೇಳಿ ಧನಿಗಳವಮಾನ ಪಡಿಸಿದುದರಿಂದ ಇನ್ನು ಬದುಕಿ ಫಲವಿಲ್ಲವೆಂದೇ ಅವರ ಮನನನ್ನು ತಿತ್ತು. ತಾನೆಸಗಿದ ಅಕೃತ್ಯಗಳು ಒಂದೊಂದಾಗಿ ನೀನೆಸಗಿದುದು ಸರಿಯೆ? ಎಂದವರನ್ನು ಪ್ರಶ್ನಿಸುತ್ತಿದ್ದುವು. “ಸರಿಸರಿ, ನನ್ನಂತಹ ವಾಸಿಗೆ ಇಂತಹ ಶಿಕ್ಷೆ ಸಿಗಲೇ ಬೇಕು. ನನ್ನ ಜಮೀನಿನಲ್ಲಿ ವಿಶ್ವಸ್ತರಾಗಿ ದುಡಿದು ಬೆವರಿಳಿಸಿದ ಅಂತೋಣಿ, ಕರಿಯ ಮೊದಲಾದವರನ್ನು ಬೈದು ಭಂಗಿಸಿ ಕೂಲಿ ಕೊಡದವ ನಾನು. ದುಡಿದು ಮನೆಯೆಡೆಗೆ ಬರಿಗೈಯಿಂದ ತೆರಳಿದ ಅವರು ಎಷ್ಟೊಂದು ಮರುಕ ವಟ್ಟಿರಲಾರರು? ಅವರ ಬಡ ಕುಟುಂಬ ನಾನು ಕೂಲಿ ಕೊಡದುದ ರಿಂದ ಎಷ್ಟೊಂದು ಹಸಿದು ಕೂಗಾಲಾಗಿರಬಹುದು! ಆ ಕುಟುಂಬ ದಲ್ಲಿ ಎಳೆಯ ಮಕ್ಕಳೂ ಇದ್ದಿರಬಹುದು. ನಿಷ್ಕಾರಣವಾಗಿ ಅವರನ್ನು ಉಪವಾಸವಿರುವಂತೆ ಮಾಡಿ ಗೋಳಾಡಿಸಿದ ನನಗೂ ಅದೇ ಅವಸ್ಥೆ ಬಂದೊದಗಿತು. ಸನ್ಮಾರ್ಗದಲ್ಲೇ ನಡೆದರೂ ನಿಷ್ಕಾರಣವಾಗಿ ಬೈಗಳು

ಕೇಳಿ ಸಂಬಳ ಸಿಗದೆ ಭಡಿ ತಿಂದು ಹೊರಬೀಳಬೇಕಾದ ಪ್ರಸಂಗ ಬಂದೊದಗಿತು. ನನಗೊದವಿದ ದುರವಸ್ಥೆ ನಾನು ಮಾಡಿದ ಕರ್ಮದ ಫಲ. ನಾನು ಮಾಡಿದ ಅಕೃತ್ಯಗಳು ಒಂದೇ ಎರಡೇ ಹಲವಾರು. ಅವು ಎಲ್ಲವುಗಳ ಫಲವನ್ನೂ ಜೀವಂತನಾಗಿದ್ದರೆ ಇನ್ನೂ ನಾನನು ಭವಿಸಲೇ ಬೇಕು. ಅನುಭವಿಸಲು ತೊಡಗಿರುವೆನು. ಆದರೆ ಅನು ಭವಿಸಿಕೊಳ್ಳುವ ತಾಳ್ಮೆ ನನಗಿಂತು” ಎಂದು ಕೃಷ್ಣ ಭಟ್ಟರು ಬಹು ಚಿಂತೆಗೊಂಡರು. ಬುದ್ಧಿ ಚಂಚಲವಾಯಿತು. ಇನ್ನು ಮೇಲೆ ಎಲ್ಲಿ ಯಾದರೂ ಸಾಗಿ ದುಡಿದುಂಟು ಬದುಕಬೇಕೆನ್ನುವ ಆಸೆ ಅವರಿಗಿಲ್ಲ ದಾಯಿತು. ಈ ಪಾಪಿ ಜೀವ ತನಗಿನ್ನು ಬೇಡ. ಹಲವಾರು ಜನ ರನ್ನು ತಲ್ಲಣಗೊಳಿಸಿ ತಲ್ಲಣಪಡುತ್ತಿರುವ ಈ ಜೀವ ಇನ್ನು ಭೂಮಿ ಯಲ್ಲಿರಬಾರದು. ಈ ಹಾಳು ಜೀವನವನ್ನು ಯಾವುದಾದರೊಂದು ವಿಧದಲ್ಲಿ ಮುಗಿಸಿಬಿಡಬೇಕು ಎಂದು ಉದ್ವೇಗಭರದಲ್ಲಿ ಮಂಕು ಹಿಡಿದ ಅವರ ತಲೆ ಅನ್ನುತಿತ್ತು.

ಹೀಗೆ ಯೋಚಿಸುತ್ತಾ ಪ್ರಾಣವನ್ನಿತ್ತು ನೀಗುವುದೆಂದು ಕೃಷ್ಣ ಭಟ್ಟರು ಮಡಿಕೇರಿಯ ರಸ್ತೆಯಲ್ಲಿ ಗೊತ್ತುಗುರಿಯಿಲ್ಲದೆ ಸಾಗು ತ್ತಿದ್ದರು. ಅಷ್ಟರಲ್ಲಿ ಹಿಂದಿಸಿಂದ ವೇಗವಾಗಿ ಬರುತ್ತಿರುವ ಬಸ್ಸಿನ ಹಾರ್ನ್ ಕೃಷ್ಣ ಭಟ್ಟರಿಗೆ ಕೇಳಿಸಿತು. ಕೃಷ್ಣ ಭಟ್ಟರು ಹಿಂತಿರುಗಿ ನೋಡಿದರು. ಬಸ್ಸು ಭರದಿಂದ ಬರುತ್ತಿತ್ತು. ಸ್ವನಿಯಕ್ಕೆ ತಲಪಿತು. ಉದ್ವೇಗಭರದಿಂದ ಜೀವನದಲ್ಲಿ ನಿರಾಸೆಗೊಂಡ ಕೃಷ್ಣ ಭಟ್ಟರು ಇದುವೇ ತಕ್ಕ ಮಾರ್ಗ ಸುಲಭೋಪಾಯವೆಂದುಕೊಂಡು ಹಿಂದು ಮುಂದು ನೋಡದೆ ಬಸ್ಸಿನೆದುರು ನೆಗೆದುಬಿಟ್ಟರು.

ಬಸ್ಸಿನಡಿಯಲ್ಲಿ ಬಿದ್ದು ಪ್ರಾಣ ನೀಗುವೆನೆಂದು ನೆಗೆದ ಕೃಷ್ಣ ಭಟ್ಟರು ಬಸ್ಸಿನಡಿಗೆ ಬೀಳಲಿಲ್ಲ. ವೇಗವಾಗಿ ಬರುತ್ತಿರುವ ಬಸ್ಸಿನ ವಕ್ಕಕ್ಕೆ ಧಿಕ್ಕಿಹೊಡೆದು, ಹೊಡೆದೆಸೆದಂತಾಗಿ ಧೂಪ್ಪನೆ ವಕ್ಕದ ಚರಂಡಿಗೆ ಬಿದ್ದುಬಿಟ್ಟರು. ಅನಿರೀಕ್ಷಿತ ಅಪಘಾತ ಬಂತೆಂದು ಬಸ್ಸು ಕೂಡಲೆ ನಿಂತುಬಿಟ್ಟಿತು. ಬಸ್ಸಿನ ಸಂಚಾಲಕರೂ ಪ್ರಯಾಣಿಕರೂ

ಕೃಷ್ಣ ಭಟ್ಟರು ಬಿದ್ದಲ್ಲಿಗೆ ಬಂದರು. ಕೃಷ್ಣ ಭಟ್ಟರಿಗೆ ಚೆನ್ನಾಗಿ ಪೆಟ್ಟಾಗಿತ್ತು. ಪ್ರಜ್ಞೆ ಇಲ್ಲದಾಗಿತ್ತು. ಎಲ್ಲರೂ ಅಯ್ಯೋ ಪಾಪ! ಎಂದು ಮರುಗಿದರು.

ಕೂಡಲೆ ಬಸ್ಸಿನವರು ಪೋಲೀಸರಿಗೆ ವರದಿಯೊಪ್ಪಿಸಿದರು. ತತ್ ಕ್ಷಣ ಪೋಲೀಸ್ ವೇನು ಬಂತು. ಪೋಲೀಸರು ಅವಘಡವೆಂತು ಸಂಭವಿಸಿತೆಂದು ಪರೀಕ್ಷಿಸಿದರು. ಕೃಷ್ಣ ಭಟ್ಟರು ಪ್ರಾಣ ಕಳಕೊಳ್ಳಲು ತನಗೆ ತಾನೇ ಅವಾಯ ತಂದುಕೊಂಡುದೆಂಬುದು ಪ್ರತ್ಯಕ್ಷದಿಂದಲೂ ಬಸ್ಸಿನ ಪ್ರಯಾಣಿಕರಿಂದಲೂ ಪೋಲೀಸರಿಗಿರಿಯಿತು ವಾಹನ ನಡೆಸುವವರ ಅಜಾಗ್ರತೆಯಿಂದ ಸಂಭವಿಸಿದ ತಪ್ಪಲ್ಲವೆಂದು ಪೋಲೀಸರು ನಿರ್ಣಯಿಸಿ ಬಸ್ಸು ಹೊರಡಲನುಮತಿಕೊಟ್ಟರು. ಬಸ್ಸು ಹೊರಟಿತು. ಪೋಲೀಸು ವೇನ್ ಕೃಷ್ಣ ಭಟ್ಟರನ್ನಾಸ್ಪತ್ರೆಗೆ ಸಾಗಿಸಿತು. ಸರ್ಕಾರಿ ಆಸ್ಪತ್ರೆಯಲ್ಲಿ ಕೃಷ್ಣ ಭಟ್ಟರು ಸೇರಿಸಲ್ಪಟ್ಟರು. ಆಸ್ಪತ್ರೆಯಲ್ಲಿ ಉಪಚಾರ ಸಾಗತೊಡಗಿತು. ಡಾಕ್ಟರರು ವರೀಕ್ಷಿಸಿದರು. “ವಿವೇಷ ಪ್ರಾಣಾಪಾಯದ ಮಟ್ಟಿಗೇನೂ ಆಗಿಲ್ಲ. ಪೆಟ್ಟು ಚೆನ್ನಾಗಿದೆ. ಪ್ರಜ್ಞೆ ತಪ್ಪಿದೆ.” ಎಂದು ಡಾಕ್ಟರರು ಅಭಿಪ್ರಾಯಪಟ್ಟರು. ನರ್ಸ್‌ಗಳೂ ಡಾಕ್ಟರರೂ ಉಪಚಾರವೆಸಗಿದಾಗ ಕೃಷ್ಣ ಭಟ್ಟರಿಗೆ ಪ್ರಜ್ಞೆ ಬಂತು.

ಮೂರ್ಛೆ ತಿಳಿದ ಕೃಷ್ಣ ಭಟ್ಟರು ಕಣ್ಣೆರೆದು ನೋಡುವಾಗ ಡಾಕ್ಟರರು ಗಾಯಗಳಿಗೆ ಬೇಂಡೇಜು ಕಟ್ಟುತ್ತಿದ್ದರು. ಯೋಗ್ಯ ಚಿಕಿತ್ಸೆ ನಡೆಸುತ್ತಿದ್ದರು. ಕೃಷ್ಣ ಭಟ್ಟರಿಗೆ ನೋವು ಸಹಿಸಲನವಳವಾಗಿತ್ತು. ಅಯ್ಯೋ ಎಂದು ಕಿರುಚಿದರು. ಗತಕಾಲದಲ್ಲಿ ತಾನೆಸಗಿದ ಕೃತ್ಯಗಳು ಒಂದೊಂದಾಗಿ ಮನಃ ಪಟಲದಲ್ಲಿದ್ದು ಮೂಡಿ ಘಾಸಿಮಾಡ ತೊಡಗಿದವು. ಪ್ರಾಣ ಈಗ ಬಯಸಿದರೂ ಅದು ಹೋಗದೆ ಉಳಿದು ಉಪಚಾರವಾಗುತ್ತಿದೆ ಎಂಬುದು ತಾಳ್ಮೆಯನ್ನು ಮತ್ತಷ್ಟೂ ಕೆಡಿಸಿತು. “ನನಗೆ ನಾನೇ ಬೇಡವೆಂದಾಗಿರುವಾಗ ನೀವೇಕೆ ಉಪಚರಿಸಿ ಕಷ್ಟಪಡುತ್ತೀರಿ. ನನ್ನನ್ನು ಬದುಕಿಸಲು ಯತ್ನಿಸಬೇಡಿ. ಪ್ರಾಣ ದೇಹದಿಂದ ಬೇರ್ಪಟ್ಟಿತಾದರೆ ಅದು ನನಗೆ ಪರಮ ಸುಖ. ಉಪಚರಿಸಿ ಬದುಕಿಸಿ ಇನ್ನೂ ಈ

ನರಕ ಯಾತನೆಯಲ್ಲಿ ನನ್ನನ್ನು ಕೊಳೆಯುವಂತೆ ಮಾಡಿದಿರಿ.” ಎಂದು ಕೃಷ್ಣ ಭಟ್ಟರನ್ನತೊಡಗಿದರು. ಚಿಕಿತ್ಸೆ ಮಾಡಲಸಾಧ್ಯವಾಗುವಂತೆ ಕಿರುಕುಳ ತಂದೊಡ್ಡಲು ಪ್ರಾರಂಭಿಸಿದರು.

ಸಂಕಷ್ಟ ಪೀಡಿತರಿಗೆ ಇಹ ಲೋಕದಲ್ಲಾನೆ ಇಲ್ಲದಾಗುವುದು ಸಹಜ. ದುಃಖ ಪೀಡಿತರನ್ನು ಉಪಚರಿಸಿ ಸಾಂತ್ವನಗೊಳಿಸಿ ಸುಖಿಗಳಾಗುವಂತೆ ಕೈಲಾದಷ್ಟು ಶಕ್ತಿವಿಾರಿ ಪ್ರಯತ್ನಿಸಬೇಕಾದುದು ಮನುಷ್ಯ ಧರ್ಮ. ಡಾಕ್ಟರರೂ ನರ್ಸ್‌ಗಳೂ ಇಂತಹ ವೃತ್ತಿಯಲ್ಲಿ ವಹಿಸತಕ್ಕ ಹೊಣೆ ಅತ್ಯಧಿಕ. ನಾವು ನಮ್ಮ ಕರ್ತವ್ಯ ಪೂರೈಸಬೇಕು. ನೀವೇನೆಂದರೂ ನಿಮ್ಮನ್ನುವಚರಿಸದೆ ಬಿಡುವವರು ನಾವಲ್ಲ. ಗಲಾಟೆ ಮಾಡಬೇಡಿ. ಸ್ವಲ್ಪ ಸಮಾಧಾನ ತಕ್ಕೊಳ್ಳಿರಿ. ಉದ್ದೇಗ ಭರದಿಂದ ಅಶಾಂತವಾದ ಹೃದಯದಲ್ಲಿ ಸ್ವಲ್ಪ ಶಾಂತಿ ತಕ್ಕೊಳ್ಳಿರಿ. ನಾವು ನಿಮಗೆ ಅನ್ಯರಲ್ಲ, ಬಂಧುಗಳೆ. ನಿಮ್ಮ ಸೇವೆಯೇ ನಮ್ಮಗುರಿ. ನಿಮ್ಮಸಂಕಟಗಳೇನಿದ್ದರೂ ಅವನ್ನು ಪರಿಹರಿಸಿ ಕೊಡುವವರು ನಾವು. ಧೈರ್ಯದಿಂದ ನಿಮ್ಮ ಕಳವಳನ್ನು ನಮ್ಮಲ್ಲಿನುಂದರೆ ಅದಕ್ಕೆ ತಕ್ಕ ಪ್ರತಿಕ್ರಿಯೆಯನ್ನು ಮಾಡಲು ನಾವು ಸರ್ವದಾಸಿದ್ಧರು. ಭಯಗೊಳ್ಳದಿರಿ, ತೊಂದರೆ ಈಯದಿರಿ, ನಿಮಗೆ ನಮನಾರಗಳೆ ಎಂದು ಡಾಕ್ಟರರು ವಾತ್ಸಲ್ಯ ಪೂರ್ವಕ ನುಡಿಯುತ್ತಿರುವಾಗ ಕೃಷ್ಣ ಭಟ್ಟರು ತುಸು ತಣ್ಣಗಾಗಿ ನೆಟ್ಟ ದೃಷ್ಟಿಯಿಂದವರ ಮೊಗ ನೋಡಿದರು. ಡಾಕ್ಟರರೂ ಕೃಷ್ಣ ಭಟ್ಟರರನ್ನು ಚೆನ್ನಾಗಿ ನೋಡಿದರು. ವರಿಚಿತರಂತೆ ಇಬ್ಬರಿಗೂ ಭಾಸವಾಯಿತು. ಧಟ್ಟನೆ ಗುರತೂ ಹತ್ತಿತು.

“ನಸುನಕ್ಕು ಕೃಷ್ಣ ಭಟ್ಟರೇ ಏನು ಇದೆಲ್ಲಾ ಹೇಗೆ? ನಾವು ಅನ್ಯರಲ್ಲ. ನಿಮ್ಮ ವರಮ ಸುತ್ತರು ಹೆದರದಿರಿ” ಅಂದರು ಡಾಕ್ಟರರು.

“ಓಹೋ ನೀವು! ಕೇಶವ ಭಟ್ಟರು ಸ್ವರ್ಗದಿಂದಿಳಿದು ಬಂದ ದೇವತೆಯಂತೆ ದೇಹತ್ಯಾಗ ಮಾಡಲೆಳಸಿದ ನನ್ನನ್ನು ಬದುಕಿಸಲು ನಿರ್ಮಲ ಹೃದಯರಾಗಿ ಪ್ರಯತ್ನಿಸುತ್ತಿರುವಿರಿ. ಗೆಳೆಯರೇ ನೀವೇ ಧನ್ಯರು. ಈ ವಾಪಿ ಕೃಷ್ಣ ಭಟ್ಟರಲ್ಲೂ ನಿಮಗಿಷ್ಟರ ಮಟ್ಟಿನ ಅನು

ರಾಗ. ಅಂದು ಶಾಲೆಯಲ್ಲಿ ವಿದ್ಯಾಭ್ಯಾಸ ವೆಸಗುತ್ತಿದ್ದಾಗ ನನಗರ್ಗದಲ್ಲಿ ಮುನ್ನಡೆಯುತ್ತಿರುವ ನಿಮ್ಮನ್ನು ಬಹುವಿಧದಿಂದ ಪರಿಹಾಸ್ಯ ಮಾಡಿ ಅಲ್ಲಸಲ್ಲದ ಕಿರುಕುಳ ತಂದೊಡ್ಡುತ್ತಿದ್ದವ ನಾನು. ಅದೊಂದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ರಾಗದ್ವೇಷಗಳನ್ನು ನನ್ನಲ್ಲಿ ತೋರಿಸವೆ ಕರ್ತವ್ಯ ವಧದಲ್ಲಿ ಮುಂದುವರಿಯುತ್ತಿದ್ದವರು ನೀವು. ನಿಮ್ಮಂತಹ ಸನ್ಯಾಸಿಗಳಿಗೆ ಬಯಸಿದ ಗುರಿಯನ್ನು ಎಂತೆಂತಹ ತೊಡರುಗಳಿದ್ದರೂ ತಲಪದಿರುವರೇ? ಎಂ. ಬಿ. ಬಿ. ಎಸ್. ಆಗಬೇಕೆಂದಿದ್ದ ನಿಮ್ಮಾನೆ ಫಲಿಸಿ ಎಷ್ಟೊಂದು ದುಃಖಪೀಡಿತರ ದುಃಖೋವಶಮನವನ್ನು ನೀವೆಸಗಿದರೆಂದು ದೇವರೇ ಬಲ್ಲ. ಆದರೆ ಚಿಕ್ಕಂದಿನಿಂದಲೇ ಕಾಲುಜಾರಿ ಭ್ರಾಂತಿಯ ಸುಳಿಯಲ್ಲಿ ಮುಳುಗಿದ ನನ್ನಿಂದ ಎಷ್ಟೊಂದು ಜನರು ಕಷ್ಟವಡುವಂತಾಯಿತು. ಗೆಳೆಯರು, ಆವ್ತರು, ಇನ್ನಿತರ ಊರ ಮಹ ನೀಯರು ಮೊದಲಾದವರೆಲ್ಲಾ ನನ್ನಿಂದಲಾಗಿ ವೃಥಾ ತೊಂದರೆಗೊಳಗಾದರು. ಅಯ್ಯೋ ಅದನ್ನು ನೆನಸಿದರೆ ಈಗ ನನಗೆ ಈ ನೋವಿಗಿಂತಲೂ ಅತ್ಯಧಿಕವಾದ ವೇದನೆ ಅದರಿಂದ ಆಗುತ್ತಿದೆ. ಗೆಳೆಯರೇ ನಾನು ನನ್ನ ಕೃತ ಕರ್ಮಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವೆ. ಈಗ ನನಗೆ ವಶ್ಯಾತ್ತಾವ ಬಂದಿದೆ. ಆದರೆ ಕ್ಷಮಿಸಿದಾಗ ಏನೆನಗಲಿ. ಈ ದುಷ್ಟವಾದ ದೇಹ ಭೂಮಿಯಲ್ಲಿರಬಾರದೆಂದೇ ನನ್ನ ಎಣಿಕೆ ಎಂದೆನ್ನುತ್ತಾ ಕೃಷ್ಣ ಭಟ್ಟರು ಕಣ್ಣೀರಿನ ಹೊಳೆ ಹರಿಸಿದರು.

“ಪ್ರಿಯ: ಗೆಳೆಯರೇ! ದುಃಖವಡಬೇಡಿ. ನೀವು ಪುಟಕ್ಕಿಟ್ಟು ಚಿನ್ನದಂತೆ ಈಗ ಪರಿಶುದ್ಧರಾಗಿರುವಿರಿ. ಪ್ರಾಣ ಕಳಕೊಳ್ಳುವ ಹವ್ಯಾಸಕ್ಕೆ ಕೈಯಿಕ್ಕದಿರಿ. ಮನವಿದ್ದಲ್ಲಿ ಸರ್ವವೂ ಇದೆಯೆಂದಿರುವಾಗ ಇನ್ನವೇಲಾದರೂ ಒಳ್ಳೆಯ ಲೋಕೋವಕಾರಿ ಕೆಲಸಗಳಲ್ಲಿ ಭಾಗವಹಿಸಿ ಹಿಂದಿನ ನಿಮ್ಮ ಮಾಲಿನ್ಯವನ್ನು ತೊಡೆದುಕೊಳ್ಳಿರಿ. ಪ್ರಾಣ ನೀಗಿದರೆ ಫಲವೇನೂ ಇಲ್ಲ” ಎಂದು ಡಾಕ್ಟರರು ಕೃಷ್ಣ ಭಟ್ಟರನ್ನು ಸಂತೈಸಿದರು.

“ಗೆಳೆಯರೇ ನಾನೀಗ ದಾರಿಗಾಣದ ಕುರುಡನಾಗಿರುವೆನು. ಕೈ ಕೊಟ್ಟು ಮುನ್ನಡೆಸುವ ಭಾರ ಸಿಮ್ಮಂತಹ ನಿರ್ಮಲ ಹೃದಯರಾದ

ಮಿತ್ರರಿಂದಲೇ ಆಗಬೇಕು. ಕ್ಷಮಿಸಿರಿ. ನನಗೆ ನೀವೇ ಗತಿ” ಎಂದು ಕೃಷ್ಣ ಭಟ್ಟರು ಕೈಜೋಡಿಸಿದರು.

“ಈಗ ತುಸು ಶಾಂತಚಿತ್ತರಾಗಿರಿ. ಎಲ್ಲವನ್ನೂ ಸಾವಧಾನವಾಗಿ ಯೋಚಿಸಿ ಮಾತನಾಡಿ ಬಗೆಹರಿಸುವ, ದಾರಿ ಹುಡುಕುವ. ಈಗ ನನಗೆ ಬೇರೆಕಡೆ ದುಃಖಿತರನ್ನೂ ರೋಗಪೀಡಿತರನ್ನೂ ಉಪಚರಿಸಲು ತೆರಳಬೇಕಾಗಿದೆ” ಎಂದೆನ್ನುತ್ತಾ ಡಾಕ್ಟರರು ಅವರನ್ನು ಉಪಚರಿಸಿದರು. ಕೃಷ್ಣ ಭಟ್ಟರ ಉದ್ವಿಗ್ನ ಹೃದಯ ತುಸುಮಟ್ಟಿಗೆ ಶಾಂತವಾಯಿತು.

ನಮ್ಮ ಪ್ರಕಟಣೆಗಳು

“ವಿಶ್ವ ಪ್ರೇಮಿ” ರೂ. ೨-೦-೦
(ಕಾದಂಬರಿ)

ರಾ. ಪೊ. ವಿಶ್ವಾಮಿತ್ರ

“ಕುಟ್ಟಿ ದೊಣ್ಣೆ” ರೂ. ೧-೦-೦
(ಕಥಾ ಸಂಕಲನ)

ಎಮ್. ಸುಬ್ರಾಯನ್

“ಸ್ವರ್ಗ ಲೋಕ” ರೂ. ೦-೮-೦
(ನಾಟಕ)

ಎಮ್. ಕೆ. ಭಟ್, ಉದ್ಯಾನ

“ತಿಳಿವಿನ ಹಾದಿ” ರೂ. ೧-೧೨-೦
(ಕಾದಂಬರಿ)

ರಾ. ಪೊ. ವಿಶ್ವಾಮಿತ್ರ

“ದೇವರ ದಾರಿ” ರೂ. ೨-೮-೦
(ಕಾದಂಬರಿ)

ಸೇವ ಸುರಾಜ ಮಲ್ಲ

“ಮಣಿ ನಂಜು” ರೂ. ೧-೦-೦
(ಕಾದಂಬರಿ)

ಎಮ್. ಎನ್. ಭಟ್.

“ಬೇನೆಯ ಬಾಳೆ” ರೂ. ೨-೪-೦
(ಕಾದಂಬರಿ)

ರಾ. ಪೊ. ವಿಶ್ವಾಮಿತ್ರ

“ಪುರಸ್ಕಾರ” ರೂ. ೧-೦-೦
(ಕಾದಂಬರಿ)

ಗಣಪತಿ ಮೊಳೆಯಾರ

“ಭ್ರಾಂತಿಯ ಸುಳಿಯಲಿ” ರೂ. ೧-೧೨-೦
(ಕಾದಂಬರಿ)

ಎಮ್. ಎನ್. ಭಟ್.

“ಜಿಂದಜೀವಿ” (ಆಚ್ಚಿನಲ್ಲಿ ಕಾದಂಬರಿ)
ಪ. ಮೂ. ರುದ್ರಮುನಿಸ್ವಾಮಿ, ಹರಿಹರ.

“ವಿವೇಕ ಸಾಹಿತ್ಯಮಾಲೆ”